


# ಆಂತರಿಕ ಸಾಮಧ್ಯಗಳು ಸೈಚೆಯಾಗಿರುವಂತೆ ಬಿಡುಗಡೆ ಮಾಡುವುದು



ಅಶೀಲ ಭಾರತ ಪತ್ರಿಕೆ  
ಸೆಪ್ಟೆಂಬರ್ – 2014



*To know how to command well,  
one must first know how to obey well.*

- The Mother

ಅಖಿಲ ಭಾರತ ಪತ್ರಿಕೆ	ಪರಿವಿಡಿ
<p>ಸಂಪಾದಕರು ದಾ॥ ಕೆ.ಎಸ್. ಆಮೂರ ಎಂ.ಎಸ್.ಎಸ್. ಹಿವಚೋಡಿ, ಶಿವಗಿರಿ, ಧಾರವಾಡ - 580 007. ಫೋನ್ : 0836 - 2774044</p> <p>ಪರಿಶೀಲನಾ ಸಮಿತಿ, ಧಾರವಾಡ ದಾ॥ ಗುರುಲೀಂಗ ಕಾಪಸೆ ದಾ॥ ಪಾರಾಯಣಿರಾವ್ ದಾ॥ ಸುತೀಲಾ ಬಳಂಡಗಿ</p> <p>ಡಿ.ಟಿ.ಟಿ ಗೊಕರ್ಕಂತ್ರ ಕೇಂದ್ರ ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟಿಎಸ್ (ಇ) ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078.</p> <p>ಆರ್ಥಾಸೆಚ್ ಮುದ್ರಣ : ಶೇಷ ಸಾಯಿ ಇ ಫಾರ್ಮ್ ಪ್ರೈಲಿ. ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟಿಎಸ್ (ಇ) ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078.</p> <p>ಪ್ರಕಾಶಕರು : ಶ್ರೀ ಅಜಿತ ಸಬ್ಜೀಸ್, ಕಾರ್ಯಾಲಯದ್ವಾರೆ, ಶ್ರೀ ಅರವಿಂದೋ ಸ್ಟೇಟ್ ರಾಜ್ಯ ಸಮಿತಿ, ಕನ್ನಡಾಟಕ, "ಶ್ರೀ ಅರವಿಂದ ಮಾರ್ಗ" ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078.</p> <p>ಪ್ರಾಯೋಜಕರು : ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟಿಎಸ್ (ಇ) ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078. ಫೋನ್ : 080 - 2244 9882 <a href="http://abp.sirinudi.org">http://abp.sirinudi.org</a></p>	<p>“ಅಂತರಿಕ ಸಾಮಧ್ಯಗಳು ಸೇಚ್ಯಿಯಾಗಿರುವಂತೆ ಬಿಡುಗಡೆ ಮಾಡುವುದು”</p> <p>ಅನು : ಶ್ರೀ ವೀರೇಂದ್ರ ಸಿಂಪಿ</p> <p>ಸರಿಯಾದ ಮನೋಭಾವದ ಸಾಮಧ್ಯ 3</p> <p>ಅನು : ಡಾ. ಕೆ.ಎಸ್. ಆಮೂರ ವಿಕಾಗ್ರತೆಯ ಸಾಮಧ್ಯ 9</p> <p>ಸಂಕಲ್ಪದ ಸಾಮಧ್ಯ 18</p> <p>ಕೆಲ್ವನಾಶಕ್ತಿಯ ಸಾಮಧ್ಯ 24</p> <p>ಭಾವನಾಶಕ್ತಿ ಸಮತೋಲನದ ಸಾಮಧ್ಯ 30</p> <p>ಅನು : ಶ್ರೀ ಮರುಷೋತ್ತಮ ಗಳಗಲಿ</p> <p>ತನ್ನ ವಿಷಯದ ಬಗ್ಗೆ ತನಗೇ ಇರುವ ಅರಿವನ (ಸ್ವ-ಪ್ರಜ್ಞಿಯ) ಸಾಮಧ್ಯ 37</p> <p>ಅನು : ಡಾ. ಕೆ.ಎಸ್. ಆಮೂರ ಅಂತರಿಕ ಮಾರ್ಗದರ್ಶನದ ಸಾಮಧ್ಯ 42</p> <p>ವಾತಾವರಣತ್ವ 51</p>

ಮನುಷ್ಯ ಇಲ್ಲಿಯವರೆಗೆ ಅಭಿವೃದ್ಧಿಪಡಿಸಿದ್ದೆಲ್ಲ – ಅದರಲ್ಲಿ ಸರಿಯಾಗಿಯೇ ಆದರೂ ಎಷ್ಟುಂದು ವ್ಯಾಧಿವಾಗಿ ಅಭಿಮಾನಪಟ್ಟಿಕೊಳ್ಳುವ ಅವನ ಬುದ್ಧಿಮುತ್ತೆಯೂ ಇದೆ – ಇನ್ನು ಮುಂದೆ ಅವನಿಗೆ ಅದು ಸಾಕಾಗುವುದಿಲ್ಲ ಮತ್ತು ಅಂತರಂಗದೊಳಗಿನ (ಅತಿಮಾನಸದ) ಸಾಮಧ್ಯವನ್ನು ಹೊರತೆಗೆಯುವುದು, ಶೋಧಿಸುವುದು ಮತ್ತು ಮುಕ್ತಗೊಳಿಸುವುದು ಈ ನಂತರದ ಅವನ ಶ್ರೀಷ್ಟ ಪೂರ್ವಾಘಾತಗ್ರಾಹಿತೆ ಎಂದು ದಿಷ್ಟಿಸಂದಿಂದ ಸಾರಿರೆಣಿದರೆ ಅತಿಮಾನಸ ತತ್ವದ ಮಾರ್ಗ ತೆರುವುಕೊಳ್ಳುತ್ತದೆ. ನಂತರ, ವೃತ್ತಾಕಾರದಲ್ಲಿ ಸುತ್ತುವು, ಅವನ ತತ್ವಜ್ಞಾನ, ಕಲೆ, ವಿಜ್ಞಾನ, ಸ್ವೇತಿಕ ಶಾಸ್ತ್ರ, ಸಾಮಾಜಿಕ ಅಂತಿಮ ಪ್ರಾರ್ಥಿಕ ಬೆಂಬತ್ತುವಿಕೆಗಳು ಇವೆಲ್ಲ ಇನ್ನು ಮುಂದೆ ತಮಗಾಗಿಯೇ ಮನಸ್ಸಿನ ಹಾಗೂ ಪ್ರಾಣದ ವ್ಯವಹಾರಗಳಾಗಿ ಉಳಿಯುವುದಿಲ್ಲ, ಆದರೆ ಮನಸ್ಸಿನ ಪ್ರಾಣ ಇವುಗಳ ಹಿಂದಿರುವ ಶ್ರೀಷ್ಟತರ ದ್ಯುಮಣಿಯ ಶೋಧಕ್ಕಾಗಿ ಹಾಗೂ ಆ ಸತ್ಯದ ದೇವೀ ಸಾಮಧ್ಯವನ್ನು ಮಾನವ ಅಷ್ಟುದಲ್ಲಿ ತರುವುದಕ್ಕಾಗಿ ಒಂದು ಸಾಧನ ರೂಪದ್ದಾಗುತ್ತವೆ.

(CWM, Vol. 2, p. 164)

– ಶ್ರೀಮಾತೆ

## ಸರಿಯಾದ ಮನೋಭಾವದ ಸಾಮಥ್ಯ

ವಿಶ್ವಾಸ, ವಿಧೇಯತೆ, ಮುಡಿಪಾಗಿರಿಸಿಕೊಳ್ಳುವಿಕೆ ಇವುಗಳನ್ನು ಹೊಂದಿರುವ ಮನೋಭಾವ ಸರಿಯಾದ ಮನೋಭಾವವಾಗಿರುತ್ತದೆ.

\*

ಎಕೆಂದರೆ, ಸಂಭವಿಸಬಹುದಾದ ಅತ್ಯಂತ ಒಳ್ಳಿಯದಾದುದರ ಸಮಸ್ಯೆ ವ್ಯಕ್ತಿಗತ ಸಮಸ್ಯೆಯಾಗಿರುತ್ತದೆ. ಆ ವ್ಯಕ್ತಿ ಒಂದು ದೇಶವಾಗಿರಬಹುದು ಇಲ್ಲವೆ ಒಬ್ಬ ಮಾನವ ಸತ್ಯಯಾಗಿರಬಹುದು. ಎಲ್ಲವೂ ವ್ಯಕ್ತಿಗತ ಮನೋಭಾವದ ಮೇಲೆ ಅವಲಂಬಿಸಿರುತ್ತದೆ. ಸಂಭವಿಸಲಿರುವ ಪರಿಸ್ಥಿತಿಗಳ ಸಮೂಲಿದಲ್ಲಿ ನೀವು ಸಾಧ್ಯವಿದ್ದ ಅತ್ಯಂತ ಮನೋಭಾವವನ್ನು ಹೊಂದಿರಬಲ್ಲಿರಾದರೆ, ಎಂದರೆ ನಿಮ್ಮ ಪ್ರಜ್ಞೆಯನ್ನು ನಿಮ್ಮ ಅಳವಿನಲ್ಲಿರುವ ಅತ್ಯಂತ ಪ್ರಜ್ಞೆಯ ಪ್ರಜ್ಞೆಯ ಸಂಪರ್ಕದಲ್ಲಿ ಇರಿಸಬಲ್ಲಿರಾದರೆ, ಆ ಸಂದರ್ಭದಲ್ಲಿ ಅತ್ಯಂತ ಒಳ್ಳಿಯದು ಸಂಭವಿಸುವುದರ ಬಗ್ಗೆ ನೀವು ನಿಶ್ಚಿತತೆ ಹೊಂದಿರಬಹುದು. ಆದರೆ ಈ (ಅತ್ಯಂತ) ಪ್ರಜ್ಞೆಯ ಸ್ಥಿತಿಯಿಂದ ಕೆಳಮಟ್ಟದ ಸ್ಥಿತಿಯಲ್ಲಿ ಬಿದ್ದುಬಿಟ್ಟಿರಾದರೆ, ಆಗ ಸ್ವಷ್ಟವಾಗಿ ಸಂಭವಿಸುವುದು ಅತ್ಯಂತ ಒಳ್ಳಿಯದಾಗಿರುವುದಿಲ್ಲ. ಅದಕ್ಕೆ ಕಾರಣ ನೀವು ನಿಮ್ಮ ಅತ್ಯಂತ ಒಳ್ಳಿಯ ಪ್ರಜ್ಞೆಯಲ್ಲಿರುವುದಿಲ್ಲ. ಪ್ರತಿಯೊಬ್ಬನ ನಿಕಟದಲ್ಲಿರುವ ಪ್ರಭಾವದ ವಲಯದಲ್ಲಿ ಸರಿಯಾದ ಮನೋಭಾವ ಪ್ರತಿಯೊಂದು ಪರಿಸ್ಥಿತಿಯನ್ನು ಅನುಕೂಲಕರವಾಗುವಂತೆ ಮಾಪಾಡು ಮಾಡುವ ಸಾಮಥ್ಯ ಹೊಂದಿರುತ್ತದ್ದೇ ಅಲ್ಲ, ಆದರೆ ಅದು ಪರಿಸ್ಥಿತಿಯನ್ನೇ ಬದಲು ಮಾಡಬಹುದು ಎಂದು ಹೇಳುವವರ ಮಟ್ಟಿಗೆ ಕೂಡ ನಾನು ಹೋಗುತ್ತೇನೆ.

ನಿಮ್ಮಲ್ಲಿ ಪ್ರತಿಯೊಬ್ಬನು ನಿಮಗೆ ಸಾಧ್ಯವಿದ್ದಷ್ಟು ಒಳ್ಳಿಯದನ್ನು ಕೈಕೊಂಡಾಗ ಅಲ್ಲಿ ಸರಿಯಾದ ಸಹಯೋಗವಿರುತ್ತದೆ ಮತ್ತು ಪರಿಣಾಮ ಕೂಡ ತೀವ್ರಗತಿಯಿಂದ ಉಂಟಾಗುತ್ತದೆ. ಸರಿಯಾದ ಸಹಯೋಗ ಕುರಿತು ನನ್ನಲ್ಲಿ ಹಲವಾರು ಉದಾಹರಣೆಗಳಿವೆ.

ಸರಿಯಾದ ಮನೋಭಾವವನ್ನಿಟ್ಟುಕೊಂಡಿರುವ ಒಬ್ಬ ಮನುಷ್ಯ ಜನ ಸಮಾಹಗಳನ್ನು ಅನಾಹತಗಳಿಂದ ರಕ್ಷಿಸಿದ್ದನ್ನು ನಾನು ನೋಡಿದ್ದೇನೆ. ಆದರೆ ಆ ಮನೋಭಾವ ಮೇಲ್ಬಡಿಗಳಿಯೋ ಉಳಿದುಕೊಂಡು ದೇಹವನ್ನು ಅದರ ಸಾಮಾನ್ಯ ಪ್ರತಿಕ್ರಿಯೆಗಳಿಗೆ ಬಿಟ್ಟುಕೊಡಬಾರದು. ನೀವು “ಭಗವಂತನ

ಸಂಕಲ್ಪದಂತಾಗಲಿ” ಎಂದು ಹೇಳುತ್ತ ಮೇಲ್ಬಡಿಗೆ ಉಳಿದುಕೊಂಡರೆ, ನೀವು ಕೊಲೆಗೀಡಾಗಲೂಬಹುದು. ಎಕೆಂದರೆ ನಿಮ್ಮ ದೇಹ ಬಹಳ ದೃವಿಕವಾಗಿರಬಹುದು, ಭಯದಿಂದ ಕಂಪಿಸುತ್ತಿರಬಹುದು: ಕೈಕೊಳ್ಳಬೇಕಾದುದೆಂದರೆ ನಿಜವಾದ ಪ್ರಜ್ಞೆಯನ್ನು ದೇಹದಲ್ಲಿಯೇ ಹಿಡಿದಿಟ್ಟುಕೊಳ್ಳಬೇಕು, ಕನಿಷ್ಠ ಮಟ್ಟದಲ್ಲಿ ಭಯ ಪಡಕೂಡದು ಮತ್ತು ದೃವೀ ಶಾಂತಿಯಿಂದ ತುಂಬಿಕೊಂಡವರಾಗಿರಿ. ಆಗ ನಿಜವಾಗಿ ಯಾವ ಅಪಾಯವೂ ಇರುವುದಿಲ್ಲ.

\*

ಪ್ರಗತಿಗಾಗಿ ಪ್ರಯತ್ನ ಮಾಡುವುದರಲ್ಲಿ ಪ್ರೀತಿಯಿದೆ ಎಂಬ ಕಾರಣಕ್ಕಾಗಿ ಪ್ರಗತಿಗಾಗಿ ಪ್ರಯತ್ನ ಮಾಡಬೇಕು. ಪ್ರಯತ್ನದ ಸಂಶೋಷ, ಪ್ರಗತಿಗಾಗಿ ಅಭಿಪ್ರೇ ಇವು ತಮ್ಮಲ್ಲಿ ಸಾಕಷಿರಬೇಕು, ಪರಿಣಾಮದ ಮೇಲೆ ಅವಲಂಬಿಸಿರಬಾರದು. ನಿಜವಾಗಿ ಜೀವನದಲ್ಲಿ, ಯಾವಾಗಲೂ, ಎಲ್ಲ ವಿಷಯಗಳ ಪರಿಣಾಮ ನಮಗೆ ಸೇರಿದುದಾಗಿರುವುದಿಲ್ಲ. ನಾವು ಸರಿಯಾದ ಮನೋಭಾವವನ್ನು ಉಳಿಸಿಕೊಂಡು ಹೋಗಲು ಬಯಸಬೇಕು. ಎಕೆಂದರೆ ನಾವು ಕೈಕೊಳ್ಳಬೇಕಾದುದು ಅದು ದೊರಕಿಸಬೇಕಾದ ಪರಿಣಾಮ ಕುರಿತಾಗಿರುವುದಿಲ್ಲ. ನಾವು ಸರಿಯಾದ ಮನೋಭಾವವನ್ನು ಉಳಿಸಿಕೊಳ್ಳಬೇಕೆಂದು ಬಯಸಿದರೆ ನಾವು ಕಾರ್ಯಕ್ರಮಗಳಿನಲ್ಲಿ ಯೋಚಿಸಬೇಕು, ಸ್ವಯಂಪ್ರೇರಣೆಯಿಂದ ಹೊಗಬೇಕು, ಎಕೆಂದರೆ ನಾವು ಕೈಕೊಳ್ಳಬೇಕಾದುದು ದೊರಕಿಸಬೇಕಾದ ಪರಿಣಾಮ ಕುರಿತಾಗಿರುವುದಿಲ್ಲ.

ದೊರಕಿಸಬೇಕಾದ ಪರಿಣಾಮ ಕುರಿತು ನೀವು ಯೋಚಿಸಲು ತೊಡಗಿಕೊಂಡ ಕೂಡಲೆ, ನೀವು ಚೌಕಾತಿ ಮಾಡಲು ಪ್ರಾರಂಭಿಸುತ್ತೀರಿ, ಅದು ಪ್ರಯತ್ನದಲ್ಲಿರಬೇಕಾದ ಎಲ್ಲ ನಿಷ್ಕಾಪಟ್ಟವನ್ನು ತೆಗೆದುಕೊಂಡು ಹೋಗುತ್ತದೆ. ಪ್ರಗತಿಗಾಗಿ ನೀವು ಪ್ರಯತ್ನ ಮಾಡುತ್ತೀರಿ. ಎಕೆಂದರೆ ನಿಮ್ಮಾಗ್ನಿಗೆ ಅದರ ಆವಶ್ಯಕತೆಯ ಭಾವನೆ ತಂದುಕೊಳ್ಳುತ್ತೀರಿ, ಅದು ಪ್ರಗತಿಗಾಗಿರುವ ಅಜ್ಞಾಧರಕ ರೂಪದ ಆವಶ್ಯಕತೆಯಾಗಿರುತ್ತದೆ.

\*

ಎಲ್ಲಿಯವರೆಗೆ ನಿಮ್ಮನ್ನು ಪರಿವರ್ತನನೆಗೆ ಒಳಪಡಿಸಲು ಇರುವ ಬಯಕೆ, ಮತ್ತು ಪರಿವರ್ತನನೆಯ ಬಗ್ಗೆ ಇಷ್ಟವಿಲ್ಲದಿರುವಿಕೆ ಇವುಗಳ ನಡುವೆ – ಪ್ರಗತಿಗಾಗಿ ಪ್ರಯತ್ನ ಮಾಡುವಿಕೆ ಮತ್ತು ದಣಿದುಕೊಂಡು ಪ್ರಯತ್ನದ ಬಗ್ಗೆ

ಉದಾಸೀನವಾಗಿರುವಿಕೆ ಇವುಗಳ ನಡುವೆ ಹೊಯ್ದಾಟವಿದ್ದಾಗ – ನಿಜವಾದ ಮನೋಭಾವ ಅಲ್ಲಿರುವುದಿಲ್ಲ.

\*

**ಪ್ರಶ್ನೆ :** ಸರಿಯಾದ ಮನೋಭಾವವೆಂದರೇನು?

**ಶ್ರೀಮಾತೆ :** ನನ್ನ ಮಗು, ಅದು ಸಂದರ್ಭದ ಮೇಲೆ ಅವಲಂಬಿಸಿರುತ್ತದೆ. ಮನುಷ್ಯ ತನ್ನನ್ನು ಪರಿಮಳಣಗೊಳಿಸಿಕೊಳ್ಳಲು ಸಂಕಲ್ಪ ಹೊಂದಿರುವುದು, ಇಲ್ಲವೆ ಸ್ಥಿರವಾಗಿರಲು ಬಯಸುವುದು .... ಅದು ಪರಿಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಪ್ರತಿಯೊಂದು ಸಂದರ್ಭದಲ್ಲಿ ಹೊಂದಿರಬೇಕಾದ ಯೋಗ್ಯವಾದ ಮನೋಭಾವ-ವಿರುತ್ತದೆ, ಅದು ನಿನ್ನಲ್ಲಿರಬೇಕು, ಆ ಮನೋಭಾವ ಅಂತರಂಗದಲ್ಲಿರಬೇಕು. ಅದು ಸಂದರ್ಭದ ಮೇಲೆ ಅವಲಂಬಿಸಿರುತ್ತದೆ.

ಉದಾಹರಣೆಗೆ ದೇಹದಲ್ಲಿ ಅಸಮರ್ಪೋಲನ ಉಂಟಾಗಿದೆ ಇಲ್ಲವೆ ಅನಾರೋಗ್ಯ ಬರಲಿದೆ ಎಂಬ ಭಾವನೆ ಬಂದಾಗ, ಸರಿ, ಸರಿಯಾದ ಮನೋಭಾವದಲ್ಲಿ ಏಕಾಗ್ರತೆ ಹೊಂದುವುದೆಂದರೆ, ಅಂತರಿಕ ಸ್ಥಿರತೆಯ ಮೇಲೆ ಏಕಾಗ್ರತೆ ಹೊಂದಿರಬೇಕು, ದೈವೀ ಕೃಪೆಯಲ್ಲಿ ವಿಶ್ವಾಸವಿರಿಸಬೇಕು, ಮತ್ತು ಶಾರೀರಿಕ ಸಮರ್ಪೋಲನದಲ್ಲಿರುವ ಹಾಗೂ ಆರೋಗ್ಯದಿಂದ ಉಳಿದುಕೊಳ್ಳುವ ಸಂಕಲ್ಪವಿರಬೇಕು. ಇದು ಸರಿಯಾದ ಮನೋಭಾವ. ಇನ್ನೊಂದು ಸಂದರ್ಭದಲ್ಲಿ ಮನುಷ್ಯನಲ್ಲಿ ಸಿಟ್ಟಿನ ತರಂಗವೆದ್ದಿರಬಹುದು ಇಲ್ಲವೆ ಹೊರಗಿನಿಂದ ಬರುವ ಸಿಟ್ಟಿನ ಪ್ರಭಾವವಿರಬಹುದು, ಆಗ ಮನುಷ್ಯ ಅಂತರಿಕ ಸ್ಥಿರತೆಯಲ್ಲಿ ಉಳಿದುಕೊಳ್ಳಲು ಹಿಂದೆ ಸರಿದುಕೊಳ್ಳಬೇಕು, ಮೇಲ್ಕೆ ವಿಷಯಗಳಿಗೆ ಅಂಟಿಸೊಂದಿರಬಾರದು, ಮೇಲ್ಗೆಯಿಂದ ಬರುವುದನ್ನು ಮಾತ್ರ ಅಭಿವೃದ್ಧಿಪಡಿಸಬೇಕು. ಮತ್ತು ಯಾವಾಗಲೂ ದೈವೀ ಸಂಕಲ್ಪಕ್ಕೆ ವಿಧೇಯರಾಗಿರಬೇಕು. ಇದು ಸರಿಯಾದ ಮನೋಭಾವ. ಪ್ರತಿಯೊಂದು ಸಂದರ್ಭದಲ್ಲಿ ಅದು ಆ ರೀತಿಯದಾಗಿರುವ ವನೋ ಒಂದು.

ಆದರೆ ಒಂದು ಸಂದರ್ಭದಲ್ಲಿ ಸ್ಥಿರತೆಯನ್ನು ಬಯಸುತ್ತೀರಿ, ಇನ್ನೊಂದು ಸಂದರ್ಭದಲ್ಲಿ ನಿಮಗೆ ಶಕ್ತಿಯು ಬೇಕಾಗಿರುತ್ತದೆ, ಇನ್ನೂ ಬೇರೆ ಸಂದರ್ಭದಲ್ಲಿ ಹೊರಗಿನಿಂದ ಬರುವ ಒತ್ತಡವನ್ನು ಪ್ರತಿರೋಧಿಸಲು ಏನೋ ಒಂದು ಬೇಕಾಗುತ್ತದೆ.

ಮನುಷ್ಯನಿಗೆ ದಿಕ್ಕುತೋಚದಂತಾದಾಗ, ಅವನು ಆಯ್ದು ಮಾಡಿಕೊಳ್ಳಬೇಕಾದಾಗ ಸರಿಯಾದದ್ದು ಯಾವುದು ಎಂಬುದು ತಿಳಿಯಿದ್ದಾಗ, ಎರಡು ಅಥವಾ ಮೂರು ನಿಂಬಾಯಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕಾದಾಗ, ಸರಿಯಾದದ್ದು ಯಾವುದು ಎಂಬುದು ತಿಳಿಯದೆ ಇದ್ದಾಗ, ಅವನು ಸಾಧ್ಯವಿದ್ದಷ್ಟರ ಮಟ್ಟಿಗೆ ತನ್ನನ್ನು ತನ್ನ ಜೈತ್ಯ ಸತ್ಯರೂಪಗಳನ್ನು ಜೈತ್ಯ ಪ್ರಜ್ಞಯ ಎದುರಿಗಿಸಬೇಕು ಮತ್ತು ನಿಜವಾದ ಪ್ರಕಾಶ ಮತ್ತು ನಿಜವಾದ ನಿರ್ಧಾರ ಇವುಗಳಿಗಾಗಿ ಕೇಳಬೇಕು, ಅದು ದೈವೀ ಸಂಕಲ್ಪಕ್ಕೆ ಅತ್ಯಂತ ಅನುಗುಣವಾಗಿರಬೇಕು ನಂತರ ಕೇಳಿಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಸೂತ್ರಿಸಬೇಕು.

ಪ್ರತಿಯೊಂದು ಸಂದರ್ಭದಲ್ಲಿ ಅದು ನಿಜವಾದ ಮನೋಭಾವ.

\*

**ಪ್ರಶ್ನೆ :** ಶ್ರೀಮಾತೆಯವರೆ, ಶ್ರೀಡೇಗಳಲ್ಲಿ ಸ್ವಫ್ರೇಗಳು ನಮ್ಮ ಪ್ರಗತಿಗೆ ಅವಶ್ಯವಾಗಿವೆಯೆ?

**ಶ್ರೀಮಾತೆ :** ನೈತಿಕ ಶಿಕ್ಷಣದ ದೃಷ್ಟಿಕೋನದಿಂದ ಅವು ಹಚ್ಚಾಗಿ ಅವಶ್ಯವಾಗಿವೆ. ಮನುಷ್ಯ ಅವುಗಳಲ್ಲಿ ಸರಿಯಾದ ಮನೋಭಾವದಿಂದ ಭಾಗವಹಿಸಿದಾಗ ಅದು ಅಹಂಕಾರದ ಮೇಲೆ ಪ್ರಭುತ್ವ ಪಡೆಯಲು ಒಳ್ಳೆಯ ಅವಕಾಶ ಒದಗಿಸುತ್ತದೆ. ಮನುಷ್ಯ ತನ್ನ ದೊರ್ಚಲ್ಯಾಗಳ ಮೇಲೆ ಹಾಗೂ ನಿಮ್ಮತರ ಚಲನೆಗಳ ಮೇಲೆ ಜಯ ಸಾಧಿಸಲು ಪ್ರಯತ್ನಿಸದೆ ಅವುಗಳನ್ನು ಕೈಹಾಂಡರೆ, ಅವನು, ಸಪ್ಪವಾಗಿ, ಅದರಿಂದ ಹೇಗೆ ಲಾಭ ಪಡೆಯಬೇಕೆಂಬುದನ್ನು ತಿಳಿದಿರುವುದಿಲ್ಲ ಮತ್ತು ಅದು ಒಳ್ಳೆಯದೇನನ್ನೂ ಮಾಡುವುದಿಲ್ಲ. ಆದರೆ ಮನುಷ್ಯನಲ್ಲಿ ಸರಿಯಾದ ಮನೋಭಾವದಿಂದ ಆಟವಾಡಬೇಕು ಎಂಬ ಸಂಕಲ್ಪವಿದ್ದರೆ, ನಿಮ್ಮತರವಾದ ಯಾವ ಚಲನೆಯೂ ಇರದಿದ್ದರೆ, ಅಸೂಯೆಯಾಗಲಿ, ಮಹತ್ವಾಕಂಕ್ಷೆಯಾಗಲಿ ಇರದಿದ್ದರೆ, ಸಮಾನಾವಕಾಶ ಒದಗಿಸುವಿಕೆ (fair play) ಯ ಮನೋಭಾವವಿದ್ದರೆ, ಎಂದರೆ ಪರಿಣಾಮದ ಬಗ್ಗೆ ಕಾಳಜಿ ಮಾಡದೆ ಮನುಷ್ಯ ತನಗೆ ಸಾಧ್ಯವಿದ್ದಷ್ಟು ಒಳ್ಳೆಯ ರೀತಿಯಲ್ಲಿ ಕೈಹಾಂಡರೆ, ಯಶಸ್ವನ್ನು ಗಳಿಸಲಾಗಲಿಲ್ಲ ಎಂಬ ಕಾರಣದಿಂದಾಗಿ ಇಲ್ಲವೆ ವಿಷಯಗಳು ತನಗೆ ಅನುಕೂಲಕರವಾಗುವ ರೀತಿಯಲ್ಲಿ ತಿರುವು ಪಡೆಯಲಿಲ್ಲ ಎಂದು ತಲೆ ಕಡಿಸಿಕೊಳ್ಳದೆ ಮನುಷ್ಯ ಅತ್ಯಂತ ಹೆಚ್ಚಿನ ಮಟ್ಟದ ಪ್ರಯತ್ನವನ್ನಿರಿಸಿದರೆ, ಆಗ ಅದು ಬಹಳ ಉಪಯುಕ್ತವಾಗುತ್ತದೆ.

ಮನುಷ್ಯ ಈ ಎಲ್ಲ ಸ್ವರ್ಥಗಳಿಂದ ಶೈಕ್ಷಣಿಕ ಸ್ವ-ನಿಯಂತ್ರಣ, ಪರಿಣಾಮದಲ್ಲಿ ನಿರಾಸಕೀ ಇವುಗಳ ಜೊತೆಗೆ ಹೊರಬರಬಹುದು, ಅವು ಅಸಾಧಾರಣ ಚಾರಿತ್ರ್ಯ ನಿರ್ಮಾಣಕ್ಕೆ ಸಹಾಯಕವಾಗುತ್ತವೆ. ಅದನ್ನು ನೀವು ಸಾಧಾರಣ ರೀತಿಯಲ್ಲಿ, ಎಲ್ಲ ಸಾಧಾರಣ ಪ್ರತಿಕ್ರಿಯೆಗಳೊಂದಿಗೆ, ಅಸದ್ಯೆಯ ಜಲನೆಗಳೊಂದಿಗೆ ಇವುಗಳನ್ನು ಕೃಕೊಂಡರೆ, ಸ್ವಾಭಾವಿಕವಾಗಿ, ಅದು ಯಾವುದಕ್ಕೂ ಸಹಾಯಕವಾಗುವುದಿಲ್ಲ. ಮನುಷ್ಯ ಏನೇ ಕೈಕೊಳ್ಳಲ್ಲಿ, ಅದಕ್ಕೆ ಆ ಮಾತು ಅನ್ನಯಿಸುತ್ತದೆ, ನಿಮ್ಮ ಕಾರ್ಯಕ್ಷೇತ್ರ ಕ್ಷೇಡೆಯದೇ ಆಗಿರಲಿ, ಬೌಧಿಕವಾದದ್ದೇ ಆಗಿರಲಿ, ಇನ್ನಾವುದರದೇ ಆಗಲಿ, ಮನುಷ್ಯ ಸಾಧಾರಣ ರೀತಿಯಲ್ಲಿ ಕಾರ್ಯ ಕೈಕೊಂಡರೆ ಸರಿ, ಅವನು ಸಮಯವನ್ನು ಹಾಳುಮಾಡುತ್ತಿರುತ್ತಾನೆ. ಆದರೆ ನೀವು ಆಟವಾಡುತ್ತಿರುವಾಗ, ಇಲ್ಲವೆ ಪರಂದುಗಳಲ್ಲಿ, ಸ್ವರ್ಥಗಳಲ್ಲಿ ಭಾಗವಹಿಸುತ್ತಿದ್ದಾಗ ಸರಿಯಾದ ಮನೋಭಾವವನ್ನು ಇಟ್ಟಿಕೊಂಡಿದ್ದರೆ, ಅದು ಶಿಕ್ಷಣಕ್ಕೆ ಬಹಳ ಒಳ್ಳೆಯದು, ಏಕೆಂದರೆ ಅದು ನಿಮ್ಮ ಸಾಧಾರಣ ಮಿತಿಗಳನ್ನು ಮೀರಿ ಹೋಗಲು ವಿಶೇಷ ಪ್ರಯತ್ನ ಮಾಡುವಂತೆ ನಿಮ್ಮನ್ನು ಒತ್ತಾಯಿಪಡಿಸುತ್ತದೆ.

ನಿಮ್ಮ ಜಲನೆಗಳಲ್ಲಿ ಬಹಳಷ್ಟನ್ನು ಪ್ರಜ್ಞಾಪೂರ್ಣವಾಗುವಂತೆ ಮಾಡಲು ಅದೊಂದು ಅವಕಾಶ, ಆ ಅವಕಾಶವಿರದಿದ್ದರೆ ಅವು ಯಾವಾಗಲೂ ಅಪ್ರಜ್ಞಾಯವಾಗಿ ಉಳಿದುಕೊಳ್ಳುತ್ತವೆ.

ಆದರೆ, ಸ್ವಾಭಾವಿಕವಾಗಿ, ಇದೊಂದು ಅವಕಾಶ ಮತ್ತು ಪ್ರಗತಿಗೆ ಸಾಧನ ಎಂಬುದನ್ನು ನೀವು ಮರೆಯಬಾರದು. ನಿಮ್ಮನ್ನು ನೀವಿದ್ದ ಹಾಗೆ ಬಿಟ್ಟುಕೊಟ್ಟ ಹೋಗಿ ಒಟ್ಟನ್ನಲ್ಲಿ ಸಾಧಾರಣದ್ವಿನಿಸುವ ರೀತಿಯಲ್ಲಿ ಆಟವಾಡಿದರೆ, ನಿಮ್ಮ ಸಮಯವನ್ನು ಹಾಳುಮಾಡುತ್ತಿರಿ, ಆದರೆ ಅದು ಪ್ರತಿಯೊಂದಕ್ಕೂ ಅನ್ನಯಿಸುತ್ತದೆ, ಕೇವಲ ಕ್ರಿಡೆಗಾಗಿ ಅಲ್ಲ, ಅಭ್ಯಾಸದಂತಹ ವಿಷಯ, ಇನ್ನಿತರ ಯಾವುದೇ ವಿಷಯ ಇಂತಹದ್ಲಿದಕ್ಕೂ ಕೃಕೊಳ್ಳಬೇಕಾದುದು ಅದೇ ಆಗಿರುತ್ತದೆ. ಪ್ರತಿಯೊಂದೂ, ಯಾವಾಗಲೂ, ಕಾರ್ಯಗಳನ್ನು ಯಾವ ರೀತಿಯಲ್ಲಿ ಕೃಕೊಳ್ಳಲಾಗಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ, ಮನುಷ್ಯ ಏನು ಕೃಕೊಳ್ಳುತ್ತಿದ್ದಾನೆ ಎಂಬುದರ ಮೇಲಲ್ಲ, ಆದರೆ ಅದನ್ನು ಕೃಕೊಳ್ಳುವುದರಲ್ಲಿರುವ ಮನೋಭಾವದ ಮೇಲೆ ಅವಲಂಬಿಸಿರುತ್ತದೆ.

\*

ದ್ವಿವೀ ಪ್ರಜ್ಞೆ ಮಾನವ ರೀತಿಯಲ್ಲಿ ಕಾರ್ಯ ಮಾಡುವುದಿಲ್ಲ, ನಿಮ್ಮ ಕಾಫೀ ಕಣಿಂಬಲ್ಲಿ ಎಷ್ಟು ಚಮಚ ಸಕ್ಕರೆ ಹಾಕಬೇಕೆಂಬುದನ್ನು ಅದು ನಿರ್ಧರಿಸುವುದಿಲ್ಲ. ಅದು ಕ್ರಮೇಣ ನಿಮ್ಮನ್ನು ಕ್ರಿಯೆಗಳತ್ತ, ವಸ್ತು-ವಿಷಯಗಳತ್ತ ಸರಿಯಾದ ಮನೋಭಾವದಲ್ಲಿರಿಸುತ್ತದೆ – ಆ ಮನೋಭಾವ ಮುದಿಪಾಗಿರಿಸಿಕೊಳ್ಳುವಿಕೆಯದು, ನಯೋಪಾಯದ್ವಾರಾ (suppleness), ಒಟ್ಟಿಗೆ ನೀಡುವಂತಹದು, ಅಭೀಪ್ರೇಯದು, ಸದಜ್ಞೆಯದು, ನಮ್ಮತೆಯದು, ಪ್ರಗತಿಗಾಗಿ ಪ್ರಯತ್ನ ಮಾಡುವಂತಹದು ಆಗಿರುತ್ತದೆ, ಪ್ರತಿಕ್ಷಣ ನೀವು ತೆಗೆದುಕೊಳ್ಳುವ ಚಿಕ್ಕ ನಿರ್ಧಾರಗಳಿಗಿಂತ ಹೆಚ್ಚು ಒಳ್ಳೆಯದಾದ ಇದು ಗಣನೆಗೆ ಬರುವಂತಿರುತ್ತದೆ. ಕೃಕೊಳ್ಳಲು ನಿಜವಾದ ಕಾರ್ಯ ಯಾವುದು ಎಂಬುದನ್ನು ಮನುಷ್ಯ ಕಂಡುಹಿಡಿಯಲು ಪ್ರಯತ್ನಿಸುವುದು, ಆದರೆ ಅದನ್ನು ಮಾನಸಿಕವಾಗಿ ಚರ್ಚಿಸುವುದರ ಮೂಲಕವಾಗಲಿ, ಇಲ್ಲವೆ ಈ ವಿಷಯಗಳಿಗೆ ತೀರ್ಮಾನ ನೀಡುವ ಸಮಸ್ಯೆಯ ಮೂಲಕವಾಗಲಿ ಅದನ್ನು ಮಾಡಬಾರದು. ಅದನ್ನು ಆಂತರಿಕ ಮನೋಭಾವದಿಂದ ಕೃಕೊಳ್ಳಬೇಕು, ಅದು ಸಾಮರಸ್ಯವಿರುವ ವಾತಾವರಣವನ್ನು ಸೃಷ್ಟಿಸುತ್ತದೆ – ಪ್ರಗತಿಪರ ಸಾಮರಸ್ಯ – ಅಂತಹ ವಿಶಿಷ್ಟ ವಾತಾವರಣದಲ್ಲಿ ಮನುಷ್ಯ ಕೃಕೊಳ್ಳಬಹುದಾದುದೆಲ್ಲವೂ ಅತ್ಯಂತ ಒಳ್ಳೆಯದಾಗಿರುತ್ತದೆ. ಆದರೆ ಪ್ರಾಯವಾದದ್ದೆಂದರೆ ಕಾರ್ಯ ಸ್ವಯಂಪ್ರೇರಿತ-ವಾಗಿರಬೇಕು, ಬಾಹ್ಯ ಕಾರಣದಿಂದ ಪ್ರೇರಿತವಾಗುವುದರ ಬದಲಾಗಿ ಬೇರೆ ಏನೋ ಒಂದರಿಂದ ಆದೇಶ ದೊರಕಿಸಿರಬೇಕು. ಆದರೆ ಅದು ಆದರೆ – ಅದಕ್ಕಾಗಿ ಮನುಷ್ಯ ಅಭೀಪ್ರೇ ಪಡಬೇಕು, ಮತ್ತು ಅದನ್ನು ಅವನು ಕೆಲ ಕಾಲದ ನಂತರ ಸಿದ್ಧಿಸಿಕೊಳ್ಳಬಹುದು.

ಅಲ್ಲಿಯವರಗೆ ಮನುಷ್ಯ ವ್ಯಾಯಾಮ ನೀಡುವ ಕ್ರಮಬದ್ಧ ನಡೆದಾಟದಲ್ಲಿ ಪಾಲುಗೊಳ್ಳಬೇಕೋ ಬೇಡವೋ, ಶಾಲೆಯ ಯಾವುದಾದರೊಂದು ವರ್ಗಕ್ಕೆ ಹೋಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವುದಕ್ಕಿಂತ ನಿಜವಾದ ಮನೋಭಾವವನ್ನು ನಿಜವಾದ ಅಭೀಪ್ರೇಯನ್ನು ಹೊಂದಿರುವುದು ಅತ್ಯಂತ ಮಹತ್ವದ್ದು. ಏಕೆಂದರೆ, ಈ ವಿಷಯಗಳಿಗೆ ತಮ್ಮಲ್ಲಿಯೇ ನಿಜವಾದ ಯಾವ ಮಹತ್ವವೂ ಇರುವುದಿಲ್ಲ, ಅವುಗಳಿಗೆ ಇರುವ ಮಹತ್ವ ಸಾಪೇಕ್ಷವಾದದ್ದಾಗಿರುತ್ತದೆ, ಮಹತ್ವದ್ದಾದ ಕೇವಲ ಒಂದು ವಿಷಯವಂದರೆ ಮನುಷ್ಯ ತನ್ನ ಅಭೀಪ್ರೇಯಲ್ಲಿ ಮತ್ತು ಜೀವಂತ ಸಂಕಲ್ಪದಲ್ಲಿ ನಿಜವಾದ ದೃಷ್ಟಿಯನ್ನು ಹೊಂದಿರುವುದಾಗಿರುತ್ತದೆ.

\*

ಸರಿಯಾದ ಮನೋಭಾವದಿಂದ ಕೈಕೊಂಡದ್ದು ಯಾವಾಗಲೂ ಸರಿಯಾದ ಕಾರ್ಯವೇ ಆಗಿರುತ್ತದೆ.

\*

ನಿಮ್ಮತ್ತ ಬಂದುದೆಲ್ಲವನ್ನು ಸರಿಯಾದ ಮನೋಭಾವದಲ್ಲಿ ತೆಗೆದುಕೊಂಡರೆ ಅದು ಅತ್ಯಂತ ಒಳ್ಳೆಯದರತ್ತ ತಿರುವು ಪಡೆಯುತ್ತದೆ.

(CWM, 7/32, 3/154–55, 9/316, 16/177,  
6/340–41, 9/97–98, 30–31, 15/266–67)

– ಶ್ರೀಮಾತೆ

\*

### ಎಕಾಗ್ರತೆಯ ಸಾಮಧ್ಯ

**ಪ್ರಶ್ನೆ:** ಎಕಾಗ್ರತೆಯೆಂದರೇನು?

**ಶ್ರೀಮಾತೆ:** ಚೆದುರಿಕೊಂಡು ಹೋದ ಪ್ರಜ್ಞೆಯ ಎಳೆಗಳನ್ನೇಲ್ಲ ಬಂದು ಬಿಂದುವಿನತ್ತು. ಬಂದು ವಿಚಾರದತ್ತ ಮರಳಿ ತರುವುದಾಗಿದೆ. ಪರಿಮಾಣವಾಗಿ ಲಕ್ಷ್ಯ–ಗೊಡುವುದನ್ನು ಸಿದ್ಧಿಸಿಕೊಂಡವರು ತಾವು ಕೈಕೊಂಡ ಎಲ್ಲದರಲ್ಲಿ ಯಶಸ್ವಿಯಾಗುತ್ತಾರೆ, ತಿಖ್ರಗತಿಯಿಂದ ಪ್ರಗತಿ ಸಾಧಿಸುತ್ತಾರೆ. ಈ ಬಗೆಯು ಎಕಾಗ್ರತೆಯನ್ನು, ಸಾಯಂಗಳನ್ನು ಬಲಪಡಿಸಿಕೊಳ್ಳುವ ಹಾಗೆ, ಅಭಿವೃದ್ಧಿ ಪಡಿಸಬಹುದು, ಅದಕಾಗಿ ಮನುಷ್ಯ ಭಿನ್ನ ಪದ್ಧತಿಗಳನ್ನು ತರಬೇತಿಯ ಭಿನ್ನ ವಿಧಾನಗಳನ್ನು ಅನುಸರಿಸಬಹುದು, ಕರುಣಾಜನಕ ಸ್ಥಿರತ್ವದಲ್ಲಿರುವ ದುರ್ಬಲ ವ್ಯಕ್ತಿ ಶಿಸ್ತಪಾಲನೆಯನ್ನು ಅನುಸರಿಸುತ್ತ ಬೇರೆ ಯಾರಾದರೂ ಇರುವ ಹಾಗೆ ಬಲವುಳ್ಳವನಾಗಬಹುದಿಂಬುದು ಇಂದಿನ ದಿನಗಳಲ್ಲಿ ನಮಗೆ ತಿಳಿದಿದೆ. ಮನುಷ್ಯನ ಸಂಕಲ್ಪ ಮೇಣಬತ್ತಿಯ ದೀಪ ಅಲುಗಾಡುತ್ತಿರುವ ರೀತಿಯದಾಗಿರಬಾರದು.

ಸಂಕಲ್ಪವನ್ನು, ಎಕಾಗ್ರತೆಯನ್ನು ಕೈಗೊಡಬೇಕು, ಅದು ವಿಧಾನದ ಪ್ರಶ್ನೆಯಾಗಿದೆ. ಕ್ರಮಬದ್ಧವಾಗಿ ಆಚರಿಸಬೇಕಾದುದಿದೆ. ನಿಮ್ಮಲ್ಲಿ ಸಂಕಲ್ಪಮಾಡಿದರೆ ನೀವದನ್ನು ಕೈಕೊಳ್ಳಬಲ್ಲಿರಿ.

ಆದರೆ “ಅದರಿಂದೇನು ಪ್ರಯೋಜನ?” ಎಂಬ ಯೋಜನೆ ಬರಬಾರದು, ಬಂದು ಸಂಕಲ್ಪವನ್ನು ದುರ್ಬಲಗೊಳಿಸಬಾರದು. ಮನುಷ್ಯ ಬಂದು ಬಗೆಯ

ಜಾರಿತ್ತುದಿಂದ ಜನಿಸಿರುತ್ತಾನೆ, ಅದನ್ನು ಕುರಿತು ಏನೂ ಮಾಡಲಾಗದು ಎಂಬ ವಿಚಾರ ಹೆಡ್ಡತನದ್ದು.

\*

ಹೃದಯ ಕೇಂದ್ರದಲ್ಲಿ ಏಕಾಗ್ರತೆ ವಹಿಸಿರಿ, ಅದರಲ್ಲಿ ಪ್ರವೇಶಿಸಿರಿ, ನಿಮ್ಮಂತರಂಗದಲ್ಲಿ ಸಾಧ್ಯವಿದ್ದಪ್ಪು ಆಳದಲ್ಲಿ ಹಾಗೂ ದಾರ ಸಾಗಿ ಹೋಗಿರಿ. ಹೊರಗೆ ಹರಡಿಕೊಂಡಿರುವ ನಿಮ್ಮ ಪ್ರಜ್ಞೆಯ ಎಲ್ಲ ಎಳೆಗಳನ್ನು ಒಟ್ಟಿಗೂಡಿಸಿರಿ, ಅವುಗಳನ್ನು ಸುತ್ತಿ ಹಾಕಿ ಹಿಡಿದುಕೊಂಡು ಮುಳುಗು ಹಾಕಿರಿ, ಕೆಳಗಿಳಿದು ಹೋಗಿರಿ.

ಹೃದಯದ ಆಳದಲ್ಲಿ ಜ್ಞಾನೆಯೊಂದು ಪ್ರಜ್ಞಲಿಸುತ್ತಿದೆ, ಅದು ನಿಮ್ಮಲ್ಲಿರುವ ದ್ಯುವಿಕತೆ, ನಿಮ್ಮ ನಿಜವಾದ ಸತ್ತೆ, ಅದರ ಧ್ವನಿ ಕೇಳಿರಿ ಹಾಗೂ ಅದರ ಆದೇಶವನ್ನು ಪಾಲಿಸಿರಿ.

ಎಕಾಗ್ರತೆಗಾಗಿ ಇನ್ನಿತರ ಕೇಂದ್ರಗಳಿವೆ, ಉದಾಹರಣೆಗೆ ಬಂದು ಶೀರದ ಮೇಲಿದೆ, ಇನ್ನೊಂದು ಮುಬ್ಬಿಗಳ ಮುಧ್ಯದಲ್ಲಿದೆ. ಪ್ರತಿಯೊಂದಕ್ಕೆ ಅದರದೇ ಫಲಕಾರಿತ್ವವಿದೆ ಮತ್ತು ಅದು ಬಂದು ವಿಶಿಷ್ಟ ಪರಿಣಾಮ ಕೊಡುತ್ತದೆ. ಆದರೆ ಕೇಂದ್ರ ಸತ್ತೆ ಹೃದಯದಲ್ಲಿದೆ ಮತ್ತು ಹೃದಯದಿಂದ ಎಲ್ಲ ಕೇಂದ್ರ ಚಲನೆಗಳು ಮುಂದುವರಿದುಕೊಂಡು ಹೋಗುತ್ತವೆ – ಪರಿವರ್ತನೆ ಮತ್ತು ಸಿದ್ಧಿಯ ಸಾಮಧ್ಯ ಇವುಗಳಿಗಾಗಿ ಜ್ಯೇತನ್ಯ ಮತ್ತು ಉತ್ಸಾಹ ಇವು ಆ ಕೇಂದ್ರ ಚಲನೆಗಳಾಗಿರುತ್ತವೆ.

\*

ಸಮಸ್ಯೆಯೊಂದನ್ನು ಬಿಡಿಸಲು, ಪಾಠಪ್ರಾಂದನ್ನು ಕಲಿತುಕೊಳ್ಳಲು ಬಹಳಪ್ಪು ಎಕಾಗ್ರತೆ ಮತ್ತು ಲಕ್ಷ್ಯಗೊಡುವಿಕೆ ಬೇಕಾಗುತ್ತವೆ, ಪ್ರತಿಯೊಬ್ಬನು ಅದನ್ನು ತಿಳಿದುಕೊಂಡಿರುತ್ತಾನೆ – ಅದು ಬೌದ್ಧಿಕವಾದ ಎಕಾಗ್ರತೆ ಮತ್ತು ಲಕ್ಷ್ಯಗೊಡುವಿಕೆಯಾಗಿರುತ್ತದೆ. ಆದರೆ ಎಕಾಗ್ರತೆ ಕೇವಲ ಬೌದ್ಧಿಕವಾದ ವಿಷಯವಲ್ಲ, ಅದನ್ನು ಸತ್ತೆಯ ಎಲ್ಲ ಚಟುವಟಿಕೆಗಳಲ್ಲಿ ಕಂಡುಕೊಳ್ಳಬಹುದು, ದೈಹಿಕ ಚಟುವಟಿಕೆಗಳಿಗೂ ಎಕಾಗ್ರತೆ ಬೇಕಾಗುತ್ತದೆ. ನರಗಳ ಮೇಲಿನ ನಿಯಂತ್ರಣ ಹೇಗೆರಬೇಕಿಂದರೆ ಅದು ನೀವು ಕೈಕೊಳ್ಳುತ್ತಿರುವುದರ ಮೇಲೆ ಸಂಪೂರ್ಣ ಎಕಾಗ್ರತೆ ವಹಿಸುವುದಕ್ಕೆ ಅನುವು ಮಾಡಿಕೊಡುವಂತಹದಿರಬೇಕು ಮತ್ತು ನಿಮ್ಮ ಎಕಾಗ್ರತೆಯ ಗಾಢತೆಯಿಂದಾಗಿಯೇ

ಬಾಹ್ಯ ಸರ್ವೇಗಳಿಗೆ ಕೊಡಲೆ ಪ್ರತ್ಯುತ್ತರವನ್ನು ದೊರಕಿಸುತ್ತೀರಿ. ಈ ಏಕಾಗ್ರತೆಯನ್ನು ಸಿದ್ಧಿಸಿಕೊಳ್ಳಲು ನಿಮಗೆ ಚೈತನ್ಯಗಳ ಪ್ರಜಾಪೂರ್ವಕ ನಿಯಂತ್ರಣ ಅವಶ್ಯವಾಗಿರುತ್ತದೆ.

\*

ಸರಿಯಾಗಿ ಏಕತ್ವವಾದ ಏಕಾಗ್ರತೆ ಶೈಷ್ಣಿಕ ಶಕ್ತಿಯಾಗಬಲ್ಲದು. ಒಂದು ಹಳೆಯ ಹೇಳಿಕೆಯಿದೆ: “ನಿಷ್ಪತ್ತಿರಾದ ಹನ್ನೆರಡು ಜನ ತಮ್ಮ ಸಂಕಲ್ಪವನ್ನು ಹಾಗೂ ಅಭಿಪ್ರೇಯನ್ನು ಏಕತ್ರಗೊಳಿಸಿ ಭಗವಂತನಿಗೆ ಕರೆ ಕೊಟ್ಟರೆ. ಭಗವಂತ ಪ್ರಕಟವಾಗಲೇ ಬೇಕಾಗುವುದು.” ಆದರೆ ಸಂಕಲ್ಪ ಏಕಮುಖವಾದದ್ದು ಮತ್ತು ಅಭಿಪ್ರೇಯ ನಿಷ್ಪತ್ತಿರಾದದ್ದು ಆಗಿರಬೇಕು. ಅಂತಹ ಪ್ರಯತ್ನ ಮಾಡುವವರು ಜಡತೆಯಲ್ಲಿ ಇಲ್ಲವೆ ತಮ್ಮ ಗ್ರಹಿಕೆಯಿಂದ ಮಾಡಿಕೊಂಡ ಅಥವಾ ಏಕೃತ ಆಸೆಯಲ್ಲಿ ಏಕತ್ರಗೊಂಡಿರಬಹುದು, ಆದರ ಪರಿಣಾಮ ಭಾರೀ ಕೇಡನ್ನುಂಟು ಮಾಡುವಂತಹವಾಗಿರುತ್ತದೆ.

\*

**ಪ್ರಶ್ನೆ:** ಧ್ಯಾನ ಮತ್ತು ಏಕಾಗ್ರತೆ ಇವುಗಳ ನಡುವಿರುವ ಭಿನ್ನತೆ ಏನು?

**ಶ್ರೀಮಾತೆ :** ಧ್ಯಾನ ಕೇವಲ ಮನಸ್ಸಿನ ಚಟುವಟಿಕೆ, ಅದು ಮಾನಸಿಕ ಸತ್ತೇಗೆ ಸ್ವಾರ್ಥಕರವಾಗಿರುತ್ತದೆ. ಧ್ಯಾನ ಮಾಡುತ್ತಿರುವಾಗ ಮನುಷ್ಯ ಏಕಾಗ್ರತೆಯಲ್ಲಿರುತ್ತದೆ, ಆದರೆ ಅದು ಕೇವಲ ಮಾನಸಿಕವಾಗಿ ಕೈಕೊಂಡ ಏಕಾಗ್ರತೆ, ಮನುಷ್ಯ ನಿಶ್ಚಲನೀರವತೆಯನ್ನು ದೊರಕಿಸಬಹುದು, ಆದರೆ ಅದು ಮನಸ್ಸಿನಲ್ಲಿದೆ ನಿಶ್ಚಲನೀರವತೆ, ಸತ್ಯೇಯ ಇತರ ಭಾಗಗಳನ್ನು ನಿಶ್ಚಲವಾಗಿ, ಕ್ರಿಯಾರಹಿತವಾಗಿ ಇರಿಸಲಾಗಿರುತ್ತದೆ, ಅದರಿಂದಾಗಿ ಧ್ಯಾನಕ್ಕೆ ಅಡೆತಡೆ ಉಂಟಾಗುವುದಿಲ್ಲ. ನಿಷ್ಪತ್ತಿ ದಿನದ ಇಪ್ಪತ್ತು ಗಂಟೆಗಳನ್ನು ಧ್ಯಾನದಲ್ಲಿ ಕಳೆಯಬಹುದು ಮತ್ತು ಉಳಿದ ನಾಲ್ಕು ಗಂಟೆಗಳಲ್ಲಿ ನಿಷ್ಪತ್ತಿ ಸಾಮಾನ್ಯ ಮನುಷ್ಯರಾಗಿರುತ್ತೀರಿ. ಏಕೆಂದರೆ ಕೇವಲ ಮನಸ್ಸು ಮಗ್ನಿಟಾಗಿರುತ್ತದೆ – ಸತ್ಯೇಯ ಇತರ ಭಾಗಗಳಾದ ಪ್ರಾಣಿಕ ಹಾಗೂ ಭೌತಿಕಗಳು ಕ್ಷೋಭಿಗೊಳಿಸಿದ ರೀತಿಯಲ್ಲಿ ಒತ್ತಡದದಿಯಲ್ಲಿರುತ್ತವೆ. ಧ್ಯಾನದಲ್ಲಿ ಇತರ ಭಾಗಗಳಾಗಿ ನೇರವಾಗಿ ಈ ಕ್ರಿಯೆಯು ಏನನ್ನೂ ಮಾಡಲಾಗಿರುವುದಿಲ್ಲ.

ನಿಶ್ಚಿತವಾಗಿ ಧ್ಯಾನ ನೇರವಾಗಿ ಮಾಡದ ಪರಿಣಾಮವಿರುವುದರ ಸಾಧ್ಯತೆ ಇದೆ, ಆದರೆ ನನ್ನ ಜೀವನದಲ್ಲಿ, ಧ್ಯಾನ ಕೈಕೊಳ್ಳಬುದರಲ್ಲಿ ಅಸಾಧಾರಣ ಕ್ಷಮತೆಯಲ್ಲಿ ಜನರನ್ನು ನೋಡಿದ್ದೇನೆ. ಆದರೆ ಅವರು ಧ್ಯಾನದಲ್ಲಿ ಇರದೇ

ಇದ್ದಾಗ ಬಹಳ ಸಾಧಾರಣ ಜನರಾಗಿರುತ್ತದ್ದರು, ಕೆಲವೊಮ್ಮೆ ದುಡ್ಡ ಸ್ವಭಾವದವರೂ ಆಗಿರುತ್ತಿದ್ದರು. ತಮ್ಮ ಧ್ಯಾನಕ್ಕೆ ಭಂಗವಾದಾಗ ಅವರು ಕೋಪಾವಿಷ್ಠಾಗಿರುತ್ತಿದ್ದರು, ಏಕೆಂದರೆ ಅವರು ಕೇವಲ ತಮ್ಮ ಮನಸ್ಸಿನ ಮೇಲೆ ಪ್ರಭುತ್ವ ಪಡೆಯುವುದನ್ನು ಕಲಿತಿದ್ದರು, ತಮ್ಮ ಸತ್ಯೇಯ ಇತರ ಭಾಗಗಳ ಮೇಲಲ್ಲ.

ಏಕಾಗ್ರತೆ ಹೆಚ್ಚು ಕ್ರಿಯಾಶೀಲವಾದ ಸ್ಥಿತಿ. ನಿಷ್ಪತ್ತಿ ಮಾನಸಿಕವಾಗಿ, ಇಲ್ಲವೆ ಪ್ರಾಣಿಕವಾಗಿ, ಚೈತನ್ಯಾತ್ಮಿಕವಾಗಿ, ಭೌತಿಕವಾಗಿ ಏಕಾಗ್ರತೆ ಕೈಕೊಳ್ಳಬಹುದು, ಮತ್ತು ಸಮಗ್ರವಾಗಿಯೂ ಹೊಡ ಏಕಾಗ್ರತೆ ಕೈಕೊಳ್ಳಬಹುದು. ಒಂದು ಬಿಂದುವಿನ ಮೇಲೆ ಏಕಾಗ್ರತೆ ಕೈಕೊಳ್ಳಬುದು ಇಲ್ಲವೆ ಕೇಂದ್ರೀಕೃತವಾಗಿರುವುದು ಧ್ಯಾನಕ್ಕಿಂತ ಹೆಚ್ಚು ಕರಿಣವಾದದ್ದು. ನಿಮ್ಮ ಸತ್ಯೇಯ ಇಲ್ಲವೆ ಪ್ರಜ್ಞೆಯ ಒಂದು ಭಾಗವನ್ನು ಒಟ್ಟಿಗಿರಿಸಬಹುದು ಇಲ್ಲವೆ ನಿಮ್ಮ ಪ್ರಜ್ಞೆಯ ಇಡಿಯಾದುದನ್ನು ಇಲ್ಲವೆ ಅದರ ಭಾಗಗಳನ್ನು ಒಟ್ಟಿಗೂಡಿಸಬಹುದು, ಎಂದರೆ ಏಕಾಗ್ರತೆ ಭಾಗಶಃವಾದದ್ದು, ಇಡಿಯಾದದ್ದು ಇಲ್ಲವೆ ಸಮಗ್ರವಾದದ್ದು ಆಗಿರಬಹುದು, ಪ್ರತಿಯೊಂದು ಸಂದರ್ಭದಲ್ಲಿ ಪರಿಣಾಮ ಭಿನ್ನವಾಗಿರುತ್ತದೆ.

ಏಕಾಗ್ರತೆಯಲ್ಲಿ ಉಳಿದುಕೊಳ್ಳಬುದಕ್ಕೆ ನಿಮ್ಮಲ್ಲಿ ಕ್ಷಮತೆಯಿದ್ದರೆ ನಿಮ್ಮ ಧ್ಯಾನ ಹೆಚ್ಚು ಸ್ವಾರ್ಥಕರವಾಗಿರುತ್ತದೆ ಮತ್ತು ಸುಲಭವಾಗಿರುತ್ತದೆ. ಆದರೆ ಮನಸ್ಸು ಏಕಾಗ್ರತೆಯಲ್ಲಿರುತ್ತದೆ ಧ್ಯಾನ ಮಾಡಬಹುದು. ಹಲವಾರು ಜನರು ತಮ್ಮ ಧ್ಯಾನದಲ್ಲಿ ವಿಚಾರಗಳ ಒಂದು ಸರಣಿಯನ್ನು ಅನುಸರಿಸುತ್ತಾರೆ – ಅದು ಧ್ಯಾನ, ಏಕಾಗ್ರತೆಯಲ್ಲ.

**ಪ್ರಶ್ನೆ:** ಕೆಲವೊಮ್ಮೆ ನಾವು ಒಂದು ಬಿಂದುವಿನತ್ತ ಸ್ಥಿರ ದೃಷ್ಟಿಯಿಟ್ಟು ನೋಡುತ್ತೇವೆ, ಆ ಕ್ಷಣಿದಲ್ಲಿ ಉಳಿದದ್ದೆಲ್ಲ ಮರೆತು ಹೋಗಿರುತ್ತದೆ, ಆಗ ಸದ್ಗುದ್ಧಲವಾದರೆ ತೊಂದರೆಯಂಟಾಗುತ್ತದೆ. ಇದು ಎಂತಹ ಸ್ಥಿತಿ?

**ಶ್ರೀಮಾತೆ :** ಏಕಾಗ್ರತೆ! ಅದು ನಿವಿರವಾಗಿ ಏಕಾಗ್ರತೆಯ ತತ್ವವಾಗಿದೆ. ಅದನ್ನು ನೀನು ಸ್ವಯಂಬ್ರೇರಿತವಾಗಿ ಮಾಡಬಲ್ಲಿಯಾ?

**ಪ್ರಶ್ನೆ :** ಹೌದು, ಬಹಳಪ್ಪು ಸಲ.

**ಶ್ರೀಮಾತೆ :** ನಿಜವಾಗಿಯೂ, ಅದು ಬಹಳ ಬಳ್ಳಿಯದು.

**ಪ್ರಶ್ನೆ :** ಹೌದು ಮಧುರ ಮಾತೆಯವರೆ, ಆದರೆ ಆ ಕ್ಷಣಿದಲ್ಲಿ ನಾನು ಯೋಜನೆಮಾಡಿದ್ದನ್ನು ನಾನು ಮರಳಿ ದೊರಕಿಸಲಾಗುವುದಿಲ್ಲ.

**ಶ್ರೀಮಾತೆ :** ನಿನ್ನನ್ನು ಒಮ್ಮೆಗೆ ಅದರಿಂದ ಹೊರಗೆಳಿದರೆ ಯೋಚನೆ ಮಾಯವಾಗುತ್ತದೆಯೆ?

**ಪ್ರಶ್ನೆ :** ಹೌದು.

**ಶ್ರೀಮಾತೆ :** ಅದು ಏಕೆಂದರೆ ನಿನ್ನ ಸಾಮಾನ್ಯ ಪ್ರಜ್ಞಿಗಂತ ಭಿನ್ನವಾದ ಪ್ರಜ್ಞೆಯಲ್ಲಿ ಪ್ರವೇಶಿಸಿರುತ್ತೀ, ಬಹುತ್ವಃ ಅವರೆಡರ ನಡುವೆ ಕೊಂಡಿ ಸರಿಯಾಗಿ ಸಾಫಿತವಾಗಿರಲಿಕ್ಕಿಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ. ಅದಕ್ಕಾಗಿ ಸೇತುವೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ. ಹಾಗಿಲ್ಲದಿದ್ದರೆ ಮನುಷ್ಯ ಒಮ್ಮೆಗೆ ಒಂದು ಬದಿಗೆ ಇಲ್ಲವೇ ಇನ್ನೊಂದು ಬದಿಗೆ ಜಗಿತ ಮಾಡುತ್ತಾನೆ ಮತ್ತು ಹಾಗೆ ಜಗಿತ ಮಾಡುವಾಗ ಅಲ್ಲಿ ಏನಿತ್ತು ಎಂಬುದನ್ನು ಮರುತುಬಿಡುತ್ತಾನೆ. ಮನುಷ್ಯ ತನಗಾಗಿದ್ದ ಅನುಭವವನ್ನು ಹಿಂದೆ ಉಳಿದುಕೊಳ್ಳಲು ಬಿಟ್ಟುಕೊಡುತ್ತಾನೆ. ಆದರೆ ಆ ಕಾರ್ಯವನ್ನು ವಿಧಿಮೂರ್ಚಕವಾಗಿ ಕೈಕೊಂಡರೆ, ಎಂದರೆ ಪ್ರತಿದಿನ ಅದಕ್ಕಾಗಿ ಸಮಯವೊಂದನ್ನು ನಿರ್ದಿಷ್ಟಪಡಿಸಬೇಕು, ಆ ಭಿನ್ನ ಪ್ರಜ್ಞೆಯ ಹಾಗೂ ಬಾಹ್ಯ ಜೀವನದಲ್ಲಿರುವ ಪ್ರಜ್ಞೆಯ ನಡುವೆ ಸಂಪರ್ಕ ಉಂಟಾಗುವಂತೆ ಮಾಡಬೇಕು, ಅದಕ್ಕಾಗಿ ಹತ್ತು-ಹದಿನೆಂದು ನಿರ್ಮಿಷಗಳ ಕಾಲ ಧ್ವನಿ ಮಾಡಬೇಕು. ಸರಿ, ಕೆಲ ಸಮಯದ ನಂತರ ಮನುಷ್ಯ ಆ ಸಂಪರ್ಕವನ್ನು ಸಾಫಿಸುವುದರಲ್ಲಿ ಯಶಸ್ವಿಯಾಗುತ್ತಾನೆ, ಮತ್ತು ಅನುಭವವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ. ಮತ್ತು ಅದು ಬಹಳ ಉಪಯುಕ್ತವಾಗುತ್ತದೆ. ಏಕಾಗ್ರತೆ ವಹಿಸುವ ನಿಮ್ಮ ಸಾಮಧ್ಯ ಮೂರ್ಚಿರೂಪ ಪಡೆದಾಗ ನೀವು ಪರಿಹರಿಸಲಾಗದ ಯಾವ ಸಮಸ್ಯೆಯೂ ಇರುವುದಿಲ್ಲ. – ನಾನು ಅಂತ ಗಣಿತದ ಸಮಸ್ಯೆಗಳನ್ನು ಕುರಿತು ಹೇಳುತ್ತಿಲ್ಲ (ನಗು). ಮನುಷ್ಯ ತನ್ನ ಜೀವನವನ್ನು ನಡೆಸುತ್ತಿರುವಾಗ ಅವನು ಎದುರಿಸಬೇಕಾದ ಸಮಸ್ಯೆಗಳನ್ನು ಕುರಿತು ಕೈಕೊಳ್ಳಬೇಕಾದ ನಿರ್ಧಾರಗಳನ್ನು ಕುರಿತು, ಪರಿಹರಿಸಬೇಕಾದ ಮನಶ್ಶಾಸ್ತೀಯ ಸಮಸ್ಯೆಗಳನ್ನು ಕುರಿತು ಹೇಳುತ್ತಿದ್ದೇನೆ. ಏಕಾಗ್ರತೆಯ ಈ ಸಾಮಧ್ಯವನ್ನು ಪ್ರತಿರೋಧಿಸುವ ಒಂದು ಸಮಸ್ಯೆಯೂ ಇರುವುದಿಲ್ಲ.

**ಪ್ರಶ್ನೆ :** ಮನುಷ್ಯ ಕಾರ್ಯನಿರತನಾದಾಗ ಮತ್ತು ಆ ಕಾರ್ಯವನ್ನು ಅಕ್ಕಂತ ಉತ್ಪಾದ ರೀತಿಯಲ್ಲಿ ಕೈಕೊಳ್ಳಬೇಕೆಂದು ಬಯಸಿದಾಗ, ಅದಕ್ಕೆ ಬಹಳ ಸಮಯ ಬೇಕಾಗುತ್ತದೆ. ಆದರೆ ಸಾಮಾನ್ಯವಾಗಿ ನಮಗೆ ಬಹಳ ಸಮಯವಿರುವುದಿಲ್ಲ.

ನಾವು ಅವಸರದಲ್ಲಿರುತ್ತೇವೆ. ಮನುಷ್ಯ ಅವಸರದಲ್ಲಿರುವಾಗ ಅವನು ಸಾಧ್ಯವಿದ್ದಷ್ಟು ಜೆನಾಗಿ ಹೇಗೆ ಕಾರ್ಯಕ್ರೇಕೊಳ್ಳಬಲ್ಲನು?

**ಶ್ರೀಮಾತೆ :** ಇದು ಬಹಳ ಸ್ವಾರಸ್ಯಕರ ವಿಷಯ. ಮತ್ತು ನಾನು ಒಂದು ದಿನ ಇದನ್ನು ಕುರಿತು ವಿವರವಾಗಿ ಮಾತನಾಡಬೇಕೆಂದಿದ್ದೆ. ಸಾಮಾನ್ಯವಾಗಿ ಜನರು ಅವಸರದಲ್ಲಿದ್ದಾಗ ಮಾಡಬೇಕಾದ ಕಾರ್ಯವನ್ನು ಮೂರ್ಚಿಯಾಗಿ ಮಾಡುವುದಿಲ್ಲ, ಇಲ್ಲವೇ ಮಾಡಬೇಕಾದ ಕೆಲಸವನ್ನು ಕೆಟ್ಟಿ ರೀತಿಯಲ್ಲಿ ಮಾಡುತ್ತಾರೆ, ಸರಿ, ಮೂರನೆಯ ರೀತಿಯೊಂದಿದೆ: ಅದು ಮನುಷ್ಯ ತನ್ನ ಜಿತ್ತೆಕಾಗ್ರತೆಯನ್ನು ಗಾಢವಾಗಿರಿಸುವುದಾಗಿದೆ. ನೀವು ಅದನ್ನು ಮಾಡಲು ಸಾಧ್ಯವಾದರೆ ಕಾರ್ಯವೊಂದಕ್ಕೆ ಬೇಕಾದ ಸಮಯದಲ್ಲಿ ಅರ್ಥದಷ್ಟನ್ನು ಉಳಿಸಿಕೊಳ್ಳಬಲ್ಲಿರಿ. ಅತಿ ಸಮಾನ್ಯ ಉದಾಹರಣೆಯೊಂದನ್ನು ತೆಗೆದುಕೊಳ್ಳಬೇಕೋಣ. ನೀವು ಸ್ವಾನ ಮಾಡಿ ಮಡಬಟ್ಟಿಯನ್ನು ತೊಡಬೇಕಾಗಿದೆ, ಅದಕ್ಕೆ ಬೇಕಾದ ಸಮಯ ಬೇರೆ, ಬೇರೆ ಜನರಿಗೆ ಬೇರೆ, ಬೇರೆಯಾಗಿರುತ್ತದಲ್ಲವೇ? ಇದೆಲ್ಲವನ್ನು ಮಾಡುವುದಕ್ಕೆ ಅವಸರ ಮಾಡದೆ, ಕಾಲ ವ್ಯಧಿಮಾಡದೆ ಅರ್ಥ ತಾಸು ಬೇಕಾಗುತ್ತದೆಂದು ತಿಳಿಯೋಣ. ನೀವು ಅವಸರದಲ್ಲಿದ್ದಾಗ ಎರಡು ಸಂಗತಿಗಳಲ್ಲಿ ಒಂದು ಸಂಭವಿಸುತ್ತದೆ: ನೀವು ಸರಿಯಾಗಿ ಸ್ವಾನ ಮಾಡುವುದಿಲ್ಲ ಇಲ್ಲವೇ ಸರಿಯಾಗಿ ಅರಿವೆ ತೊಟ್ಟುಕೊಳ್ಳುವುದಿಲ್ಲ. ಆದರೆ ಇದಕ್ಕೆ ಇನ್ನೊಂದು ವಿಧಾನವಿದೆ – ಮನುಷ್ಯ ತನ್ನ ಲಕ್ಷಣವನ್ನು ಮತ್ತು ಶಕ್ತಿಯನ್ನು ಕೈಕೊಂಡ ಕಾರ್ಯದ ಮೇಲಷ್ಟೇ ಕೇಂದ್ರೀಕರಿಸುವುದು, ಬೇರೆ ಯಾವುದರ ಮೇಲೂ ಅಲ್ಲ. ಜಲನೆಯನ್ನು ತೀವ್ರಗೊಳಿಸುವುದಲ್ಲ, ನಿಖಿಲವಾದ ಜಲನೆಯನ್ನು ನಿಖಿಲವಾದ ರೀತಿಯಲ್ಲಿ ಮಾಡುವುದಾಗಿದೆ ಮತ್ತು (ನನಗೆ ಅದರ ಅನುಭವವಿದೆ, ಆದ್ದರಿಂದ ಅದರ ಬಗ್ಗೆ ವಿಚಿತವಾಗಿ ಹೇಳಬಲ್ಲೆ) ನೀವು ಅರ್ಥ ತಾಸಿನಲ್ಲಿ ಮಾಡುತ್ತಿದ್ದುದನ್ನು ಹದಿನ್ನೆಂದು ನಿರ್ಮಿಷಗಳಲ್ಲಿ ಮಾಡಬಲ್ಲಿರಿ ಮತ್ತು ಅದನ್ನು ಅಷ್ಟೇ ಸರಿಯಾದ ರೀತಿಯಲ್ಲಿ ಮಾಡಬಲ್ಲಿರಿ, ಕೆಲವೊಂದು ಸಂದರ್ಭಗಳಲ್ಲಿ ಇನ್ನೂ ಹೆಚ್ಚು ಜೆನಾಗಿ ಮಾಡಬಲ್ಲಿರಿ. ನೀವು ಯಾವುದನ್ನೂ ಮರೆತಿರುವುದಿಲ್ಲ. ಕೈಕೊಳ್ಳಬೇಕಾದ ಯಾವುದನ್ನೂ ಬಿಟ್ಟುಕೊಟ್ಟಿರುವುದಿಲ್ಲ, ಕೇವಲ ಜಿತ್ತೆಕಾಗ್ರತೆಯ ಗಾಢತೆಯಿಂದ ಹಾಗೆ ಮಾಡಬಲ್ಲಿರಿ.

ಯಾವುದೇ ಕೆಲಸವನ್ನು ಒಳ್ಳಿಯ ರೀತಿಯಲ್ಲಿ ಮಾಡಬೇಕಾದರೆ ಬಹಳಪ್ಪ ಕಾಲಾವಕಾಶ ಬೇಕು ಎನ್ನುವರಿಗೆಲ್ಲ ಈಗ ನಾನು ಹೇಳುತ್ತಿರುವುದು ಅತ್ಯಂತ ಮಾಡುವುದಿಲ್ಲ.

ಉತ್ತರ. ಇದು ಸರಿಯಲ್ಲ, ನೀವು ಮಾಡುವುದೆಲ್ಲದಕ್ಕೂ – ವಿದ್ಯಾಭ್ಯಾಸ, ಆಟ, ಕೆಲಸ ಇತ್ಯಾದಿ – ಒಂದೇ ಪರಿಹಾರವಿದೆ: ಅದು ಚಿತ್ತೈಕಾಗ್ರತೆಯನ್ನು ಹೆಚ್ಚಿಸಿ-ಕೊಳ್ಳುವುದಾಗಿದೆ ಮತ್ತು ನೀವು ಈ ಚಿತ್ತೈಕಾಗ್ರತೆಯನ್ನು ಸಂಪಾದಿಸಿಕೊಂಡಾಗ ಆಯಾಸದ ಭಾವನೆ ಬರುವುದಲ್ಲ. ಸ್ವಾಧಾವಿಕವಾಗಿ ಪ್ರಾರಂಭದಲ್ಲಿ ಅದು ಮಾನಸಿಕ ಉದ್ದೇಶ(tension) ಸೃಷ್ಟಿಸುತ್ತದೆ. ಆದರೆ ನೀವು ಅದಕ್ಕೆ ಹೊಂದಿಕೊಂಡಾಗ ಅಂತಹ ಉದ್ದೇಶ ಕಡಿಮೆಯಾಗುತ್ತದೆ. ಮತ್ತು ಒಂದು ಕೊಂಬ ಬರುತ್ತದೆ, ಆಗ ನಿಮಗೆ ದಣಿವು ತರಿಸುವುದು ಯಾವುದೆಂದರೆ ಈ ರೀತಿ ಚಿತ್ತೈಕಾಗ್ರತೆಯಲ್ಲಿ ಇರದೆ ಇರುವುದು, ಮನಸ್ಸು ಜೀದರಿ ಹೋಗಿರುವುದು, ಎಲ್ಲ ಬಗೆಯ ವಿಷಯಗಳು ನಿಮ್ಮನ್ನು ಮುತ್ತಿಕೊಂಡಿರುವುದು ಮತ್ತು ನೀವು ಮಾಡುತ್ತಿರುವುದರ ಮೇಲೆ ಏಕಾಗ್ರತೆ ಇಲ್ಲದೆ ಇರುವುದಾಗಿರುತ್ತದೆ. ಚಿತ್ತೈಕಾಗ್ರತೆಯ ಸಾಮರ್ಥ್ಯದಿಂದ ಮನುಷ್ಯ ಕಾರ್ಯಗಳನ್ನು ಇನ್ನೂ ಹೆಚ್ಚು ಒಳ್ಳೆಯ ರೀತಿಯಲ್ಲಿ, ಹೆಚ್ಚು ತೀವ್ರಗತಿಯಿಂದ ಮಾಡುವುದರಲ್ಲಿ ಯಶ್ಸಿಯಾಗುವನು. ಮತ್ತು ಈ ರೀತಿಯಲ್ಲಿ ನೀವು ಕೈಕೊಂಡ ಕಾರ್ಯದ ಉಪಯೋಗವನ್ನು ಪ್ರಗತಿಯ ಸಾಧನವನ್ನಾಗಿ ಮಾಡಬಲ್ಲಿರಿ, ಹಾಗಿಲ್ಲದಿದ್ದರೆ ಕಾರ್ಯವನ್ನು ಅನಾಸಕ್ತರಾಗಿ ಮಾಡಬೇಕೆಂಬ ಅಸ್ವಷ್ಟ ವಿಚಾರ ನಿಮ್ಮಲ್ಲಿರುತ್ತದೆ, ಆದರೆ ಅಲ್ಲಿ ಬಹಳ ದೊಡ್ಡ ಅಪಾಯವಿದೆ, ಏಕೆಂದರೆ ಅನಾಸಕ್ತಿಯನ್ನು ಉದಾಸೀನತೆಯಿಂದ ಭಾವಿಸಿ, ಮನುಷ್ಯ ಬೇಗನೆ ಗೊಂದಲಕ್ಷೀಡಾಗುತ್ತಾನೆ

**(CWM, 4/137–38)**

ಸಂಕಲ್ಪ, ಚಿತ್ತೈಕಾಗ್ರತೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು; ಅದು ಅನುಸರಿಸಬೇಕಾದ ಪದ್ಧತಿ ಹಾಗೂ ನಿಯಮಿತವಾಗಿ ಅಭ್ಯಾಸ ಮಾಡುವುದರ ಪ್ರಶ್ನೆಯಾಗಿದೆ. ನೀವು ಸಂಕಲ್ಪ ಮಾಡಿದರೆ ನಿಮಗೆ ಸಾಧ್ಯವಾಗುವುದು.

ನೀವು ಕಾರ್ಯ ಕೈಕೊಳ್ಳುತ್ತಿರುವಾಗ ಏಕಾಗ್ರತೆಯಲ್ಲಿರಲು ಶಕ್ತರಾದರೆ ನಿಮಗೆ ಒಂದು ಗಂಟೆ ಕಾಲ ತೆಗೆದುಹೊಳ್ಳುತ್ತಿದ್ದ ಕಾರ್ಯವನ್ನು ಕೇವಲ ಹತ್ತು ನಿಮಿಷಗಳಲ್ಲಿ ಮಾಡಬಲ್ಲಿರಿ. ನೀವು ಸಮಯದ ಲಾಭ ಪಡೆಯಬೇಕೆಂದು ಬಯಸಿದರೆ ಏಕಾಗ್ರತೆಯಲ್ಲಿರುವುದನ್ನು ಕಲಿತುಹೊಳ್ಳಿರಿ. ಲಕ್ಷ್ಯಗೊಡುವುದರ ಮೂಲಕ ಮನುಷ್ಯ ಕಾರ್ಯಗಳನ್ನು ತೀವ್ರಗತಿಯಲ್ಲಿ ಕೈಕೊಳ್ಳಬಲ್ಲ, ಮತ್ತು ಹೆಚ್ಚು ಒಳ್ಳೆಯ ರೀತಿಯಲ್ಲಿ ಅವುಗಳನ್ನು ಮೂರ್ಖಿಸಬಲ್ಲ. ಅಧ್ಯ ತಾಸು ತೆಗೆದುಹೊಳ್ಳಬಹುದಾದ ಕಾರ್ಯವನ್ನು ನೀವು ಮಾಡುತ್ತಿದ್ದರೆ – ಅಧ್ಯ ತಾಸಿನ

ಕಾಲ ಬರೆಯುತ್ತಿರುವುದನ್ನು ಕುರಿತು ನಾನು ಹೇಳುತ್ತಿಲ್ಲ – ನೀವು ಯೋಚಿಸಬೇಕಾಗಿದ್ದರೆ, ನಿಮ್ಮ ಮನಸ್ಸು ಅತಿತ್ತ ತೇಲಾಡುತ್ತಿದ್ದರೆ, ನೀವು ಕೈಕೊಳ್ಳುತ್ತಿರುವ ಕಾರ್ಯವನ್ನು ಕುರಿತಷ್ಟೇ ಅಲ್ಲದೆ, ನೀವೇಗಾಗಲೇ ಕೈಕೊಂಡ ಕಾರ್ಯ ಕುರಿತು, ನೀವು ಮಾಡಬೇಕಾಗಿರುವ ಕಾರ್ಯ ಕುರಿತು ಮತ್ತು ನಿಮ್ಮ ಇತರ ವಿಷಯಗಳನ್ನು ಕುರಿತು ಯೋಚಿಸುತ್ತಿದ್ದರೆ ಅದೆಲ್ಲ ನೀವು ಕಾರ್ಯ ಕೈಕೊಳ್ಳಬೇಕಾದಕ್ಕೆ ಅವಶ್ಯವಿರುವ ವೇಳೆಯ ಮೂರುಪಟ್ಟು ವೇಳೆಯನ್ನು ನೀವು ಕಳೆಯುವಂತೆ ಮಾಡುತ್ತದೆ. ನೀವು ಕೈಕೊಳ್ಳಬೇಕಾದ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿದ್ದಾಗ, ನೀವು ಕೈಕೊಳ್ಳುತ್ತಿರುವುದರ ಮೇಲೆ ಪ್ರಶ್ನೆಕವಾಗಿ ಹೇಗೆ ಲಕ್ಷ್ಯಗೊಡಬೇಕೆಂಬದನ್ನು ನೀವು ಕಲಿತುಹೊಳ್ಳಬೇಕು, ಆ ಲಕ್ಷ್ಯಗೊಡುವಿಕೆಯಲ್ಲಿ ಗಾಢತೆ ಇರಬೇಕು, ಆಗ ನಿಮಗೆ ಅದನ್ನು ಮೂರ್ಖಿಸಲು ಸಾಮಾನ್ಯವಾಗಿ ಒಂದು ತಾಸು ಬೇಕಾಗುತ್ತಿದ್ದರೆ, ಆ ಗಾಢತೆಯಿಂದ ಅದನ್ನು ಹತ್ತು ನಿಮಿಷಗಳಲ್ಲಿ ಮುಗಿಸಬಲ್ಲಿರಿ.

**(CWM, 5/124)**

\*

ನೀವೇನನ್ನೇ ಕೈಕೊಳ್ಳಲು ಬಯಸಲಿ, ಲಕ್ಷ್ಯವನ್ನು ಏಕಾಗ್ರತೆಯಲ್ಲಿರಿಸುವ ಕ್ಷೇಮತೆ ಸಂಪೂರ್ಣವಾಗಿ ಅನಿವಾರ್ಯವಾದದ್ದು ಮತ್ತು ಪ್ರತಿಯೊಂದಕ್ಕೆ ಆಧಾರವಾಗಿರುವಂತಹದು. ಲಕ್ಷ್ಯಗೊಡುವಿಕೆಯ ಹಾಗೂ ಪ್ರಜ್ಞೆಯ ಎಳೆಗಳನ್ನು ಒಂದು ಬಿಂದುವಿನ ಮೇಲೆ ಒಟ್ಟಿಗೂಡಿಸಲು ಶಕ್ತರಾದರೆ ಮತ್ತು ಅದನ್ನು (ಈ ಏಕಾಗ್ರತೆಯನ್ನು) ಪಟ್ಟಿಹಿಡಿಯುವುದರ ಮೂಲಕ ಕಾಪಾಡಿಕೊಂಡು ಬರಲು ಶಕ್ತರಾದರೆ, ಅದನ್ನು ಯಾವುದೂ ಪ್ರತಿರೋಧಿಸಲಾರದು – ಅದು ಅತ್ಯಂತ ಪ್ರಾಪಂಚಿಕ ಭೌತಿಕ ಅಭಿವೃದ್ಧಿಯಂತಹ ವಿಷಯದಿಂದ ಹಿಡಿದು ಅತ್ಯಂತ ಆಧ್ಯಾತ್ಮಿಕ ಅಭಿವೃದ್ಧಿಯರೆಗೆ ಯಾವುದೇ ವಿಷಯವಾಗಿರಬಹುದು.

ಆದರೆ ಈ ಶಿಸ್ತಪಾಲನೆಯನ್ನು ಸತತ ಮತ್ತು ಉದ್ದೇಕಹೊಳ್ಳಬಾಗದ ರೀತಿಯಲ್ಲಿ ಇರುವುದೆಂದು ಹೇಳಬಹುದಾದ ರೀತಿಯಲ್ಲಿ ಅನುಸರಿಸಿದರೆ, ನೀವು ಯಾವಾಗಲೂ ಅದೇ ವಿಷಯದ ಮೇಲೆ ಏಕಾಗ್ರತೆ ವಹಿಸಬೇಕೆಂದಲ್ಲ. ಅದನ್ನು ನಾನು ಹೇಳುತ್ತಿಲ್ಲ, ಏಕಾಗ್ರತೆ ವಹಿಸುವುದನ್ನು ಕಲಿತುಹೊಳ್ಳಬೇಕು ಎಂದು ಹೇಳುತ್ತಿದ್ದೇನೆ.

ಮತ್ತು ವ್ಯಾವಹಾರಿಕವಾಗಿ ಅದು ಅಭ್ಯಾಸಕ್ಕಾಗಿ, ತ್ರೈಡೆಗಳಾಗಿ, ಎಲ್ಲ ಭೌತಿಕ ಹಾಗೂ ಮಾನಸಿಕ ಅಭಿವೃದ್ಧಿಗಾಗಿ ಸಂಪೂರ್ಣವಾಗಿ ಅನಿವಾರ್ಯವಾಗಿದೆ.

ಮತ್ತು ಮಾನವನೊಬ್ಬನ ಹೋಲ್ಯಾ ಅವನು ಲಕ್ಷ್ಯಗೊಡುವ ಕ್ಷಮತೆಯ ಪರಿಮಾಣದ ಮೇಲಿರುತ್ತದೆ.

ಆಧ್ಯಾತ್ಮಿಕ ದೃಷ್ಟಿಕೋನದಿಂದ ಅದು ಇನ್ನೂ ಹೆಚ್ಚು ಮಹತ್ವದ್ದಾಗಿದೆ. ಏಕಾಗ್ರತೆಯ ಒಳನುಗ್ಗಾವ ಸಾಮಧ್ಯವನ್ನು ಪ್ರತಿರೋಧಿಸುವ ಯಾವ ಆಧ್ಯಾತ್ಮಿಕ ಅಡಚಣೆಯೂ ಇರುವುದಿಲ್ಲ.

ಉದಾಹರಣೆಗೆ ಜೈತ್ಯಸತ್ತೆಯ ಶೋಧ, ಆಂತರಿಕ ದೇವನೊಂದಿಗೆ ಏಕತೆ, ಉಚ್ಚತರ ವಲಯಗಳಿಗೆ ತೆರೆದಿರಿಸಿಕೊಳ್ಳುವಿಕೆ ಇವೆಲ್ಲವನ್ನೂ ಗಾಢ ಹಾಗೂ ಏಕಾಗ್ರತೆಯ ಹಂಪಾರಿ ಸಾಮಧ್ಯದ ಮೂಲಕ ದೊರಕಿಸಬಹುದು – ಆದರೆ ಮನುಷ್ಯ ಅದನ್ನು ಹೇಗೆ ಕೈಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳಬೇಕು.

ಮಾನವ ಇಲ್ಲವೆ ಅತಿಮಾನವ ಹೀತ್ತದಲ್ಲಿ, ಏಕಾಗ್ರತೆ ಬೀಗದ ಕೈಯಾಗಿರದೆ ಇರುವ ಯಾವ ವಿಷಯವೂ ಇಲ್ಲ.

ನೀವು ಆ ಕಾರ್ಯ ವಿಧಾನದಿಂದ ಅತಿ ಶ್ರೇಷ್ಠ ಕ್ರೀಡಾಪಟು, ಅತಿ ಶ್ರೇಷ್ಠ ವಿದ್ಯಾರ್ಥಿ, ಕಲಾಪಿದ, ಸಾಹಿತ್ಯಕ ಇಲ್ಲವೆ ವ್ಯಜಾಳ್ಳನಿಕ ಪ್ರತಿಭಾವಂತ, ಅತಿ ಶ್ರೇಷ್ಠ ಸಾಧು ಹೀಗೆ ಯಾರಾದರೂ ಆಗಬಲ್ಲಿರಿ. ಪ್ರತಿಯೊಬ್ಬನೂ ತನ್ನಲ್ಲಿಯೇ ಅದರ ಚಿಕ್ಕ ಪೂರಂಭವನ್ನು ಹೊಂದಿರುತ್ತಾನೆ – ಅದನ್ನು ಪ್ರತಿಯೊಬ್ಬನಿಗೂ ಕೊಡಲಾಗಿದೆ, ಆದರೆ ಜನರು ಅದನ್ನು ಬೆಳೆಸಿಕೊಂಡು ಹೋಗುವುದಿಲ್ಲ.

(CWM, 9/360–61)

\*

ನಿಮ್ಮೆಲ್ಲರಲ್ಲಿರುವ ದ್ವಾರವನ್ನು ತೆರೆದಿರಿಸಲು ನಾನು ಅತ್ಯಂತ ಹೆಚ್ಚಿನ ಕಾಳಜಿ ಪರಿಸುತ್ತೇನೆ, ಅದರಿಂದಾಗಿ ನಿಮ್ಮಲ್ಲಿ ಏಕಾಗ್ರತೆಯ ಅತಿ ಚಿಕ್ಕ ಜಲನೆ ಯಾದಾಗಲೂ ಕೂಡ ಆ ದ್ವಾರದೆದುರು ಬಹಳ ಅವಧಿಗಳ ಕಾಲ ಕಾದುಕೊಂಡು ಇರಬೇಕಾಗುವುದಿಲ್ಲ. ಆ ದ್ವಾರಕ್ಕೆ ನಿಮ್ಮಲ್ಲಿ ಬೀಗದ ಕೈಯಿಲ್ಲ, ನೀವು ಅದನ್ನು ಹೇಗೆ ತೆರೆಯಬೇಕು ಎಂಬುದನ್ನು ತಿಳಿದಿರುವುದಿಲ್ಲ.

ದ್ವಾರವನ್ನು ತೆರೆದಿರಿಸಲಾಗಿದೆ, ನೀವು ಕೇವಲ ಆ ದಿಸೆಯತ್ತ ನೋಡಬೇಕು. ನೀವು ಅದಕ್ಕೆ ಬೆಂಬು ತಿರುಗಿಸಬಾರದು.

(CWM, 13/82)

\*

ಏಕಾಗ್ರತೆಯಿಲ್ಲದೆ ಮನುಷ್ಯ ಏನನ್ನೂ ಸಿದ್ಧಿಸಿಕೊಳ್ಳಲಾರು.

(CWM, 12/135)

– ಶ್ರೀಮಾತೆ

\*

## ಸಂಕಲ್ಪದ ಸಾಮಧ್ಯ

ಮನುಷ್ಯ ತನ್ನ ಸ್ವಭಾವದಲ್ಲಿ ಇಲ್ಲದೇ ಇದ್ದದನ್ನು ದೊರಕಿಸುವುದಕ್ಕಾಗಿ, ತನಗೆ ಇನ್ನೂ ತಿಳಿದಿರದೆ ಇದ್ದದನ್ನು ತಿಳಿದುಕೊಳ್ಳುವುದಕ್ಕಾಗಿ, ತಾನಿನ್ನೂ ಕೈಕೊಳ್ಳಲು ಶಕ್ತನಾಗಿರದೆ ಇರುವುದನ್ನು ಕೈಕೊಳ್ಳುವುದಕ್ಕಾಗಿ ಅವನಲ್ಲಿ ಏಕಪ್ರಕಾರದ ಸಂಕಲ್ಪವಿರಬೇಕು.

ವೈಯಕ್ತಿಕ ಆಸೆ ಇಲ್ಲದೇ ಇದ್ದಾಗ ಬರುವ ಪ್ರಕಾಶ ಹಾಗೂ ಶಾಂತಿ ಇವುಗಳಲ್ಲಿ ಮನುಷ್ಯ ಸತತ ಪ್ರಗತಿ ಹೊಂದುತ್ತಿರಬೇಕು.

ಮನುಷ್ಯನಲ್ಲಿ ದೃಢವಾದ ಸಂಕಲ್ಪವಿದ್ದರೆ ಅದಕ್ಕೆ ಸರಿಯಾದ ನಿರ್ದೇಶನ ನೀಡಬೇಕು, ಅವನಲ್ಲಿ ಸಂಕಲ್ಪವಿಲ್ಲದೆ ಇದ್ದರೆ ಅವನು ಮೊದಲು ತನಗಾಗಿ ಅದನ್ನು ನಿರ್ಮಾಣಮಾಡಬೇಕು, ಅದಕ್ಕೆ ದೀರ್ಘಕಾಲ ಬೇಕಾಗುತ್ತದೆ ಮತ್ತು ಕೆಲವೋಮ್ಮೆ ಅದು ಕರಿಣವಾಗಿರುತ್ತದೆ.

\*

ನಿಮ್ಮಲ್ಲಿ ಅತ್ಯಂತ ಸುಂದರವಾದ ಯೋಚನೆಗಳಿದ್ದಾಗಲೂ ಕೂಡ ಅವುಗಳನ್ನು ಹೆಚ್ಚು ಉದಾರವಾದ ಭಾವನೆಗಳ ಮೂಲಕ, ಹೆಚ್ಚು ನಿವಿರವಾದ ಸಂವೇದನೆಗಳ ಮೂಲಕ ಮತ್ತು ಹೆಚ್ಚು ಒಳ್ಳೆಯ ಕಾರ್ಯಗಳ ಮೂಲಕ ಅಭಿವೃದ್ಧಿಸಿಸಲು ನಿಮ್ಮಲ್ಲಿ ಸತತ ಸಂಕಲ್ಪವಿರದಿದ್ದರೆ ಅವು ನಾವು ಪ್ರಗತಿ ಸಾಧಿಸುವಂತೆ ಮಾಡಲಾರವು.

\*

**ಪ್ರಶ್ನೆ :** ನನ್ನ ನಿಮ್ಮ ಸ್ವಭಾವ ಒಂದೇ ಬಗೆಯ ಹಂಡಿತನದ ಕಾರ್ಯಗಳನ್ನು ಕೈಕೊಳ್ಳುವುದನ್ನು ಮುಂದುವರಿಸುತ್ತ ಹೋಗುತ್ತದೆ. ನೀವು ಮಾತ್ರ ಅದನ್ನು ಬದಲಾಯಿಸಬಲ್ಲಿರಿ. ಅದಕ್ಕಾಗಿರವ ನಿಬಂಧನೆಗಳೇನು?

ಶ್ರೀಮಾತೆ :

1. ಬದಲಾಗಬಲ್ಲಿನೆಂಬುದರ ಬಗ್ಗೆ ನಿನಗೆ ಮನವರಿಕೆಯಾಗಿರಬೇಕು.

2. ನಿಮ್ಮ ಸ್ವಭಾವ ನೀಡುವ ನೆಪಗಳನ್ನು ಸ್ವೀಕರಿಸದೆ ಬದಲಾಗುವದಕ್ಕೆ ಸಂಕಲ್ಪ ಮಾಡಬೇಕು.
3. ಪತನಗೊಂಡ ಪ್ರತಿಯೊಂದು ಸಲವೂ ಸಂಕಲ್ಪದಲ್ಲಿ ಪಟ್ಟಿಹಿಡಿರಬೇಕು.
4. ನೀನು ಸ್ವೀಕರಿಸುವ ಸಹಾಯದಲ್ಲಿ ಅಲುಗಾಡದ ನಂಬಿಕೆ ಹೊಂದಿರಬೇಕು.

**(CWM, 14/158–59)**

**ಪ್ರಶ್ನೆ:** ಮಧುರ ಮಾತೆಯವರೆ, ನಮ್ಮ ನಿರ್ಧಾರ ಬಹಳ ದೃಢವಾಗುವಂತೆ ಹೇಗೆ ಮಾಡಬೇಕು?

**ಶ್ರೀಮಾತೆ:** ಬಹಳ ದೃಢವಾಗಲಿ ಎಂದು ಬಯಸುವುದರ ಮೂಲಕ! (ನಗು) ಇಲ್ಲ, ಇದು ತಮಾಷೆಯ ವಿಷಯದ ಹಾಗೆ ತೋರಿಬರಬಹುದು, ಆದರೆ ಅದು ಪರಿಪೂರ್ಣವಾಗಿ ಸತ್ಯವಾದದ್ದು, ಮನುಷ್ಯ ಅದನ್ನು ನಿಜವಾಗಿ ಬಯಸುವುದಿಲ್ಲ. ಯಾವಾಗಲೂ ಅಲ್ಲಿ ನಿಷ್ಕಾಪಟ್ಟಿದ ಕೊರತೆಯಿರುತ್ತದೆ. ನೀವು ನಿಷ್ಕಾಪಟರಾಗಿ ನೋಡಿದರೆ ಅದು ಈ ರೀತಿಯದಾಗಿರಲಿ ಎಂದು ನಿರ್ಧರಿಸಿರುತ್ತೀರಿ ಮತ್ತು ನಂತರ ಕೆಳಗಡೆ ಏನೋ ಒಂದಿದ್ದು ಅದು ಕಿಂಚಿತ್ತೂ ನಿರ್ಧಾರ ಕ್ಷೇತ್ರದಲ್ಲಿ ಕಾದುಕೊಂಡಿರುತ್ತದೆ. ಹಿಂದು ಮುಂದು ನೋಡುವ ಕ್ಷಣಕ್ಕಾಗಿ ಕಾದುಕೊಂಡಿರುತ್ತದೆ, ಆ ಕ್ಷಣ ಬಂದಾಗ ಅದು ರಭಸದಿಂದ ಮುನ್ನಗ್ಗಿ ಬರುತ್ತದೆ. ನೀವು ನಿಷ್ಕಾಪಟರಾಗಿದ್ದರೆ ಅಡಗಿಕೊಂಡಿರುವ ಆ ಭಾಗದ ಮೇಲೆ ಹಿಡಿತ ಸಾಧಿಸಿರಿ. ಅದು ತನ್ನನ್ನು ತೋರಿಸಿಕೊಡುತ್ತಿರುವುದಿಲ್ಲ, ಅನಿಶ್ಚಿತತೆಯ ಒಂದು ಕ್ಷಣ ಬರುವುದಿದೆ ಎಂದು ಅದಕ್ಕೆ ತಿಳಿದಿರುತ್ತದೆ, ಆಗ ಅದು ರಭಸದಿಂದ ಹೊರಗೆ ಬಂದು ನೀವು ಮಾಡಬಾರದು ಎಂದುಕೊಂಡದ್ದನ್ನು ಮಾಡಲು ಹೊಡಗಿಸುತ್ತದೆ.

ನಿಮಗೆ ಅದು ನಿಜವಾಗಿ ಬೇಕಾಗಿದ್ದರೆ, ಜಗತ್ತಿನಲ್ಲಿ ಯಾವುದೂ ನಿಮಗೆ ಬೇಕಾದುದನ್ನು ಕ್ಷೇತ್ರದಂತೆ ತಡೆಯಲಾರದು. ಅದಕ್ಕೆ ಕಾರಣ ಮನುಷ್ಯ ಸಂಕಲ್ಪ ಹೇಗೆ ಮಾಡಬೇಕು ಎಂಬುದನ್ನು ತಿಳಿದಿರುವುದಿಲ್ಲ, ಸಂಕಲ್ಪದಲ್ಲಿ ಅವನು ವಿಭಜನೆ ಹೊಂದಿರುತ್ತಾನೆ. ನಿಮ್ಮ ಸಂಕಲ್ಪದಲ್ಲಿ ವಿಭಜನೆಗೊಂಡಿರದೆ ಇದ್ದರೆ ಜಗತ್ತಿನಲ್ಲಿ ಯಾವುದೂ, ಯಾರೂ ನೀವು ಅದನ್ನು ಬದಲು ಮಾಡುವುದಕ್ಕೆ ಶಕ್ತರಾಗಲಾರರು.

ಮನುಷ್ಯ ಅದಕ್ಕಾಗಿ ಸಂಕಲ್ಪ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿರುವುದಿಲ್ಲ. ವಾಸ್ತವದಲ್ಲಿ ಅವನಿಗೆ ಸಂಕಲ್ಪ ಮಾಡುವುದು ಇಷ್ಟವಾಗಿರುವುದಿಲ್ಲ. ಇವು ದುರ್ಬಲ ಪ್ರವೃತ್ತಿಗಳು: “ಸರಿ ಅದು ಹೀಗಿದೆ .. ಅದು

ಹಾಗಿದ್ದರೆ ಒಳ್ಳೆಯದಾಗುವುದು, ಇದು ರೀತಿಯದಾಗಿದ್ದರೆ ಆದ್ಯತೆ ನೀಡಬಹುದಾಗಿತ್ತು” ಆದರೆ ಇದು ಸಂಕಲ್ಪಮಾಡುವ ರೀತಿಯಲ್ಲ. ಮತ್ತು ಯಾವಾಗಲೂ ಹಿಂದೆ ಅಡಗಿಕೊಂಡಿರುವ, ಮಿದುಳಿನ ಒಂದು ಮೂಲೆಯಲ್ಲಿರುವ ಏನೋ ಒಂದು ಅವಲೋಕನ ಮಾಡುತ್ತಿರುತ್ತದೆ ಮತ್ತು ಹೇಳುತ್ತಿರುತ್ತದೆ: “ಓಹ್ ಅದು ನನಗೇಕೆ ಬೇಕು? ಮನುಷ್ಯ ಹಾಗೆಯೇ ಅದಕ್ಕೆ ವಿರುದ್ಧವಾದದ್ದನ್ನು ಬಯಸಬಹುದಾಗಿತ್ತು.” ಆ ರೀತಿಯಲ್ಲಿ, ಸ್ವಲ್ಪ ಕಾದುಕೊಂಡಿರು .. ಆದರೆ ಮನುಷ್ಯ ವಿರುದ್ಧವಾದುದನ್ನು ಕೈಕೊಳ್ಳಲು ಸಾವಿರಾರು ನೆಪಗಳನ್ನು ಕಂಡುಕೊಳ್ಳಬಹುದು. ಅಹಾ! ಅಲ್ಲಿ ಚಿಕ್ಕ ಹೊಯ್ಯಾಡುವಿಕೆ ಸಾಕಾಗುತ್ತದೆ. ... ಆ ವಿಷಯ ಮೇಲೆರಿಗಿ ಬಿಡ್ಡು ಬಿಡುತ್ತದೆ ಮತ್ತು ಅದಲ್ಲಿರುತ್ತದೆ.

ಆದರೆ ಮನುಷ್ಯ ಸಂಕಲ್ಪ ಮಾಡಿದರೆ, ಕೈಕೊಳ್ಳಬೇಕಾದುದು ನಿಜವಾಗಿ ಇದೇ ಎಂದು ತಿಳಿದುಕೊಂಡಿದ್ದರೆ ಮತ್ತು ನಿಜವಾಗಿ ಅದನ್ನು ಬಯಸಿದರೆ, ಮತ್ತು ಸಂಕಲ್ಪದಲ್ಲಿ ಏಕಾಗ್ರಗೊಂಡು ಅವನು ಅವನೇ ಆಗಿದ್ದರೆ ಅದನ್ನು ಕೈಕೊಳ್ಳುವುದರಿಂದ ಇಲ್ಲವೇ ಕೈಕೊಳ್ಳಬೇಕಾದ ನಿರ್ಬಂಧದಿಂದ ಜಗತ್ತಿನಲ್ಲಿರುವ ಯಾವುದೂ ತಡೆಯಲಾರದು. ಆ ಕಾರ್ಯ ಏನಿತ್ತು ಎಂಬುದರ ಮೇಲೆ ಅದು ಅವಲಂಬಿಸಿರುತ್ತದೆ.

ಮನುಷ್ಯ ಬಯಸುತ್ತಾನೆ. ಹೌದು ಅವನಿಗೆ ಬೇಕಾಗುತ್ತದೆ. ಅದು ಹೀಗೆ (ಶ್ರೀಮಾತೆಯವರು ಸೂಚನೆ ಮಾಡಿ ತೋರಿಸುತ್ತಾರೆ). ಮನುಷ್ಯ ಬಯಸುತ್ತಾನೆ: “ಹೌದು, ಅದು ಆ ರೀತಿಯದಾಗಿದ್ದರೆ ಅದು ಹೆಚ್ಚು ಒಳ್ಳೆಯದು, ಅಂದವಾಗಿರುವಂತಹದು, ಸೌಖಗ್ಯದ್ದು ಆಗುವುದು.” ಆದರೆ ಹ್ಯೇ ಹ್ಯೇ, ಒಟ್ಟನ್ನಲ್ಲಿ ಮನುಷ್ಯ ದುರ್ಬಲ ಜೀವಿ, ಅಲ್ಲವೇ? ಮತ್ತು ನಂತರ ಮನುಷ್ಯ ಆರೋಪನ್ನು ಬೇರೆ ಯಾವುದರ ಮೇಲೆ ಹೊರಿಸುತ್ತಾನೆ: “ಅದು ಬಾಹ್ಯದಿಂದ ಬರುವ ಪ್ರಭಾವ, ಅದು ಎಲ್ಲ ಬಗೆಯ ಪರಿಸ್ಥಿತಿಗಳಿಂದಾದದ್ದು.”

ಉಸಿರೋಂದು ಹಾದು ಹೋಗಿರುತ್ತದೆ, ನಿಮಗೆ ಅದು ತಿಳಿದಿರುವುದಿಲ್ಲ. ಏನೋ ಒಂದು, ಅಪ್ರಜ್ಞಾಯ ಒಂದು ಕ್ಷಣ ... “ಓಹ್ ನಾನು ಪ್ರಜ್ಞಾವಂತನಾಗಿರಲಿಲ್ಲ” ನೀವು ಪ್ರಜ್ಞಾವಂತರಾಗಿರುವುದಿಲ್ಲ. ಏಕೆಂದರೆ ಹಾಗೆ ಆಗುವುದನ್ನು ನೀವು ಒಷ್ಟುಕೊಳ್ಳುವುದಿಲ್ಲ. ಇದೆಲ್ಲ ಏಕೆಂದರೆ ಸಂಕಲ್ಪ ಹೇಗೆ ಮಾಡಬೇಕೆಂಬುವುದು ನಿಮಗೆ ತಿಳಿದಿರುವುದಿಲ್ಲ.

ಸಂಕಲ್ಪವನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿತುಕೊಳ್ಳುವುದು ಬಹಳ

ಮಹತ್ವದ ವಿಷಯ. ನಿಜವಾಗಿ ಸಂಕಲ್ಪ ಮಾಡಬೇಕಾದರೆ, ನೀವು ನಿಮ್ಮ ಸತ್ಯೇಯನ್ನು ಒಂದುಗೂಡಿಸಬೇಕು. ವಾಸ್ತವದಲ್ಲಿ ಒಂದು ಸತ್ಯೇಯಾಗಲು ಮೊದಲು ಮನುಷ್ಯ ತನ್ನನ್ನು ಒಂದುಗೂಡಿಸಬೇಕು. ಮನುಷ್ಯ ಸಂಮೋಜವಾಗಿ ವಿರುದ್ಧವಾಗಿರುವ ಪ್ರವೃತ್ತಿಗಳ ಎಂಬೆಕ್ಕೊಳಗಾದರೆ, ಅವನು ತನ್ನ ಜೀವನದ ನಾಲ್ಕುರಲ್ಲಿಯ ಮೂರು ಭಾಗದವ್ಯ ಕಾಲವನ್ನು ತನ್ನ ಬಗ್ಗೆ ಪ್ರಜ್ಞೀಯಳ್ಳವನಾಗದೆ, ತಾನು ಕಾರ್ಯಗಳನ್ನು ಏಕೆ ಕೈಕೊಳ್ಳುತ್ತಿದ್ದೆನೆಂದು ತಿಳಿದುಕೊಳ್ಳದೆ ಕಳೆದರೆ, ಅವನು ನಿಜವಾದ ಸತ್ಯಾಗಿರುತ್ತಾನೆಯೆ? ಅವನು ಅಸ್ತಿತ್ವದಲ್ಲಿಯೇ ಇರುವುದಿಲ್ಲ. ಅವನು ಪ್ರಭಾವಗಳ, ಚಲನೆಗಳ, ಶಕ್ತಿಗಳ, ಕ್ರಿಯೆಗಳ, ಪ್ರತಿಕ್ರಿಯೆಗಳ ಒಂದು ಮೊತ್ತವಾಗಿರುತ್ತಾನೆ, ಆದರೆ ಅವನು ಸತ್ಯಾಗಿರುವುದಿಲ್ಲ. ಮನುಷ್ಯ ಸಂಕಲ್ಪವನ್ನು ಹೊಂದಲು ಪ್ರಾರಂಭಿಸಿದಾಗ ಅವನು ಒಂದು ಸತ್ಯೇಯಾಗಲು ಪ್ರಾರಂಭಿಸುತ್ತಾನೆ. ಅವನು ತನ್ನಲ್ಲಿ ಒಂದುಗೂಡಿರದೆ ಇದ್ದರೆ ಅವನು ಸಂಕಲ್ಪವನ್ನು ಹೊಂದಿರಲಾರ.

(CWM, 6/346-48)

\*

**ಪ್ರಶ್ನೆ :** ಶ್ರೀಮಾತೆಯವರೆ, ಮನುಷ್ಯ ತನ್ನ ಸಂಕಲ್ಪವನ್ನು ಬಲಪಡಿಸುವುದು ಹೇಗೆ?

**ಶ್ರೀಮಾತೆ :** ಮನುಷ್ಯ ತನ್ನ ಸ್ವಾಯುಗಳನ್ನು ಬಲಪಡಿಸುವ ಹಾಗೆ, ವಿಧಿಮೂರ್ಚಕ ಆಜರಣೆಯಿಂದ ತನ್ನ ಸಂಕಲ್ಪವನ್ನು ಬಲಪಡಿಸಬಹುದು. ನೀವು ಒಂದು ಚಿಕ್ಕ ವಿಷಯವನ್ನು ತೆಗೆದುಕೊಳ್ಳಿರಿ, ಅದು ಸತ್ಯಗೆ ಬಹಳ ಅವಶ್ಯವಾಗಿರುವ ವಿಷಯವಾಗಿರಬೇಕಿಲ್ಲ, ಆದರೆ ಚಿಕ್ಕ ವಿವರಗಳನ್ನು ಹೊಂದಿರುವಂತಹದು. ಮತ್ತು ಆಗ, ಉದಾಹರಣೆಗೆ ಅದು ನೀವು ರೂಢಿಗತವಾಗಿ ಕೈಕೊಳ್ಳುತ್ತಿರುವಂತಹದಾಗಿದ್ದರೆ, ಆದರ ಮೇಲೆ ಒಂದೇ ಬಗೆಯ ಕ್ರಮಬದ್ಧತೆಯಿಂದ ಒತ್ತಾಯ ತರುತ್ತೀರಿ, ತಿಳಿಯಿತೆ, ಅದನ್ನು ಕೈಕೊಳ್ಳದೆ ಇರುವುದು ಇಲ್ಲವೆ ಕೈಕೊಳ್ಳುತ್ತಿರುವುದು – ನೀವು ಅದಕ್ಕೆ ಒತ್ತು ನೀಡುತ್ತೀರಿ ಮತ್ತು ನೀವು ಅದನ್ನು ಕೈಕೊಳ್ಳಲು ಒತ್ತಾಯ ತಂದುಕೊಳ್ಳುತ್ತೀರಿ, ಅದು ಭಾರಪೂರಂದನ್ನು ಎತ್ತುವುದಕ್ಕೆ ಒತ್ತಾಯ ತಂದುಕೊಳ್ಳುವ ರೀತಿಯಾಗಿದೆ. ನೀವು ಅದೇ ಬಗೆಯ ಪ್ರಯತ್ನ ಮಾಡುತ್ತೀರಿ, ಆದರೆ ಅದು ಹೆಚ್ಚಿನ ರೀತಿಯಲ್ಲಿ ಅಂತರಿಕ ಪ್ರಯತ್ನವಾಗಿರುತ್ತದೆ. ಮತ್ತು ಅಂತಹ ಚಿಕ್ಕ ಕಾರ್ಯಗಳನ್ನು ಕೈಗೆತ್ತಿಕೊಂಡ ನಂತರ – ಸಾಪೇಕ್ಷವಾಗಿ ಸುಲಭವಾದಂತಹವು – ಅವಗಳಲ್ಲಿ ಯಶಸ್ವಿ ಕಂಡುಕೊಂಡ ನಂತರ, ನೀವು ಶ್ರೇಷ್ಠತರ ಶಕ್ತಿಯೊಂದಿಗೆ ಏಕತೆ ಪಡೆಯಬಹುದು ಮತ್ತು ಹೆಚ್ಚಿನ ಸಂಕೀರ್ಣವಾದ ಪ್ರಯೋಗವನ್ನು

ಕೈಕೊಳ್ಳುವುದಕ್ಕಾಗಿ ಪ್ರಯತ್ನ ಮಾಡಬಹುದು. ಮತ್ತು ಕ್ರಮೇಣ ಇದನ್ನು ಕ್ರಮಬದ್ಧವಾಗಿ ಕೈಕೊಳ್ಳುತ್ತ ಹೋದರೆ ಸ್ವತಂತ್ರವಾದ ಮತ್ತು ಹೆಚ್ಚಿನ ಬಲವುಳ್ಳ ಸಂಕಲ್ಪ ನಿಮ್ಮದಾಗುವುದು.

(CWM, 391)

\*

**ಪ್ರಶ್ನೆ :** ಶ್ರೀಮಾತೆಯವರೆ, ಸಂಕಲ್ಪ ಹೊಂದಿರುವುದು, ಆಸೆ ಹೊಂದಿರುವುದು ಇವುಗಳಲ್ಲಿರುವ ಭೇದವೇನು?

**ಶ್ರೀಮಾತೆ :** ಅವು ಒಂದೇ ರೀತಿಯವಲ್ಲವೇ ಅಲ್ಲ. ಉದಾಹರಣೆಗೆ ಕಾರ್ಯಪೂರ್ಣ ಒಳಿಯದು, ಅದನ್ನು ಕೈಕೊಳ್ಳಲೇಬೇಕಾಗಿದೆ ಎಂಬುದನ್ನು ನೀವು ಕಂಡುಕೊಂಡಾಗ – ನಿಮ್ಮ ತರ್ಕದತ್ತ ಲಕ್ಷ್ಯಗೊಡಿರಿ, ಈ ಕಾರ್ಯವನ್ನು ಕೈಕೊಳ್ಳಲೇಬೇಕೆಂದು ನಿಮ್ಮ ತರ್ಕ ನಿರ್ಧರಿಸುತ್ತದೆ – ನಿಮ್ಮ ಸಂಕಲ್ಪ ಕಾರ್ಯ ಮಾಡಲು ಪ್ರಾರಂಭಿಸುತ್ತದೆ ಮತ್ತು ನೀವು ಮಾಡಬೇಕಾಗಿದ್ದ ಕಾರ್ಯಕ್ಕೆ ಅವಶ್ಯವಾದದ್ದನ್ನೇಲ್ಲ ಕೈಕೊಳ್ಳುವಂತೆ ಮಾಡುತ್ತದೆ. ನಿಮ್ಮ ಸಂಕಲ್ಪ ನಿರ್ಮಾಹಕ ಶಕ್ತಿ, ಯಾವುದನ್ನು ಕೈಕೊಳ್ಳಬೇಕೆಂದು ನಿಮ್ಮ ತರ್ಕ ಇಲ್ಲವೇ ಉಜ್ಜ್ವಲ ಶಕ್ತಿ ನಿರ್ಧರಿಸುತ್ತದೆಯೋ ಅದರ ನಿರ್ವಹಣೆಗಾಗಿ, ಸೇವೆಗಾಗಿ ಆ ಸಂಕಲ್ಪವಿರಬೇಕು. ಅದು ಸುಸಂಘಟಿತವಾದ, ವ್ಯವಸ್ಥೆಗೊಳಿಸಿದ ಏನೋ ಒಂದು, ಯೋಜನೆಯೊಂದರ ಪ್ರಕಾರ, ನಿರ್ವಿರವಾಗಿ, ಮೂರ್ತಿ ನಿಯಂತ್ರಣಕೊಳ್ಳಬಾಗಿ ಕಾರ್ಯ ಮಾಡುತ್ತದೆ.

ಆಸೆ ಒಂದು ಪ್ರಚೋದನೆ, ಅದು ನಿಮ್ಮ ಮೇಲೆ ಹಿಡಿತ ಸಾಧಿಸುತ್ತದೆ, ಅದು ಅವಶ್ಯವಾಗಿ ಯಾವುದೇ ಬಗೆಯ ಪ್ರಜಾಪೂರ್ಣ ಯೋಜನೆಯಿಂದ ನಿಮ್ಮ ಮೇಲೆ ಹಿಡಿತ ಸಾಧಿಸುವುದಿಲ್ಲ, ಏನೋ ಒಂದನ್ನು ವಶಪಡಿಸಿಕೊಳ್ಳುವುದಕ್ಕಾಗಿ ನಿಮ್ಮನ್ನು ಮುಂದೆ ತಳ್ಳುವ ಪ್ರಚೋದನೆ ಅದಾಗಿರುತ್ತದೆ. ನಿಮ್ಮ ಸಂಕಲ್ಪವನ್ನು ಆಸೆಯ ಸೇವೆಗಾಗಿ ಇರಿಸಬಹುದು, ಆದರೆ ಆಸೆ ಸಂಕಲ್ಪವಲ್ಲ. ಆಸೆ ಕೇವಲ ಪ್ರಚೋದನೆ. ಆಸೆಗಳಿಂದ ತುಂಬಿಕೊಂಡ, ಆದರೆ ಸಂಕಲ್ಪವನ್ನು ಹೊಂದಿರದ ಜನರಿರುತ್ತಾರೆ. ಅವರ ಆಸೆಗಳು ಅವರನ್ನು ತಿಂದು ಹಾಕುತ್ತವೆ ಎಂದು ಹೇಳಬಹುದು, ಆದರೆ ಅವರನ್ನು ಎಲ್ಲಿಗೂ ಕರೆದೋಯ್ದುವುದಿಲ್ಲ, ಏಕೆಂದರೆ ಅವುಗಳನ್ನು ಸಿದ್ಧಿಸಿಕೊಳ್ಳಲು ಅವರಲ್ಲಿ ಸಂಕಲ್ಪವಿರುವುದಿಲ್ಲ. ಬಹಳಪ್ಪು ಜನರು, ಯಾವಾಗಲೂ, ತಮ್ಮ ಅಳವಿನಲ್ಲಿರುವ ಚಿಕ್ಕ ಸಂಕಲ್ಪವನ್ನು ಆಸೆಗಳ ಸೇವೆಗಾಗಿ ಇರಿಸುತ್ತಾರೆ.

ಆದರೆ ಸಂಕಲ್ಪ ಒಂದು ಶಕ್ತಿ, ಅದಕ್ಕೆ ಸಂಫಟಿಸುವ ಸಾಮರ್ಥ್ಯ ಇರುತ್ತದೆ ಮತ್ತು ಅದನ್ನು ಯಾವುದೇ ಉದ್ದೇಶದ ಸೇವೆಗಾಗಿ ಇರಿಸಬಹುದು. ಮನುಷ್ಯನಲ್ಲಿ ಸಂಕಲ್ಪವಿದ್ದಾಗು, ಅದು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಇರುವ ಏನೋ ಒಂದು. ಇದು ಸಂಕಲ್ಪ, ಆಸೆಯನ್ನು ಸಂಕಲ್ಪವೆಂದು ತಪ್ಪಿ ತಿಳಿವಳಿಕೆ ಮಾಡಿಕೊಳ್ಳಬಾರದು. ಆಸೆ ಒಂದು ಪ್ರಚೋದನಯಾಗಿದ್ದು ಅದು ನಿಮ್ಮನ್ನು ಹಿಡಿದುಕೊಳ್ಳತ್ತದೆ, ನಿಮಗೆ ಅಂಟಿಕೊಳ್ಳತ್ತದೆ. ನಿಮ್ಮ ಆಸೆಗೆ ಇಷ್ಟವಾದದ್ದನ್ನು ಕೈಕೊಳ್ಳಲು ಅನುವು ಮಾಡಿಕೊಟ್ಟರೆ, ಅದು ನಿಮ್ಮನ್ನು ಏನನ್ನಾದರೂ ಕೈಕೊಳ್ಳುವುದರಲ್ಲಿ ತೊಡಗಿಸಬಹುದು. ಮತ್ತು ಅದು ನಿಮ್ಮ ಸಂಕಲ್ಪವನ್ನು ಉಪಯೋಗಿಸುತ್ತದೆ. ಆದರೆ ಸಾಮಾನ್ಯವಾಗಿ ಆಸೆ ಹಿಂಸಾತ್ಮಕ, ಭಾವೋದ್ದೇಕದ, ಕ್ಷಣಾ ಮಾತ್ರದ ಏನೋ ಒಂದು. ಅಪರಾಪಕ್ಕೆ ಅದನ್ನು ಹೋಷಿಸಿಕೊಂಡು ಬರಲಾಗುತ್ತದೆ; ಅದರಲ್ಲಿ ಸತ್ಯವಿರುವುದಿಲ್ಲ. ಹೋಷಿಸಿಕೊಂಡು ಬಂದ ಸಂಫಟನೆಯಿರುವುದಿಲ್ಲ. ಆಸೆಯೋಂದು ನಿಮ್ಮನ್ನು ಹಿಡಿದುಕೊಂಡಾಗ, ಅದು ಪ್ರಚೋದನೆಯಿಂದ ಎಂತಹದೇ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಬಹುದು, ಆದರೆ ಅದು ವಿಧಿಪೂರ್ವಕವಾಗಿರುವುದಿಲ್ಲ.

(CWM, 6/410)

\*

ಯಾವುದು ಆಳವಾದ ಸತ್ಯೆಯಿಂದ ಇಲ್ಲವೇ ಉಜ್ಜಿಂತರ ಶಕ್ತಿಯಿಂದ ಬರುತ್ತದೆಯೋ, ಮತ್ತು ಯಾವುದು ಕ್ರಿಯೆಯಲ್ಲಿ ನಿಜವಾದ ಜ್ಞಾನವನ್ನು ಅಭಿವೃದ್ಧಿಪಡಿಸುತ್ತದೆಯೋ ಅಂತಹದನ್ನು ಸೂಚಿಸಲು ‘ಸಂಕಲ್ಪ’ ಶಬ್ದವನ್ನು ಸಾಮಾನ್ಯವಾಗಿ ಕಾದಿರಿಸಲಾಗಿರುತ್ತದೆ. ಹಾಗಾಗಿ ನಿಜವಾದ ಜ್ಞಾನವನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಕ್ರಿಯೆಯಲ್ಲಿ ಪ್ರಕಟವಾದಾಗ, ಅದು ಪ್ರಯತ್ನ ಕೈಕೊಳ್ಳುವ ಆವಶ್ಯಕತೆ ಇಲ್ಲದೆ ಆಳವಾದ ಮತ್ತು ನೇರವಾದ ಸಾಮರ್ಥ್ಯದ ಮಧ್ಯಸ್ಥಿಕೆಯ ಮೂಲಕ ಪ್ರಕಟಗೊಳ್ಳುತ್ತದೆ.

ಬಾಹ್ಯ ಸತ್ಯೆಯಲ್ಲಿ ಕಾರ್ಯ ಕೈಕೊಳ್ಳುವ ನಿಜವಾದ ಜ್ಞಾನ ನಿಜವಾದ ಸಾಮರ್ಥ್ಯ ಕೊಡುತ್ತದೆ.

ಇಲ್ಲಿ ಹೇಳಿದ್ದ “ಸಂಕಲ್ಪವೋಂದಿದ್ದಲ್ಲಿ, ಮಾರ್ಗವೋಂದಿರುತ್ತದೆ” ಎಂಬ ಪ್ರಚಲಿತ ಹೇಳಿಕೆಗೆ ನಿಜವಾದ ವಿವರಕೆಯ ಹಾಗಿದೆ, ಅದನ್ನು ಅದರ ಸಾರದಲ್ಲಿ

ಅರ್ಥ ಮಾಡಿಕೊಳ್ಳಲಾಗಿರುವುದಿಲ್ಲ, ಆದರೆ ಅದು ಸತ್ಯವೋಂದನ್ನು ಅಭಿವೃದ್ಧಿಪಡಿಸುತ್ತದೆ. ಸಂಕಲ್ಪ ಮಾಡುವುದೆಂದರೆ ಸಾಮರ್ಥ್ಯ ದೊರಕಿಸಿದ ಹಾಗಿರುತ್ತದೆ. ಇದು “ಸ್ವ-ಸಂತೋಷದ ಸಮೃತಿಗಳು” ಎಂದರೆ ಆಸೆಗಳ ಹೊಂದಾಣಿಕೆಯಲ್ಲಿದ ಅಭಿವೃದ್ಧಿ ಎಂಬ ಪದವನ್ನು ಉದ್ದೇಶಿಸಿ ಹೇಳಿದ್ದಲ್ಲ, ಆದರೆ ನಿಜವಾದ ಜ್ಞಾನವನ್ನು ಅಭಿವೃದ್ಧಿಪಡಿಸುವ ನಿಜವಾದ ಸಂಕಲ್ಪ ಕುರಿತಾಗಿದೆ, ಏಕೆಂದರೆ ಈ ನಿಜವಾದ ಸಂಕಲ್ಪ ತನ್ನಲ್ಲಿ ಸತ್ಯದ ನಿಜವಾದ ಶಕ್ತಿಯನ್ನು ಕೊಂಡೊಯ್ದಿತ್ತದೆ, ಅದು ಸಾಮರ್ಥ್ಯ ಕೊಡುತ್ತದೆ – ಅದು ಅಜ್ಞೆಯ (invincible) ಸಾಮರ್ಥ್ಯವಾಗಿರುತ್ತದೆ. ಹಾಗಾಗಿ ಮನುಷ್ಯ “ಸ್ವ-ಸಂತೋಷದ ಸಮೃತಿಗಳು” ಜೀವನದಲ್ಲಿ ಅನ್ನಯವಾಗುವಂತೆ ಮತ್ತು ಪರಿಣಾಮಕಾರಿಯಾಗುವಂತೆ, ಶಕ್ತಿಾಗುವಂತೆ ಅವುಗಳನ್ನು ಅಭಿವೃದ್ಧಿಪಡಿಸಿದಾಗ ಸ್ವಲ್ಪ ಮಟ್ಟಿಗಿನ ಪ್ರಯತ್ನವಿರಬೇಕಾಗುತ್ತದೆ. – ವ್ಯಯಕ್ತಿಕ ಪ್ರಯತ್ನದ ಮೂಲಕ ಮನುಷ್ಯ ಪ್ರಗತಿ ಸಾಧಿಸುತ್ತಾನೆ ಮತ್ತು ಪ್ರಯತ್ನದ ಮೂಲಕ ಅವನು ತನ್ನ “ಸ್ವ-ಸಂತೋಷದ ಸಮೃತಿಗಳು”ನ್ನು ಜೀವನದ ಮೇಲೆ ಹೇರುತ್ತಾನೆ. ಅದರಿಂದಾಗಿ ಅವುಗಳ ಬೇಡಿಕೆಗಳಿಗೆ ಶರಣಾಗಬೇಕಾಗುತ್ತದೆ. – ಆದರೆ ಅವು “ಸ್ವ-ಸಂತೋಷದ ಸಮೃತಿಗಳು” ಆಗಿರದೆ ಇದ್ದಾಗ ನಿಜವಾದ ಸಂಕಲ್ಪ ನಿಜವಾದ ಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದಾಗು, ಪ್ರಯತ್ನದ ಆವಶ್ಯಕತೆ ಉಳಿದುಕೊಳ್ಳುವುದಿಲ್ಲ, ಏಕೆಂದರೆ ಆ ಸಾಮರ್ಥ್ಯ ಸರ್ವಸಮರ್ಥವಾಗಿರುತ್ತದೆ.

(CWM, 8/360)

– ಶ್ರೀಮಾತೆ

\*

### ಕಲ್ಪನಾಶಕ್ತಿಯ ಸಾಮರ್ಥ್ಯ

ಕಲ್ಪನಾಶಕ್ತಿ ರೂಪರಚನೆಯ ಸಾಮರ್ಥ್ಯವಾಗಿದೆ. ಈ ಸಾಮರ್ಥ್ಯವನ್ನು ಭಗವಂತನ ಸೇವೆಗಾಗಿ ಇರಿಸಿದಾಗ ಅದು ರೂಪರಚನೆಯ ಸಾಮರ್ಥ್ಯ-ವಾಗಿರುತ್ತದೆಷ್ಟೇ ಅಲ್ಲ, ಸ್ವಜನಾಶಕ್ತವೂ ಆಗಿರುತ್ತದೆ. ಆದಾಗ್ಯೇ ಸ್ವೇಚ್ಛತೆಯಲ್ಲಿದ ರೂಪರಚನೆ ಎಂಬುದಿರುವುದಿಲ್ಲ, ಏಕೆಂದರೆ ಪ್ರತಿಯೋಂದು ಪ್ರತೀಕ ಮಾನಸಿಕ ಸ್ತರದಲ್ಲಿ ಬಂದ ಸ್ವೇಚ್ಛತೆಯಾಗಿರುತ್ತದೆ. ಉದಾಹರಣೆಗೆ ಕಾದಂಬರಿಯ ಕಥಾವಸ್ತುವೆಲ್ಲವೂ ಮಾನಸಿಕ ಸ್ತರದ ಮೇಲೆ ಭೌತಿಕದಿಂದ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುತ್ತದೆ.

ಕೆಲಮಟ್ಟಿಗೆ ನಿಮ್ಮಲ್ಲಿ ಪ್ರತಿಯೊಬ್ಬನೂ ಆ ಮಾನಸಿಕ ಸ್ತರದ ಮೇಲೆ ರೂಪರಚನೆ ಮಾಡುವ ಕ್ಷಮತೆಯಿಲ್ಲ ಕಾದಂಬರಿಕಾರನಾಗಿರುತ್ತಾನೆ ಮತ್ತು

ವಾಸ್ತವದಲ್ಲಿ ನಮ್ಮ ಜೀವನದ ಬಹುಭಾಗ ನಮ್ಮ ಕಲ್ಪನಾಶಕ್ತಿಯ ಉತ್ಪಾದನೆಗಳನ್ನು ಮೈವೆತ್ತಿರುತ್ತದೆ. ನಿಮ್ಮ ಕಲ್ಪನೆಯಲ್ಲಿ ಅನಾರೋಗ್ಯಕರ ರೀತಿಯಲ್ಲಿ ಟೋಲರಾಗಿ ನಿಮ್ಮ ಭಯಗಳಿಗೆ ಒಂದು ರೂಪ ಕೊಡುತ್ತಿರುವಾಗ, ಅಪಘಾತಗಳಾಗ-ಬಹುದೇನೋ, ದುರ್ದ್ರವ ಒದಗಬಹುದೇನೋ ಎಂದು ನಿರೀಕ್ಷಿಸುತ್ತಿರುವಾಗ ನಿಮ್ಮ ಭವಿಷ್ಯವನ್ನು ನೀವೇ ಗುಪ್ತವಾಗಿ ಹಾಳು ಮಾಡುತ್ತೀರಿ.

ಇನ್ನೊಂದೆಡೆಗೆ ನಿಮ್ಮ ಕಲ್ಪನಾಶಕ್ತಿ ಹೆಚ್ಚು ಆಶಾವಾದಿಯಾಗಿದ್ದಾಗ ನಿಮ್ಮ ಗುರಿಯನ್ನು ಸಿದ್ಧಿಸಿಕೊಳ್ಳುವ ಅವಕಾಶ ಹೆಚ್ಚಾಗಿರುತ್ತದೆ. ಮೊನ್ಸೆನ್ಯೂರ (Monsieur) ಕೂಯೆ (Coué) ಈ ಸತ್ಯವನ್ನು ಅರಿತುಕೊಂಡಿದ್ದ, ಜನರಿಗೆ ತಾವು ದುಃಖಿತಿಯಲ್ಲಿ ಇಲ್ಲವೆಂದು ಕಲ್ಪನೆ ಮಾಡಿಕೊಳ್ಳುವುದನ್ನು ಕಲಿಸಿಕೊಟ್ಟು ನೂರಾರು ಜನರ ರೋಗಗಳನ್ನು ವಾಸಿಮಾಡಿದ. ತಲೆಗೂದಲನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದ ಮಹಿಳೆಯೆಬ್ಬಳ ಕೆಲೆಯನ್ನು ಅವನು ಹೇಳಿದ. ಅವಳು ತನ್ನ ಕೂದಲು ಬೆಳೆಯತೊಡಗಿದೆ ಎಂದು ತನಗೆ ತಾನೇ ಹೇಳಿಕೊಳ್ಳಲು ಪ್ರಾರಂಭಿಸಿದಳು. ಅವಳ ಕೂದಲು ನಿಜವಾಗಿ ಬೆಳೆಯಿತು. ಮತ್ತು ಸ್ವಯಂಸೂಚನೆ (autosuggestion) ಯೆ ಮೂಲಕ ಇನ್ನೂ ಹೆಚ್ಚು ಉದ್ದೇಶವಾಗಿರುವ ಕೂದಲನ್ನು ಬೆಳೆಸಿಕೊಂಡಳು.

ಮಾನಸಿಕ ರೂಪರಚನೆಯ ಸಾಮರ್ಥ್ಯ ಯೋಗಾಚರಣೆಯಲ್ಲಿ ಅತ್ಯಂತ ಉಪಯುಕ್ತವಾಗಿರುತ್ತದೆ. ಮನಸ್ಸನ್ನು ದೃವೀ ಸಂಕಲ್ಪದ ಸಂಪರ್ಕದಲ್ಲಿ ಇರಿಸಿದಾಗ ಅತಿಮಾನಸ ಸತ್ಯವು ಮನಸ್ಸು ಮತ್ತು ಅತ್ಯಂತ ದೃವೀ ಪ್ರಕಾಶ ಇವುಗಳ ಮಧ್ಯ ಬರುವ ಪದರುಗಳ ಮೂಲಕ ಅವರೋಹಣ ಮಾಡಲು ಪ್ರಾರಂಭಿಸುತ್ತದೆ. ಅದು ಮನಸ್ಸನ್ನು ತಲುಪಿದಾಗ ಮೈವೆತ್ತುಬಹುದಾದ ರೂಪಗಳನ್ನು ರಚನೆ ಮಾಡುವ ಸಾಮರ್ಥ್ಯವನ್ನು ಸುಲಭವಾಗಿ ಕಂಡುಕೊಳ್ಳುತ್ತದೆ ಮತ್ತು ಅದು ನಿಮ್ಮಲ್ಲಿ ಸೃಜನಾತ್ಮಕ ಸಾಮರ್ಥ್ಯವಾಗಿ ಉಳಿದುಕೊಳ್ಳುತ್ತದೆ.

ಆದ್ದರಿಂದ ಎಂದಿಗೂ ನಿರುತ್ತಾಪಗೊಂಡವರಾಗಿ, ನಿರಾಶಗೊಳಗಾದವರಾಗಿ ಉಳಿದುಕೊಳ್ಳಬೇಕಿರಿ, ಆದರೆ ನಿಮ್ಮ ಕಲ್ಪನಾಶಕ್ತಿ ಯಾವಾಗಲೂ ಆಶಾದಾಯಕ ಮತ್ತು ಉಜ್ಜ್ವಲ ದೃವೀ ಸತ್ಯದ ಒತ್ತಡಕ್ಕೆ ನಮ್ಮವಾದದ್ದು ಆಗಿರಲಿ, ಅದರಿಂದಾಗಿ ದೃವೀ ಸತ್ಯ ಅದರ ಸೃಜನಾತ್ಮಕ ಪ್ರಕಾಶವನ್ನು ಹಿಡಿದಿಟ್ಟುಕೊಳ್ಳಲು ಅವಶ್ಯವಾದ ರೂಪರಚನೆಗಳನ್ನು ನಿಮ್ಮಲ್ಲಿ ಕಂಡುಕೊಳ್ಳುವಂತಾಗುವುದು.

ಕಲ್ಪನಾಶಕ್ತಿ ಒಂದು ಚಾಕು ಇದ್ದ ಹಾಗಿದೆ. ಅದನ್ನು ಒಳ್ಳೆಯ ಇಲ್ಲವೆ ದುಷ್ಪ ಕಾರ್ಯಗಳಾಗಿ ಉಪಯೋಗಿಸಬಹುದು. ಪರಿವರ್ತನೆಗೆ ಒಳಗಾಗಲಿರುವಿರೆಂಬ

ವಿಜಾರ ಹಾಗೂ ಭಾವನೆಗಳ ಮೇಲೆ ನೀವು ಯಾವಾಗಲೂ ನೆಲೆಸಿದ್ದರೆ, ಆಗ ನೀವು ಯೋಗದ ವಿಧಾನಕ್ಕೆ ಸಹಾಯ ಮಾಡುತ್ತೀರಿ. ತದ್ದರುಧ್ವವಾಗಿ ಬೀನ್ನತೆಗೆ ಎಡಮಾಡಿಕೊಟ್ಟರೆ, ನೀವು ಯೋಗ್ಯರಲ್ಲ, ಸಿದ್ಧಿಯನ್ನು ಪಡೆಯುವ ಕ್ಷಮತೆ ನಿಮ್ಮಲ್ಲಿ ಎಂದು ಗೋಳಾಡುತ್ತಿದ್ದರೆ ಆಗ ನಿಮ್ಮ ಸತ್ತೆಗೆ ನೀವೇ ವಿಷಪೂರ್ಣವಾದಿಸುತ್ತೀರಿ.

### (CWM, 3/156-57)

**ಪ್ರಶ್ನೆ :** ಕಾಲ್ಪನಿಕ ಕರ್ತೆಗಳಿಗೆ ಮೌಲ್ಯವಿದೆಯೆ?

**ಶ್ರೀಮಾತೆ :** ಅದು ಕಲ್ಪನಾಶಕ್ತಿಯ ಗುಣಮಟ್ಟದ ಮೇಲೆ ಅವಲಂಬಿಸಿರುತ್ತದೆ. ಅದು ಮನುಷ್ಯನ ಕಲ್ಪನಾಶಕ್ತಿಯನ್ನು ಅಭಿವೃದ್ಧಿಗೊಳಿಸುವುದಕ್ಕಾಗಿ ಒಳ್ಳೆಯದು ಎಂದು ನೀನು ಹೇಳುತ್ತಿದ್ದರೆ ಅದು ಸತ್ಯವಾದದ್ದು. ಅಸತ್ಯದ ಕಲ್ಪನಾಶಕ್ತಿಯನ್ನು ಅಭಿವೃದ್ಧಿಗೊಳಿಸದಂತೆ ಕಾಳಜಿ ವಹಿಸುವುದು ಮಾತ್ರ ಮಹತ್ವದಾಗಿದೆ.

**ಪ್ರಶ್ನೆ :** ಕಲ್ಪನಾಶಕ್ತಿಯ ವಿಧಾನವೇನು, ಅದರ ಉಪಯೋಗವೇನು?

**ಶ್ರೀಮಾತೆ :** ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಮನುಷ್ಯ ತೀಳಿದುಕೊಂಡಿದ್ದರೆ ಅವನು ತನ್ನದೇ ಆಂತರಿಕ ಹಾಗೂ ಬಾಹ್ಯ ಜೀವನವನ್ನು ಸೃಷ್ಟಿಸಬಲ್ಲನು, ಆ ಶಕ್ತಿಯನ್ನು ಉಪಯೋಗಿಸುವ ಸಾಮರ್ಥ್ಯ ಅವನಲ್ಲಿದ್ದರೆ ಅವನು ತನ್ನ ಅಸ್ತಿತ್ವವನ್ನು ನಿರ್ಮಾಣ ಮಾಡಬಲ್ಲನು. ಜಗತ್ತಿನಲ್ಲಿ ವಸ್ತು-ವಿಷಯಗಳನ್ನು ಸೃಷ್ಟಿಸುವ ಹಾಗೂ ಅವುಗಳಿಗೆ ರೂಪಕೊಡುವ ಪ್ರಾಧಿಮಿಕ ರೀತಿ, ವಾಸ್ತವದಲ್ಲಿ ಅದೇ ಆಗಿದೆ. ಮನುಷ್ಯನಲ್ಲಿ ಕಲ್ಪನೆ ಮಾಡುವ ಕ್ಷಮತೆ ಇಲ್ಲದೆ ಹೊದರೆ ಅವನು ಪ್ರಗತಿ ಸಾಧಿಸಲಾರ ಎಂಬ ಭಾವನೆ ನನಗೆ ಯಾವಾಗಲೂ ಬರುತ್ತದೆ. ನಿಮ್ಮ ಕಲ್ಪನಾಶಕ್ತಿ ಯಾವಾಗಲೂ ನಿಮ್ಮ ಜೀವನದ ರೀತಿಗಂತೆ ಹೆಚ್ಚು ಮುಂದೆ ಸಾಗಿ ಹೊಗಿರುತ್ತದೆ. ನಿಮ್ಮ ಬಗ್ಗೆ ನೀವು ಯೋಚನೆ ಮಾಡುತ್ತಿದ್ದಾಗ ಸಾಮಾನ್ಯವಾಗಿ ನೀವೇನಾಗಬೇಕಾಗಿದೆ ಎಂಬುದನ್ನು ಕುರಿತು ಯೋಚಿಸುತ್ತೀರಿ ಮತ್ತು ಅದು ಮುಂದುವರಿಯುತ್ತೆ ಹೋಗುತ್ತದೆ, ನಂತರ ನೀವು ಅದನ್ನು ಅನುಸರಿಸುತ್ತೀರಿ, ಆಗ ಅದು ಮುಂದುವರಿಯುತ್ತೇ ಹೋಗುತ್ತದೆ ಮತ್ತು ಅದನ್ನು ಅನುಸರಿಸುತ್ತೇ ಇರುತ್ತೀರಿ. ಕಲ್ಪನಾಶಕ್ತಿ ನಿಮಗಾಗಿ ಸಿದ್ಧಿ ಪಡೆಯುವ ಮಾರ್ಗವನ್ನು ತೆರೆದಿರಿಸುತ್ತದೆ. ಕಲ್ಪನಾಶಕ್ತಿಯಲ್ಲದ ಜನರನ್ನು ಮುಂದೆ ಸಾಗುವಂತೆ ಮಾಡುವುದು ಬಹಳ ಕರಿಣವಾದದ್ದು, ಅವರು ತಮ್ಮ ಮೂಗಿನ ಮುಂದೆ ಇದ್ದುದನ್ನಷ್ಟೇ ನೋಡುತ್ತಾರೆ, ಕ್ಷಣಾದಿಂದ ಕ್ಷಣಾಕ್ಕೆ ತಾವಿರುವುದರ ಬಗ್ಗೆ ಭಾವನೆ

ತಂದುಕೊಳ್ಳುತ್ತಾರೆ, ಅವರಿಗೆ ಮುಂದೆ ಸಾಗಿ ಹೋಗಲಾಗುವದಿಲ್ಲ, ಏಕೆಂದರೆ ಅವರು ಸದ್ಯದ ವಿಷಯದೊಂದಿಗೆ ತಮ್ಮನ್ನು ಹಿಡಿದಿಟಟ್ಟಿಕೊಂಡವರಾಗಿರುತ್ತಾರೆ. ಮನುಷ್ಯ ಕಲ್ಪನಾಶಕ್ತಿಯೆಂದು ಕರೆಯುವುದರ ಮೇಲೆ ಬಹಳಪ್ಪು ಅವಲಂಬಿಸಿರುತ್ತದೆ.

**ಪ್ರಶ್ನೆ :** ವಿಜ್ಞಾನಿಗಳು ಕಲ್ಪನಾಶಕ್ತಿ ಹೊಂದಿರುತ್ತಾರೆಯೆ?

**ಶ್ರೀಮಾತೆ :** ಅವರಲ್ಲಿ ಕಲ್ಪನಾಶಕ್ತಿ ಬಹಳಷಿರುತ್ತದೆ. ಅದಿಲ್ಲದಿದ್ದರೆ ಅವರೂ ಏನನೂ ಹೋಧಿಸಲಾರರು. ವಾಸ್ತವದಲ್ಲಿ ಕಲ್ಪನಾಶಕ್ತಿ ಎಂದು ಕರೆಯಲಾದದ್ದು ಮನುಷ್ಯ ತಾನು ಸಿದ್ಧಿಸಿಕೊಂಡ ವಿಷಯದಾಚಿ ಮತ್ತು ಸಿದ್ಧಿಸಿಕೊಳ್ಳಬಹುದಾದ ವಿಷಯಗಳತ್ತ ತನ್ನನ್ನು ಪ್ರಕ್ಷೇಪಿಸುವ ಕ್ಷಮತೆ ಹೊಂದಿರುವುದಾಗಿದೆ. ಸ್ಪಷ್ಟವಾಗಿ ಮನುಷ್ಯ ಪ್ರಗತಿಪರ ಮತ್ತು ಹಿನ್ನೆಡೆಗೆ ಒಳಪಡಿಸುವ ಕಲ್ಪನಾಶಕ್ತಿ ಹೊಂದಿರಬಹುದಾಗಿದೆ. ಸಾಧ್ಯವಾಗಬಹುದಾದ ಎಲ್ಲ ಅನಾಹತಗಳನ್ನು ಕಲ್ಪನೆ ಮಾಡಿಕೊಳ್ಳುವ ಜನರಿರುತ್ತಾರೆ. ದ್ಯುಮಂತ್ರ ಅಂತಹವು ಸಂಭವಿಸುವಂತೆ ಮಾಡುವ ಕ್ಷಮತೆ ಕೊಡ ಅವರಲ್ಲಿರುತ್ತದೆ. ಇನ್ನೂ ಸಿದ್ಧಿಸಿಕೊಳ್ಳಲಾಗದ ಜಗತ್ತಿನಲ್ಲಿ ಒಂದು ಸ್ವರ್ವತ್ವತಂತ್ರ(antenna) ಹೋಗಿ ಅಲ್ಲಿರುವ ಏನನ್ನೋ ಹಿಡಿದುಕೊಂಡು ಇಲ್ಲಿಗೆ (ನಿಮ್ಮ ಜಗತ್ತಿಗೆ) ಎಳೆದು ತರುವಂತಿರುತ್ತದೆ. ಆಗ ಅದು, ಸಾಧಾರಿತವಾಗಿ, ಪ್ರಾಣಿಯ ವಾತಾವರಣದಲ್ಲಿ ಹೊಸದಾದುವನ್ನು ಅಧಿಕವಾಗಿ ತಂದಂತೆರುತ್ತದೆ ಮತ್ತು ಈ ವಿಷಯ ಪ್ರಕಟವಾಗುವ ಪ್ರವೃತ್ತಿ ಹೊಂದಿರುತ್ತದೆ. ಈ ಉಪಕರಣವನ್ನು ಶಿಸುಪಾಲನೆಗೆ ಒಳಪಡಿಸಬಹುದು, ಸಂಕಲ್ಪಿಸಿದ ಹಾಗೆ ಉಪಯೋಗಿಸಬಹುದು, ಅದಕ್ಕೆ ನಿರ್ದೇಶನ ನೀಡಬಹುದು, ಬೇಕಾದಂತೆ ತಿರುಗಿಸಬಹುದು. ಮನುಷ್ಯ ತನ್ನಲ್ಲಿ ಅಭಿವೃದ್ಧಿಪಡಿಸಿಕೊಳ್ಳಬಹುದಾದ ವಿಷಯಗಳಲ್ಲಿ ಇದೂ ಒಂದು. ಅದನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಉಪಯೋಗಿಸಬಹುದು.

**(CWM, 7/228-29)**

\*

ಮನುಷ್ಯ ತನ್ನಲ್ಲಿ ಕಲ್ಪನಾಶಕ್ತಿಯ ಮನೋಹರವಾದ ಸಾಮರ್ಥ್ಯ ಹೊಂದಿರಬೇಕು – ನಾನು ನಿಮಗೆ ಹೆಚ್ಚಿನದ ಮಾತುಗಳನ್ನು ಹೇಳುತ್ತಿರುವಂತೆ ಭಾಸವಾಗಬಹುದು, ಆದರೆ ಅದಲ್ಲ ಬಹಳ ಸತ್ಯವಾದದ್ದು – ಒಂದು ಜಗತ್ತಿದೆ, ಅದರಲ್ಲಿ ನೀವು ರೂಪಗಳನ್ನು ರಚಿಸುವ ಪರಮೋಜ್ಞ ಕರ್ತಾರರಾಗಿರುತ್ತಿರಿ, ಅದು ನಿಮ್ಮದೇ ವಿಶಿಷ್ಟ ಪ್ರಾರ್ಥಿಕ ಜಗತ್ತು. ನೀವು ಪರಮೋಜ್ಞ

ತಯಾರಕರಾಗಿರುತ್ತಿರಿ ಮತ್ತು ನಿಮಗೆ ಹೇಗೆ ಬೇಕೊಂಡಿರುತ್ತಾರೆ ಹಾಗೆ ನಿಮ್ಮ ಜಗತ್ತಿನನ್ನು ಅದ್ಭುತವಾದದ್ದನಾಗಿ ಮಾಡಬಹುದು, ಅದನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ನೀವು ತಿಳಿದುಕೊಂಡಿರಬೇಕಾಗುತ್ತದೆ. ನಿಮ್ಮಲ್ಲಿ ಕಲಾತ್ಮಕ ಇಲ್ಲವೆ ಕಾವ್ಯರಚನಾತ್ಮಕ ಪ್ರಜ್ಞೆಯಿದ್ದರೆ, ನೀವು ಅಲ್ಲಿ ಅದ್ಭುತವಾದ ಏನೋ ಒಂದನ್ನು ನಿರ್ಮಾಣ ಮಾಡುತ್ತಿರಿ, ಅದು ಭೌತಿಕ ಜಗತ್ತಿಗೆ ಜಿಗಿದು ಬಂದು ಪ್ರಕಟವಾಗುವ ಪ್ರವೃತ್ತಿ ಹೊಂದಿರುತ್ತದೆ.

ಚಿಕ್ಕವಳಿದ್ದಾಗ ನಾನಿದನ್ನು “ನನಗೆ ನಾನೇ ಹೇಳಿಕೊಳ್ಳುವ ಕರೆ” ಎಂದು ಕರೆಯುತ್ತಿದ್ದೆ. ಅದನ್ನು ತಲೆಯಲ್ಲಿರುವ ಶಬ್ದಗಳಿಂದ ಹೇಳುವ ಹಾಗಿಲ್ಲ. ತಾಜಾತನದಿಂದ ಹಾಗೂ ಪರಿಶುದ್ಧವಾಗಿ ಇರುವ ಈ ಸ್ಥಳಕ್ಕೆ ಹೋಗಿ ಅಲ್ಲಿ ಅದ್ಭುತ ಕರೆಯೋಂದನ್ನು ನಿರ್ಮಾಣ ಮಾಡುವುದಿರುತ್ತದೆ.

ಈ ರೀತಿಯಲ್ಲಿ ನಿಮಗೆ ನೀವೇ ಕರೆಯನ್ನು ಹೇಗೆ ಹೇಳಿಕೊಳ್ಳಬೇಕು ಎಂಬುದು ನಿಮಗೆ ತಿಳಿದಿದ್ದರೆ ಮತ್ತು ನಿಜವಾಗಿ ಸುಂದರವಾದದ್ದು, ಸಾಮರ್ಥ್ಯವಳಿದ್ದು, ಸಾಮರ್ಥ್ಯಮಾರ್ಗವಾದದ್ದು ಆಗಿದ್ದರೆ ಅದು ನಿಮ್ಮ ಜೀವನದಲ್ಲಿ ಸಿದ್ಧಿ ಕಂಡುಕೊಳ್ಳುವುದು. – ಬಹುಶಃ ಅದನ್ನು ನೀವು ಸೃಷ್ಟಿಸಿದ ರೂಪದಲ್ಲಿಯೇ ಅಲ್ಲ, ಆದರೆ ನೀವು ಕೈಕೊಂಡದ್ದರ ಹೆಚ್ಚು ಕಡಿಮೆ ಬದಲಾದ ಭೌತಿಕ ಅಭಿವೃದ್ಧಿಯ ರೂಪದಲ್ಲಿ ಆಗಬಹುದು.

ಬಹುಶಃ ಅದಕ್ಕೆ ಹಲವಾರು ವರ್ಷಗಳ ಕಾಲ ಬೇಕಾಗಬಹುದು, ಆದರೆ ನಿಮ್ಮ ಕರೆ ನಿಮ್ಮ ಜೀವನವನ್ನು ಸಂಪಣಿಸುವ ಪ್ರವೃತ್ತಿ ಹೊಂದಿರುತ್ತದೆ.

ಆದರೆ ಸುಂದರವಾದ ಕರೆಯನ್ನು ಹೇಗೆ ಹೇಳಬೇಕು ಎಂಬುದನ್ನು ತಿಳಿದುಕೊಂಡ ಜನ ಬಹಳ ಕಡಿಮೆ ಸಂಖ್ಯೆಯಲ್ಲಿರುತ್ತಾರೆ, ಮತ್ತು ಅವರು ಅದರಲ್ಲಿ ಯಾವಾಗಲೂ ಭೀತಿಕಾರಕವಾದುದನ್ನು ಮಿಶ್ರಣ ಮಾಡುತ್ತಾರೆ, ಅದಕ್ಕಾಗಿ ನಂತರ ಅವರು ವಿಷಾದಿಸುತ್ತಾರೆ.

ಭೀತಿಕಾರಕ ವಿಷಯಗಳಿಲ್ಲದ, ಕೇವಲ ಸೌಂದರ್ಯವಿರುವ ಅಶ್ವದಭೂತ ಕರೆಯನ್ನು ಮನುಷ್ಯ ಸೃಷ್ಟಿಸಬಲ್ಲನಾದರೆ, ಅದು ಪ್ರತಿಯೊಬ್ಬನ ಜೀವನದ ಮೇಲೆ ಅಸಾಧಾರಣ ಪ್ರಭಾವವನ್ನು ಬೀರಬಹುದು. ಇದನ್ನೇ ಜನರು ತಿಳಿದು-ಕೊಂಡಿರುವುದಿಲ್ಲ.

ಪ್ರಾರ್ಥಿಕ ರೂಪಗಳ ಜಗತ್ತಿನಲ್ಲಿ ಈ ಸೃಜನಾತ್ಮಕ ಸಾಮರ್ಥ್ಯವಿದೆ ಎಂಬುದನ್ನು

ಮನುಷ್ಯ ಅತಿ ಚಿಕ್ಕವನಾಗಿದ್ದಾಗಲೇ ತಿಳಿದುಕೊಂಡಿರುವುದು ಬಹಳ ಒಳ್ಳೆಯದು, ಏಕೆಂದರೆ ಆಗ ಅವನು ತನ್ನ ಭೌತಿಕ ಅಧ್ಯಾತ್ಮನ್ನು ತಯಾರಿಸಲು ಶಕ್ತನಾಗಿರುತ್ತಾನೆ. ಆದರೆ, ಸಾಮಾನ್ಯವಾಗಿ, ನಿಮ್ಮ ಸುತ್ತಲಿರುವ ಜನರು ಎಂದರೆ ನಿಮ್ಮ ಸ್ನೇಹಿತರು, ಹೆಚ್ಚಾಗಿ ನಿಮ್ಮ ತಂದೆ-ತಾಯಿಯರು, ಶಿಕ್ಷಕರು ಅದರಲ್ಲಿ ಕೈಯಾಡಿಸುತ್ತಾರೆ ಮತ್ತು ನಿಮಗಾಗಿ ಎಲ್ಲವನ್ನೂ ಹಾಳುಮಾಡುತ್ತಾರೆ, ಅದೆಷ್ಟು ಮಟ್ಟಿಗೆಂದರೆ ಅಪರೂಪಕ್ಕೆ ಅವರು ಮೊರ್ರೆ ಯಶಸ್ವನ್ನು ಕಂಡುಕೊಳ್ಳುತ್ತಾರೆ.

ಆದರೆ ಅದು ಹಾಗಿರದೇ ಹೋದಾಗ ಮಗುವಿನ ಸ್ವಯಂಪ್ರೇರಿತ ನೇರ ಸ್ವಭಾವದ ಮೂಲಕ ನಿಮಗಾಗಿ ಅಧ್ಯತ್ಮ ಜೀವನವನ್ನು ಸಂಘಟಿಸಬಹುದು – ನಾನು ಭೌತಿಕ ಜಗತ್ತಿನ ಜೀವನವನ್ನು ಕುರಿತು ಹೇಳುತ್ತಿದ್ದೇನೆ.

ಬಾಲ್ಯದ ಕನಸುಗಳು ಪ್ರೋಥಾವಸ್ಥೆಯಲ್ಲಿ ನೈಜತೆಗಳಾಗಿರುತ್ತವೆ.

(CWM, 8/117–18)

\*

ಕಲ್ಪನಾಶಕ್ತಿ ರೂಪರಚನೆಯ ಸಾಮರ್ಥ್ಯವಾಗಿರುತ್ತದೆ. ವಾಸ್ತವದಲ್ಲಿ ಕಲ್ಪನಾ-ಶಕ್ತಿಯಿಲ್ಲದ ಜನರು ಮಾನಸಿಕ ದೃಷ್ಟಿಕೋನದಿಂದ ರಚನಾತ್ಮಕವಾಗಿರುವುದಿಲ್ಲ. ಅವರು ತಮ್ಮ ಯೋಜನೆಗೆ ಮೂರ್ಕರೂಪ ಕೊಡಲಾರರು, ಕಾರ್ಯ ಕ್ಷೇಕೊಳ್ಳುವುದಕ್ಕೆ ಕಲ್ಪನಾಶಕ್ತಿ ಸಾಮರ್ಥ್ಯಮೊರ್ರೆ ಸಾಧನ. ಉದಾಹರಣೆಗೆ ನಿಮ್ಮ ದೇಹದಲ್ಲಿ ಎಲ್ಲಿಯಾದರೂ ನೋವಿದ್ದರೆ, ಆ ನೋವೆ ಮಾಯವಾಗುವಂತೆ ಮಾಡುತ್ತೇವೆ ಇಲ್ಲವೆ ಅದನ್ನು ತೆಗೆದು ಹಾಕುತ್ತೇವೆ ಇಲ್ಲವೆ ನಾಶಮಾಡುತ್ತೇವೆ ಎಂದು – ಎಲ್ಲ ಅಂತಹ ಬಗೆಯ ಪ್ರತೀಕಗಳೊಂದಿಗೆ – ಕಲ್ಪನೆ ಮಾಡಿಕೊಂಡರೆ ಅದರಲ್ಲಿ ಸಂಮೋಽವಾಗಿ ಯಶಸ್ವಿಯಾಗುವಿರಿ. ಬಹಳ ತೀವ್ರಗತಿಯಿಂದ ತನ್ನ ತಲೆಗೂಡಲನ್ನು ಕೆಳಿದುಕೊಳ್ಳುತ್ತಿದ್ದ ಮಹಿಳೆಯ ಕತೆಯೊಂದಿದೆ. ಕೆಲವೇ ವಾರಗಳಲ್ಲಿ ಅವಳು ಬೋಳುತ್ತೆಯುಳ್ಳವಳು ಆಗುವವಳಿದ್ದಳು. ಮತ್ತು ಆಗ ಯಾರೋ ಬಿಬ್ರಿಯ ಆಕೆಗೆ: “ನಿನ್ನ ಕೂದಲನ್ನು ಬಾಚುವಾಗ ಅದು ಬೆಳೆಯತೋಡಿದೆ, ಅದು ತೀವ್ರಗತಿಯಿಂದ ಬೆಳೆಯತ್ತದೆ” ಎಂದು ಕಲ್ಪನೆ ಮಾಡಿಕೊಳ್ಳುತ್ತಿರು ಎಂದು ಹೇಳಿದರು. ಮತ್ತು ಯಾವಾಗಲೂ ಅವಳು ತನ್ನ ಕೂದಲನ್ನು ಬಾಚುತ್ತಿರುವಾಗ “ಓಹ್ ನನ್ನ ಕೂದಲು ಬೆಳೆಯತ್ತದೆ ಮತ್ತು ಅದು ತೀವ್ರಗತಿಯಿಂದ ಬೆಳೆಯುವುದು” ಎಂದು ಹೇಳಿತೋಡಿದಳು. ಮತ್ತು ಅದು ಸಂಭವಿಸಿತು! ಆದರೆ ಸಾಮಾನ್ಯವಾಗಿ ತಮಗೆ ಹೇಳಿಕೊಳ್ಳುವೇನೆಂದರೆ “ಅಹಾ,

ನನ್ನ ಕೂದಲು ಉದುರುತ್ತಿದೆ ಮತ್ತು ನಾನು ಬೋಳುತ್ತೆಯವನಾಗುತ್ತೇನೆ, ಅದು ನಿಶ್ಚಿತ, ಅದು ಸಂಭವಿಸಲಿದೆ!”

ಸಹಜವಾಗಿ ಅದು ಸಂಭವಿಸುತ್ತದೆ.

(CWM, 9/380)

– ಶ್ರೀಮಾತೆ

\*

ಕಲ್ಪನಾಶಕ್ತಿ ಸ್ವತಃ ತನ್ನ ಸ್ವಭಾವದಲ್ಲಿ ನಿಜವಾದ ಪ್ರಜ್ಞೆಗೆ ಇರುವ ಸಾಧ್ಯತೆ ಹರಿತು ಅಂತಬೋಂದೆಯ ಕಾರ್ಯವಿಧಾನಕ್ಕೆ ಪರ್ಯಾಯವಾಗಿ (ಬದಲಿಯಾಗಿ) ಇರುವಂತಹದು. ಮನಸ್ಸು ಸತ್ಯಪ್ರಜ್ಞೆಯತ್ತ ಆರೋಹಣ ಮಾಡುತ್ತಿದ್ದ ಹಾಗೆ ಈ ಮಾನಸಿಕ ಸಾಮರ್ಥ್ಯ ಸತ್ಯವಾದ ಕಲ್ಪನಾಶಕ್ತಿಯಾಗುತ್ತದೆ. ಈ ಕಲ್ಪನಾಶಕ್ತಿ ಅದಾಗಲೆ ಸಿದ್ಧಿಸಿಕೊಂಡ ಮತ್ತು ರೂಪರಚನೆ ಜ್ಞಾನದ ಸಮರ್ಪಕತೆ ಅಥವಾ ಅಸಮರ್ಪಕತೆಯಲ್ಲಿ ಉಜ್ಜ್ವಲರ ಸತ್ಯದ ವರ್ಣವನ್ನು ಮತ್ತು ಪ್ರಕಾಶವನ್ನು ತರುತ್ತದೆ ಮತ್ತು ಹೊಸಗೆ ಅದರ ಮೇಲಿರುವ ಪರಿವರ್ತನೆಗೊಳಿಸಿದುವ ಪ್ರಕಾಶದಲ್ಲಿ ಅದು ಇಡಿಯಾಗಿ ಉಜ್ಜ್ವಲರ ಸಾಮರ್ಥ್ಯಗಳಿಗೆ ಸಾಫ್ ಮಾಡಿಕೊಡುತ್ತದೆ ಇಲ್ಲವೇ ಅದೇ ಸ್ವತಃ ಅಂತಬೋಂದೆಯಾಗಿ ಮತ್ತು ಸೂಳಿತ್ಯಾಗಿ ಮಾರ್ಪಾಡಾಗುತ್ತದೆ.

(CWSA, 21/453, SABCL 28/436)

– ಶ್ರೀ ಅರವಿಂದರು

(Life Divine)

\*

### ಭಾವನಾಶಕ್ತಿ ಸಮರ್ಪೋಲನದ ಸಾಮರ್ಥ್ಯ

ಸಾಮಾಜಿಕ ಸಂಬಂಧಗಳಲ್ಲಿ ಬಹಳ ದೊಡ್ಡ ಪ್ರಮಾಣದ ದೈಬಿಕಲ್ಯಾಪಿದೆ. ಮತ್ತು ಆ ಕಾರಣದಿಂದಾಗಿ, ವಾಸ್ತವದಲ್ಲಿ, ಮನುಷ್ಯ ಕೋಪಾವಿಷ್ಣುವಾಗುತ್ತಾನೆ ಮತ್ತು ಅದರಲ್ಲಿ ಪರವಶನಾಗುತ್ತಾನೆ, ಹೇಳಬಾರದ್ದನ್ನು ಹೇಳುತ್ತಾನೆ. ಅವನು ದುಬ್ಬಲನಾಗಿರದೆ ಇದ್ದರೆ ಅವನಲ್ಲಿ ಹಿಂಸಾಪ್ರವೃತ್ತಿಯಿರುವುದಿಲ್ಲ. ದೌಬ್ಬಲ್ಯ ಮತ್ತು ಹಿಂಸೆ ಇವರಡೂ ಜೊತೆ ಜೊತೆಯಾಗಿ ಸಾಗುತ್ತದೆ. ನಿಜವಾಗಿಯೂ ಬಲಶಾಲಿಯಾದವನು ಹಿಂಸಾಪ್ರವೃತ್ತಿಯವನು ಆಗಿರುವುದಿಲ್ಲ. ಇದನ್ನು ಮನುಷ್ಯ ಯಾವಾಗಲೂ ನೆನಪಿನಲ್ಲಿಟ್ಟಿಕೊಂಡಿರಬೇಕು. ಹಿಂಸೆ ಮನುಷ್ಯನಲ್ಲಿ ಎಲ್ಲಿಯೋ ಒಂದೆಡೆ ದೈಬಿಕಲ್ಯಾಪಿರುವುದರ ಸಂಕೇತವಾಗಿರುತ್ತದೆ. ಸಹಜವಾಗಿ ಬಲಿಷ್ಠ ಸಾಧ್ಯಗಳಿರುವ ಲಕ್ಷಣ ತೋರಿಸುವ ದೇಹದ ಆಕಾರವಿರುವ ಮನುಷ್ಯನನ್ನು

ನೋಡುತ್ತೇವೆ, ಅವನು ಇನ್ನೊಬ್ಬನನ್ನು ತನ್ನಲ್ಲಿ ಬಲದಿಂದ ನೂಕಿ ಕೆಳಗೆ ಕೆಡವುತ್ತಾನೆ. ಅವನನ್ನು ಬಲಶಾಲಿ ಎಂದು ಕರೆಯುತ್ತೇವೆ. ನಿಜವಾದ ಅರ್ಥದಲ್ಲಿ ಅವನು ಬಲಶಾಲಿಯಾಗಿರುವುದಿಲ್ಲ. ಅವನಲ್ಲಿ ಬಲಿಷ್ಠ ಸ್ವಾಯುಗಳಿರುತ್ತವೆ, ಆದರೆ ಅವನು ನೈತಿಕವಾಗಿ ಬಹಳ ದುರ್ಬಲನಾಗಿರುತ್ತಾನೆ. ಸಾಮಾನ್ಯವಾಗಿ ಸಂಭವಿಸುವುದು ಇದೇ ಆಗಿರುತ್ತದೆ.

ಬಹಳ ಬಲಶಾಲಿಯಾದ ಪಶುಗಳು ಬಹಳ ಶಾಂತವಾಗಿರುತ್ತವೆ ಎಂದು ಅವುಗಳನ್ನು ನೋಡಿದ ಜನರು ಹೇಳುತ್ತಾರೆ, ನನ್ನ ಅಭಿಪ್ರಾಯವೂ ಅದೇ ಆಗಿದೆ. ತಮ್ಮ ಬೇಟೆಯನ್ನು ಬೆಂಬತ್ತಿ ಹೋದಾಗ, ಸ್ವಾಭಾವಿಕವಾಗಿ ಅವು ತಮ್ಮ ಜ್ಯೌತಿಸ್ಯ(energy)ವನ್ನೆಲ್ಲ ಉಪಯೋಗಿಸುತ್ತವೆ. ಆದರೆ ಅದು ಹಿಂಸೆಯಲ್ಲ, ಜ್ಯೌತಿಸ್ಯವಾಗಿರುತ್ತದೆ. ಕೈಕೊಳ್ಳುವ ಯಾವ ಆವಶ್ಯಕತೆಯೂ ಇಲ್ಲದ ಒಂದು ಸಿಂಹವನ್ನು ನೋಡಿದಿರಾದರೆ, ಅದು ಚಡವಡಿಸುತ್ತಿರುವುದಿಲ್ಲ ಎಂಬುದನ್ನು ಕಂಡುಕೊಳ್ಳುತ್ತೀರಿ. ಅದಕ್ಕೆ ಅನಾರೋಗ್ಯವಾಗಿದ್ದರೆ, ಅದು ತಳಮಳಗೊಳ್ಳುತ್ತ ಇರುತ್ತದೆ. ಆದರೆ ಅದು ಆರೋಗ್ಯದಿಂದ ಇದ್ದಾಗ, ಅದು ಕೈಕೊಳ್ಳುವುದು ಏನೂ ಇರದೆ ಇದ್ದಾಗ, ಅದು ಚಲಿಸುವುದಿಲ್ಲ, ಬಹಳ ನಿಶ್ಚಲವಾಗಿರುತ್ತದೆ. ಅದು ಒಬ್ಬ ಸಂತನ ಹಾಗೆ ಕಾಣಿಸುತ್ತದೆ. (ನಗು).

ತಳಮಳ, ಸಿಟ್ಟಿ, ಹಿಂಸೆ ಇವೆಲ್ಲ ಯಾವಾಗಲೂ, ಯಾವ ಅಪವಾದವಿರುವ ವಿಷಯವಿಲ್ಲದೆ ದೊರ್ಚಲ್ಯಾದ ಕುರುಹುಗಳಾಗಿರುತ್ತವೆ. ಮತ್ತು ವಿಶೇಷವಾಗಿ ಮನುಷ್ಯ ಪರವಶನಾಗಿ ತನ್ನ ಮಾತಿನಲ್ಲಿ ಹೇಳಬಾರದ ಸಂಗತಿಗಳನ್ನು ಹೇಳಿದಾಗ ಅದು ಭಯಾನಕ ಮಾನಸಿಕ ದೊರ್ಚಲ್ಯಾದ ಕುರುಹಾಗಿರುತ್ತದೆ - ಮಾನಸಿಕ ಹಾಗೂ ಪ್ರಾಣಿಕವಾದದ್ವಾಗಿರುತ್ತದೆ, ಭಯಾನಕವಾಗಿರುತ್ತದೆ. ಹಾಗಿರದೆ ಇದ್ದರೆ ಜಗತ್ತಿನಲ್ಲಿರುವ ಎಲ್ಲ ಅವಮಾನದ ಮಾತುಗಳನ್ನು ಕೇಳಬಹುದು, ಜನರು ಎಲ್ಲ ಬಗೆಯ ಹೆಡ್ಡತನದ ಮಾತುಗಳನ್ನು ಹೇಳಬಹುದು, ನೀವು ದುರ್ಬಲರಾಗಿರದೆ ಇದ್ದರೆ, ನೀವು ಬಹುಶಃ ಬಾಹ್ಯದಲ್ಲಿ ಮುಗಳ್ಳಗು ಹೋರಿಸುವುದಿಲ್ಲ, ಏಕೆಂದರೆ ಅದು ಸದಭಿರುಚಿಯ ವಿಷಯವಾಗಿರುವುದಿಲ್ಲ, ಆದರೆ ನಿಮ್ಮ ಅಂತರಂಗದಲ್ಲಿ ಮುಗುಳ್ಳಗು ಇರುತ್ತದೆ, ಅದು ಸಾಗಿ ಹೋಗಲೆಂದು ಬಿಟ್ಟುಕೊಡುತ್ತೀರಿ. ಅದು ನಿಮ್ಮನ್ನು ಸ್ವರ್ಥಿಸುವುದಿಲ್ಲ. ಇಲ್ಲಿ ಸಲಹೆ ನೀಡಿದ ರೀತಿಯಲ್ಲಿ ನಿಮ್ಮ ಮನಸ್ಸಿ ಅಂತರಂಗವಾಗಿರುವ ರೂಢಿಯನ್ನು ಮಾಡಿಕೊಂಡರೆ ಮತ್ತು ನಿಮ್ಮೊಳಗೆ ಸ್ಥೇದಬಗೆ ಗ್ರಹಿಕೆಯಿದ್ದರೆ ನೀವು ಏನನ್ನೂ ಕೆವಿಯಿಂದ ಕೇಳಬಹುದು. ಅದು ಕಂಪನವನ್ನು ಹೋಲುವಂತಹದೇನನ್ನೂ ಉತ್ಪಾದಿಸುವುದಿಲ್ಲ. - ಪ್ರತಿಯೊಂದೂ

ಪರಿಮಾಣವಾಗಿ ನಿಶ್ಚಲತೆಯಲ್ಲಿ ಹಾಗೂ ಅಂಚಂಚಲತೆಯಲ್ಲಿ ಉಳಿದುಕೊಳ್ಳುತ್ತದೆ. ಇದೀಗ ನಾವು ಸಾಕ್ಷಿಯೊಬ್ಬನ ಬಗೆ ಮಾತನಾಡುತ್ತಿದ್ದೇವು. ಅವನು ಅಲ್ಲಿ ಅದನ್ನೊಂದು ಹಾಸ್ಯ ನಾಟಕದ ರೂಪದಲ್ಲಿ ನೋಡುತ್ತ ನಿಶ್ಚಿತವಾಗಿ ಮುಗುಳ್ಳಗುತ್ತಾನೆ.

ಆದರೆ ಇನ್ನೊಬ್ಬ ನಿಮ್ಮ ಮೇಲೆ ಎರಡು ಅವನ ಎಲ್ಲ ಹಿಂಸೆ, ಸಿಟ್ಟಿಗಳ ಕಂಪನಗಳ ಭಾವನ ನಿಮಗೆ ಬರಲೊಡಗಿದರೆ - ಮೊದಲು ಅವು ಬರುತ್ತವೆ - ಮತ್ತು ಒಮ್ಮೆಗೆ ಅಲ್ಲಿ ಪ್ರತಿಸ್ಪಂದನವಿದ್ದರೆ ಮತ್ತು ನೀವೂ ಕೂಡ ಸಿಟ್ಟಿಗೇಳತೊಡಗಿದರೆ ನೀವು ಅವನಷ್ಟೇ ದುರ್ಬಲರಾಗಿರುತ್ತೀರಿ ಎಂಬುದು ನಿಶ್ಚಿತ. (CWM, 6/372-73)

ಯಾರೋ ಒಬ್ಬರು ಬರುತ್ತಾರೆ, ನಿಮಗೆ ಅವಮಾನ ಮಾಡುತ್ತಾರೆ, ಇಲ್ಲವೇ ಅಸಂಕೋಷಕರ ಸಂಗತಿಗಳನ್ನು ಹೇಳುತ್ತಾರೆ, ನೀವು ಅವನ ಸಿಟ್ಟಿಗೆ ಇಲ್ಲವೇ ದುಷ್ಪ ಭಾವನೆಗೆ ತುಂಬಿಗೊಡಿಸಿದರೆ ನೀವು ಬಹಳ ದುರ್ಬಲರಾದ, ಸಾಮರ್ಥ್ಯಹೀನರಾದ ಭಾವನೆ ತಂದುಕೊಳ್ಳುತ್ತೀರಿ ಮತ್ತು, ಸಾಮಾನ್ಯವಾಗಿ, ನಿಮ್ಮನ್ನು ನೀವೇ ಮೂಲಿಕರನ್ನಾಗಿ ಮಾಡಿಕೊಳ್ಳುತ್ತೀರಿ. ಆದರೆ ನಿಮ್ಮೊಳಗೆ, ವಿಶೇಷವಾಗಿ, ನಿಮ್ಮ ತಲೆಯಲ್ಲಿ ಸಂಮಾಣ ನಿಶ್ಚಲತೆಯನ್ನು ಇರಿಸಿಕೊಳ್ಳಲು ನಿಮಗೆ ಸಾಧ್ಯವಾದರೆ, ಈ ಕಂಪನಗಳನ್ನು ಸ್ವೀಕರಿಸುವುದನ್ನು ತಿರಸ್ಕರಿಸುವ ಭಾವನೆ ನಿಮಗೆ ಬಂದರೆ, ಆಗ ಅದೇ ವೇಳೆಗೆ ನಿಮ್ಮಲ್ಲಿ ಬಹಳ ಬಲವಿರುವ ಭಾವನೆ ತಂದುಕೊಳ್ಳುವಿರ ಮತ್ತು ಆ ಇನ್ನೊಬ್ಬ ನಿಮ್ಮನ್ನು ಕೊಂಬೆಗೊಳಿಸಲಾರ. ಹಿಂಸೆ ನಿಮ್ಮತ್ತ ನಿದರ್ಶಿತವಾದಾಗ ನೀವು ಭೌತಿಕವಾಗಿಯೂ ಕೂಡ ಅಂಚಂಚಲರಾಗಿ ಉಳಿದುಕೊಂಡರೆ, ಬಹಳ ಮೌನದಿಂದ, ಬಹಳ ನಿಶ್ಚಲರಾಗಿ ಇರುವಿರಾದರೆ ಸರಿ, ಅದಕ್ಕೆ ನಿಮ್ಮ ಮೇಲಷ್ಟೇ ಸಾಮರ್ಥ್ಯವಿರುವುದಿಲ್ಲ, ಆ ಇನ್ನೊಬ್ಬ ಮೇಲೂ ಅದು ಕಾರ್ಯ ಮಾಡುತ್ತದೆ. ನಿಮ್ಮಲ್ಲಿ ಆಂತರಿಕ ಪ್ರತಿಸ್ಪಂದನದ ಈ ಎಲ್ಲ ಕಂಪನಗಳು ಇಲ್ಲದೆ ಹೋದರೆ, ನೀವು ನಿಮ್ಮೊಳಗೆ ಎಲ್ಲಿಡೆಯಲ್ಲಿ ಪರಿಮಾಣವಾಗಿ ನಿಶ್ಚಲರಾಗಿ ಉಳಿದುಕೊಂಡರೆ, ಇದು ಆ ಇನ್ನೊಬ್ಬನ ಮೇಲೆ ಕೂಡಲೆ ಪರಿಣಾಮ ಬೀರುತ್ತದೆ.

ಅದು ನಿಶ್ಚಲತೆಯ ಸಾಮರ್ಥ್ಯ ಕುರಿತು ನಿಮಗೊಂದು ವಿಚಾರವನ್ನು ಒದಗಿಸುತ್ತದೆ ಮತ್ತು ಅದು ಬಹಳ ಸಾಮಾನ್ಯ ರೂಪದ ವಾಸ್ತವತೆ, ದಿನನಿತ್ಯ ಕಂಡುಬರುವಂತಹದು, ಆಧ್ಯಾತ್ಮಿಕ ಜೀವನದಲ್ಲಿ ಅದು ಶೈಷ್ವ ಘಟನೆಯಲ್ಲ, ಕೇವಲ ಬಾಹ್ಯ, ಪ್ರಾಪ್ತಿಕ ಜೀವನದ ಏನೋ ಒಂದು.

ಮಾನಸಿಕ ನಿಶ್ಚಲತೆ, ಸಂವೇದನೆಗಳಲ್ಲಿಯ ನಿಶ್ಚಲತೆ, ಭೌತಿಕ ನಿಶ್ಚಲತೆ ಇವೆಲ್ಲವುಗಳಲ್ಲಿ ಅಗಾಧ ಸಾಮರ್ಥ್ಯವಿದೆ. ನೀವು ಗೋಡೆಯ ಹಾಗೆ ಸಂಪೂರ್ಣ ನಿಶ್ಚಲರಾಗಿ ಉಳಿದುಕೊಳ್ಳಬಲ್ಲಿರಾದರೆ, ಇನ್ನೊಬ್ಬ ನಿಮ್ಮ ಹತ್ತಿರ ಕಳಿಸಿದ ಎಲ್ಲವೂ ಕೂಡಲೇ ಅವನ ಮೇಲೆ ತಿರುಗಿ ಬೀಳುತ್ತದೆ. ಮತ್ತು ಅದಕ್ಕೆ ಕೂಡಲೇ ಉಂಟಾಗುವ ಶ್ರೀಯೆಯ ಪರಿಣಾಮವಿರುತ್ತದೆ. ಅದು ಕೊಲೆಗಡುಕನ ಕ್ಷೇತ್ರದಲ್ಲಿ ಉಂಟಾಗುವ ಶ್ರೀಯೆಯನ್ನು ತಡೆದು ನಿಲ್ಲಿಸಬಹುದು, ತಿಳಿಯಿತೆ? ಅದಕ್ಕೆ ಆ ಸಾಮರ್ಥ್ಯವಿದೆ. ಕೇವಲ ಮನುಷ್ಯ ಒಳಗೆ ಕುದಿಯುತ್ತ ಬಾಹ್ಯದಲ್ಲಿ ನಿಶ್ಚಲತೆಯಲ್ಲಿರುವಂತೆ ಹೋರಿಬರಬಾರದು. ನಾನು ಹೇಳುವುದರ ಅರ್ಥ ಅದಲ್ಲ. ಸಮಗ್ರ ನಿಶ್ಚಲತೆಯನ್ನು ಕುರಿತು ಹೇಳುತ್ತಿದ್ದೇನೆ.

**(CWM, 8/67-68)**

**ಪ್ರಶ್ನೆ :** ಅನುಭವದ ಸಕಾರಾತ್ಮಕ ಭಾಗ ಮತ್ತು ಸಕಾರಾತ್ಮಕ ಭಾಗ ಎಂದರೇನು?

**ಶ್ರೀಮಾತೆ :** ಅಹಾ, ನನ್ನ ಮಗು, ನಿನ್ನಲ್ಲಿ ಕೆಲವು ದೋಷಗಳಿರುತ್ತವೆ, ಅವು ನಿನ್ನ ಪ್ರಗತಿಗೆ ಅಡ್ಡ ಬರುತ್ತವೆ. ಹಾಗಾಗಿ ಅನುಭವದ ಸಕಾರಾತ್ಮಕ ಭಾಗವೆಂದರೆ ಈ ಎಲ್ಲ ದೋಷಗಳನ್ನು ತೋಡೆ ಹಾಕುವುದಾಗಿದೆ. ನೀನು ಹೊಂದಬೇಕಾದ, ಆಗಬೇಕಾದ ವಿಷಯಗಳಿರುತ್ತವೆ, ಸಿದ್ಧಿ ದೂರಕೆಸುವುದಕ್ಕಾಗಿ ಅವುಗಳನ್ನು ನಿನ್ನಲ್ಲಿ ನೀನೇ ನಿರ್ಮಾಣ ಮಾಡಬೇಕಾಗಿರುತ್ತದೆ. ಹಾಗಾಗಿ ರಚನಾತ್ಮಕ ಈ ಬದಿ ಸಕಾರಾತ್ಮಕವಾದದ್ದು.

ನಿನ್ನಲ್ಲಿ ಒಂದು ದೋಷವಿರುತ್ತದೆ, ಉದಾಹರಣೆಗೆ ನಿನ್ನಲ್ಲಿ ಸತ್ಯವನ್ನು ಮಾತನಾಡದೆ ಇರುವ ಪ್ರವೃತ್ತಿ ಇದೆ ಎಂದು ತಿಳಿಯೋಣ. ಸತ್ಯವನ್ನು ನೋಡದೆ ಇರುವ, ಮಾತನಾಡದೆ ಇರುವ ಈ ಮಿಥ್ಯೆಯ ರೂಢಿಯ ವಿರುದ್ಧ ನೀನು ಹೊರಾಡುತ್ತೀ, ಆ ಹೊರಾಟವನ್ನು ನಿನ್ನ ಪ್ರಜ್ಞೆಯಲ್ಲಿಂದ ಮಿಥ್ಯೆಯನ್ನು ತಿರಸ್ಕರಿಸುವುದರ ಮೂಲಕ ಮತ್ತು ಸತ್ಯವನ್ನು ಮಾತನಾಡದೇ ಇರುವ ರೂಢಿಯನ್ನು ತೆಗೆದು ಹಾಕುವುದರ ಮೂಲಕ ನಡೆಸುತ್ತೀ. ಆ ಕಾರ್ಯವನ್ನು ಕ್ಷೇತ್ರಕೊಳ್ಳಬುದಕ್ಕಾಗಿ ಕೇವಲ ಸತ್ಯವನ್ನು ಗ್ರಹಿಸುವ ಹಾಗೂ ಮಾತನಾಡುವ ರೂಢಿಯನ್ನು ನಿನ್ನಲ್ಲಿ ನಿರ್ಮಾಣ ಮಾಡಬೇಕು. ಒಂದು ಸಕಾರಾತ್ಮಕವಾದದ್ದು, ನೀನು ದೋಷವೊಂದನ್ನು ತಿರಸ್ಕರಿಸುತ್ತೀ. ನೀನು ಒಳ್ಳೆಯ ಗುಣವೊಂದರ ನಿರ್ಮಾಣ ಮಾಡುತ್ತೀ, ಅದು ಸಕಾರಾತ್ಮಕವಾದದ್ದು. ಅದಿರುವ ರೀತಿ ಹಾಗಿದೆ.

ಪ್ರತಿಯೊಂದಕ್ಕೂ ಅದು ಹಾಗಿದೆ. ಉದಾಹರಣೆಗೆ, ನಿಮ್ಮ ಸತ್ಯಯಲ್ಲಿ ಎಲ್ಲಿಯೋ ಒಂದೆಡೆಯಲ್ಲಿ ಆ ಬಗೆಯ ಬಂಡಾಯವೇಳುವ, ಅಜ್ಞಾನದ,

ರೂಹಂಕಾರದ, ಮಬ್ಬಾದ ರೂಢಿಯಿದ್ದು ಮೇಲಿನಿಂದ ಬರುವುದನ್ನು ತಿರಸ್ಕರಿಸುತ್ತಿರುತ್ತದೆ. ಹಾಗಾಗಿ ಅದರ ವಿರುದ್ಧ ಹೋರಾಡುವುದು, ಅದು ತನ್ನನ್ನು ಅಭಿವೃಕ್ತಗೊಳಿಸಿಕೊಳ್ಳಬಲ್ಲಿರುತ್ತದೆ ಮಾಡುವುದು ಮತ್ತು ನಿಮ್ಮ ಸ್ಥಭಾವದಿಂದ ಅದನ್ನು ತಿರಸ್ಕರಿಸುವುದು ಸಕಾರಾತ್ಮಕ ಬದಿಯಾಗಿರುತ್ತದೆ; ಮತ್ತು ಇನ್ನೊಂದು ಬದಿಯಲ್ಲಿ ನೀನು ಶರಣಾಗತಿಯ, ತಿಳಿದುಕೊಳ್ಳಬುದರ, ಮುಡಿಪಾಗಿರಿಸಿಕೊಳ್ಳಬಿಕೆಯ, ಸ್ವ-ಅರ್ಪಣಾದ, ದ್ಯೇವಿ ಶಕ್ತಿಗಳೊಡನೆ ಸಂಪೂರ್ಣ ಸಹಯೋಗ ನೀಡುವ ರೂಢಿಯನ್ನು ನಿರ್ಮಾಣ ಮಾಡಬೇಕು, ಇದು ಸಕಾರಾತ್ಮಕ ಬದಿ. ನಿನಗೆ ಅರ್ಥವಾಯಿತೆ?

**ಮತ್ತೆ ಅದೇ ವಿಷಯ:** ಸಿಟ್ಟಿಗೇಳುವ ಜನರಿರುತ್ತಾರೆ, ಸಿಟ್ಟಿನ ಭರದಲ್ಲಿ ರೇಗುವ ರೂಢಿಯಿರುತ್ತದೆ, ಮನುಷ್ಯ ಅದರ ವಿರುದ್ಧ ಹೋರಾಡುತ್ತಾನೆ, ಸಿಟ್ಟಿಗೇಳುವುದನ್ನು ತಿರಸ್ಕರಿಸುತ್ತಾನೆ, ತನ್ನ ಸತ್ಯಯಿಂದ ಸಿಟ್ಟಿನ ಕಂಪನಗಳನ್ನು ನಿರಾಕರಿಸುತ್ತಾನೆ, ಇದರ ಸಾಫಿದಲ್ಲಿ ಉದ್ದೇಕಕೊಳ್ಳಗಾಗದ ಸ್ಥಿರತೆ, ಪರಿಷೂಲಣೆ ಸಹಿತ್ಯತೆ, ಇತರರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬಿಕೆ, ಸ್ವಷ್ಟ ಹಾಗೂ ಪ್ರಶಾಂತ ದೃಷ್ಟಿ, ಸ್ಥಿರ ನಿರ್ಧಾರ ಇವೆಲ್ಲ ಬರಬೇಕು – ಅದು ಸಕಾರಾತ್ಮಕ ಬದಿ.

**(CWM, 7/202-03)**

ಏಕೆಂದರೆ ಮಾನವ ಸ್ವಭಾವ ಎಷ್ಟೊಂದು ಸೀಮಿತ, ಎಷ್ಟೊಂದು ವೈರುಧ್ಯಗಳಿಂದ ಕೂಡಿದ್ದು, ಅದರ ಚಲನೆಗಳಲ್ಲಿ ಎಷ್ಟೊಂದು ಪ್ರತ್ಯೇಕವಾದದ್ದು ಆಗಿರುತ್ತದೆಂದರೆ ಮನುಷ್ಯ ಪ್ರೇಮವನ್ನು ಅದರ ಕೆಳಮಣಿದ ರೂಪಗಳನ್ನು ಎಂದರೆ ಮಾನವ ಸತ್ಯಗಳ ಮಾನವ ರೀತಿಯಲ್ಲಿ ಅನುಭವ ತಂದುಕೊಳ್ಳಬುದನ್ನು ನಿರಾಕರಿಸಲು ಬಯಸಿದರೆ ಅದನ್ನು ನಿರಾಕರಿಸುವುದಕ್ಕಾಗಿ ಮನುಷ್ಯ ಆಂತರಿಕ ಪ್ರಯತ್ನ ಮಾಡಿದರೆ, ಅವನು ಸಾಮಾನ್ಯವಾಗಿ ಪ್ರೇಮದ ಭಾವನೆಯನ್ನು ತಂದುಕೊಳ್ಳಬ ಇಡಿಯಾದ ಕ್ಷಮತೆಯನ್ನು ನಿರಾಕರಿಸುತ್ತಾನೆ ಹಾಗೂ ಕಲ್ಲಿನಂತಾಗುತ್ತಾನೆ. ಮತ್ತು ನಂತರ ಕೆಲವೊಮ್ಮೆ ಮನುಷ್ಯ ತನ್ನಲ್ಲಿ ಪ್ರೇಮವನ್ನು ಸ್ವೀಕರಿಸುವುದಕ್ಕಾಗಿ ಹಾಗೂ ಪ್ರಕಟಗೊಳಿಸುವುದಕ್ಕಾಗಿ ವರ್ಣಗಳ ಇಲ್ಲವೆ ಶತಮಾನಗಳ ಕಾಲ ಕಾದುಕೊಂಡಿರಬೇಕಾಗುತ್ತದೆ.

ಆದ್ದರಿಂದ ಅತ್ಯಂತ ಒಳ್ಳೆಯ ರೀತಿಯಿಂದರೆ, ಯಾವುದೇ ರೂಪದಲ್ಲಿ ಪ್ರೇಮ ಬಂದಾಗ ಅದರ ಬಾಹ್ಯ ಹೋರಿಕೆಯ ಆದ್ಯಂತ ನುಗ್ಗಿ ಹೋಗಲು ಪ್ರಯತ್ನ ಮಾಡಬೇಕು ಮತ್ತು ಅದರ ಹಿಂದಿರುವ ಹಾಗೂ ಅದಕ್ಕೆ ಅಸ್ತಿತ್ವವನ್ನು ಕೊಡುವ ದ್ಯೇವಿ ತತ್ವವನ್ನು ಕಂಡುಹಿಡಿಯಬೇಕು. ಸ್ವಾಭಾವಿಕವಾಗಿ ಅದು ಪ್ರಯೋಭನೆಗಳಿಂದ

ಹಾಗೂ ತೊಂದರೆಗಳಿಂದ ತುಂಬಿಕೊಂಡಿರುತ್ತದೆ, ಆದರೆ ಅದು ಹೆಚ್ಚು ಪರಿಣಾಮಕಾರಿಯಾದದ್ದು. ಎಂದರೆ ಮನುಷ್ಯ ತಪ್ಪಾಗಿ ಪ್ರೀತಿಸುತ್ತಾನೆ ಎಂಬ ಕಾರಣದಿಂದ ಪ್ರೀತಿಸುವುದನ್ನು ನಿಲ್ಲಿಸಿಬಿಡುವುದರ ಬದಲಾಗಿ, ಮನುಷ್ಯ ತಪ್ಪಾಗಿ ಪ್ರೀತಿಸುವುದನ್ನು ನಿಲ್ಲಿಸಬೇಕು ಮತ್ತು ಸರಿಯಾಗಿ ಪ್ರೀತಿಸುವುದನ್ನು ಬಯಸಬೇಕು.

ಉದಾಹರಣೆಗೆ, ತನ್ನ ಎಲ್ಲ ರೂಪಗಳಲ್ಲಿರುವ ಮನುಷ್ಯರ ನಡುವಿರುವ ಪ್ರೇಮ: ಮಕ್ಕಳಿಗಾಗಿ ತಂದೆತಾಯಂದಿರ ಪ್ರೇಮ, ತಂದೆತಾಯಂದರಿಗಾಗಿ ಮಕ್ಕಳ ಪ್ರೇಮ, ಸಹೋದರ, ಸಹೋದರಿಯರ ನಡುವಿರುವ ಪ್ರೇಮ, ಮಿಶ್ರ ಮತ್ತು ಪ್ರೇಮಿಗಳ ನಡುವಿರುವ ಪ್ರೇಮ ಇದ್ದಲ್ಲ ಅಜ್ಞಾನದಿಂದ, ಸ್ವಾಧ್ಯಾದಿಂದ ಮತ್ತು ಇನ್ನಿತರ ಎಲ್ಲ ದೋಷಗಳಿಂದ ಕಲಂಕಿತವಾಗಿರುತ್ತದೆ, ಅವೆಲ್ಲ ಮನುಷ್ಯನ ಸರ್ವಸಾಧಾರಣ ಕೊರತೆಗಳು, ಹಾಗಾಗಿ ಪ್ರೀತಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದರ ಬದಲಾಗಿ – ಅದು ಶ್ರೀ ಅರವಿಂದರು ಹೇಳುವ ಹಾಗೆ ಬಹಳ ಕಲಣವಾದದ್ದು, ಅದು ಕೇವಲ ಹೃದಯವನ್ನು ಶುಷ್ಣಿವಾಗಿಸುತ್ತದೆ ಮತ್ತು ಯಾವ ಉದ್ದೇಶಕ್ಕೂ ಉಪಯುಕ್ತವಾಗುವುದಿಲ್ಲ – ಮನುಷ್ಯ ಒಳ್ಳೆಯ ರೀತಿಯಲ್ಲಿ ಪ್ರೀತಿಸುವುದನ್ನು ಕಲಿತುಕೊಳ್ಳಬೇಕು: ಭಕ್ತಿ, ಸ್ತೋತ್ರ-ಅರ್ಥಣ ಮತ್ತು ಸ್ವಾಧ್ಯಾತ್ಮಾಗ ಇವುಗಳೊಂದಿಗೆ ಪ್ರೀತಿಸುವುದು, ಸ್ತುತಿಗಳ ಪ್ರೇಮದ ವಿರುದ್ಧ ಹೋರಾಡದೆ ಅದರ ವಿರೂಪಗೊಂಡ ಸ್ತೀತಿಗಳ ವಿರುದ್ಧ, ಏಕಸ್ವಾಮ್ಯಕೊಳ್ಳಿಸಬೇಕು ಎಲ್ಲ ರೂಪಗಳ ವಿರುದ್ಧ, ಆಸಕ್ತಿ, ವಶಪಡಿಸಿಕೊಳ್ಳಲಿವಿಕೆ, ಅಸೂಯೆ, ಈ ಎಲ್ಲ ಮುಖ್ಯ ಚಲನೆಗಳೊಂದಿಗಿರುವ ಎಲ್ಲವೂ ಇವುಗಳ ವಿರುದ್ಧ ಹೋರಾಡಬೇಕು. ಸ್ವಾಧೀನ ಪಡಿಸಿಕೊಳ್ಳಬುದನ್ನು ಪ್ರಾಬಲ್ಯ ಮೇರುಸುವುದನ್ನು ಬಯಸದೆ ಇರುವುದು, ಮನುಷ್ಯ ತನ್ನ ಸಂಕಲ್ಪ, ಲಹರಿಗಳು, ಆಸೆಗಳು ಇವುಗಳನ್ನು ಹೇರಲು ಬಯಸದೆ ಇರುವುದು; ತೆಗೆದುಕೊಳ್ಳಬುದನ್ನು ಬಯಸದೆ ಇರುವುದು, ಆದರೆ ಕೊಡುವುದನ್ನು ಬಯಸುವುದು; ಇನ್ನೊಬ್ಬರ ಪ್ರತಿಸ್ವಂದನಕ್ಕಾಗಿ ಒತ್ತಾಯ ತರದೆ ಇರುವುದು, ಆದರೆ ತನ್ನದೇ ಪ್ರೇಮದಿಂದ ಸಂತೃಪ್ತಿಯಿಂದಿರುವುದು, ತನ್ನದೇ ವೈಯಕ್ತಿಕ ಅಭಿರುಚಿಯನ್ನು ಸಂತೋಷವನ್ನು ಮತ್ತು ತನ್ನದೇ ವೈಯಕ್ತಿಕ ಆಸೆಯ ನೆರವೇರಿಕೆಯನ್ನು ಅರಸದೆ ಇರುವುದು, ಆದರೆ ತನ್ನ ಪ್ರೇಮವನ್ನು ಮತ್ತು ಮಮತೆಯನ್ನು ಕೊಡುವುದರಲ್ಲಿ ಶ್ರುತಿ ಕಂಡುಕೊಳ್ಳಬುದು ಮತ್ತು ಯಾವುದೇ ಬಗೆಯ ಪ್ರತಿಸ್ವಂದನವನ್ನು ಕೇಳದೆ ಇರುವುದು. ಕೇವಲ ಪ್ರೀತಿಸುವುದಕ್ಕಾಗಿ ಸಂತೋಷದಿಂದಿರುವುದು, ಅದಕ್ಕಿಂತ ಹೆಚ್ಚನದೇನೂ ಇಲ್ಲ.

(CWM, 8/301-02)

ಸರಿ, ಒಬ್ಬ ಮನುಷ್ಯ, ಕೇವಲ ಬಾಹ್ಯ ದೃಷ್ಟಿಕೋನದಿಂದಾಗ್ಯಾ ಕೂಡ, ಅವನ ಅಂಗಗಳು ಸರಿಯಾಗಿ ಕಾರ್ಯ ಮಾಡುತ್ತಿರುವ ಮತ್ತು ಸಾಕಷ್ಟಾದ ಮನಶ್ಯಸ್ತೇಯ ಸಮರ್ಪಾಲನ ಮೇಲುಗೈಯಾಗಿರುವ ಸ್ಥಿತಿಯಲ್ಲಿದ್ದರೆ, ಅವನಲ್ಲಿ ಅದೇ ಕಾಲಕ್ಕೆ ಅವನ ಮೇಲೆ ಪರಿಣಾಮ ಬೀರದಂತೆ ಮಾಡುವ, ಸಾಂಸ್ಕಿಕ ರೋಗದ ವಿರುದ್ಧ ಪ್ರತಿರೋಧದ ಶಕ್ತಿಯಿರುತ್ತದೆ. ಆದರೆ ಒಂದಿಲ್ಲಿಂದು ಕಾರಣದಿಂದ ಈ ಸಮರ್ಪಾಲನ ದುರುಪಗಳಿಂದರೆ, ಉದಾಹರಣೆಗೆ ಬೀನ್ನತೆ, ಅತ್ಯಾಪಿ, ನೈತಿಕ ತೊಂದರೆಗಳು, ಇಲ್ಲವೆ ಅನಾವಶ್ಯಕ ದಣಿವು ಇತ್ಯಾದಿಗಳಿಂದ ಆ ದೌರ್ಬಲ್ಯ ಉಂಟಾದರೆ, ಅದು ದೇಹದ ಸಾಮಾನ್ಯ ಪ್ರತಿರೋಧದ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ರೋಗಕ್ಕೆ ಅವನು ತನ್ನನ್ನು ತೆರೆದಿರಿಸಿರುತ್ತಾನೆ.

(CWM, 9/122)

ಪರಿಮೂರ್ಣತೆ ಒಂದು ಸಾಮರ್ಥ್ಯವಾಗಿದೆ, ಸಮರ್ಪಾಲನವಾಗಿದೆ.

ಆದರೆ ಸಮರ್ಪಾಲನವೆಂದರೇನು? ಭೌತ ಶಾಸ್ತ್ರ(physics)ವನ್ನು ಸ್ವೀಪಿ ಮಟ್ಟಿಗೆ ಅಭ್ಯಾಸ ಮಾಡಿದ ಯಾರಾದರೂ ಇಲ್ಲಿದ್ದಾರೆಯೆ?

ಸಾಧಕ : ತಕ್ಷದಿಯಲ್ಲಿ ಎರಡೂ ತಟ್ಟೆಗಳು ಸಮಭಾರ ಹೊತ್ತಿದ್ದರೆ, ಆಗ ಸಮರ್ಪಾಲನವನ್ನು ತ್ರಿಜ್ಯಿಯಾಗುವಂತೆ ಮಾಡಲಾಗಿದೆ ಎಂದು ಹೇಳುತ್ತಾರೆ.

ಶ್ರೀಮಾತಿ : ಅದೇ ಅದು. ಹಾಗಾಗಿ ಪರಿಮೂರ್ಣತೆ ಒಂದು ಸಮರ್ಪಾಲನ ಎಂದು ನಾನು ಹೇಳಿದಾಗ ಅದರ ಅರ್ಥವೇನಾಗಿರುತ್ತದೆ?

ಸಾಧಕ : ಪ್ರಸ್ತುತವಾದ ಪರಿಸ್ಥಿತಿಯಲ್ಲಿ ಸಿದ್ಧಿಗೆ ವಿರುದ್ಧವಾದದ್ದರ ಮೇಲೆ ಸತತ ಇರುವ ಶಕ್ತಿಯಿಂದ ಜಯ ಸಾಧಿಸಲಾಗುತ್ತದೆ, ಪರಿಣಾಮ ಸಿದ್ಧಿ ದೊರಕಿಸುವುದಾಗಿರುತ್ತದೆ.

ಶ್ರೀಮಾತಿ : ಹೌದು, ಹೆಚ್ಚು ಕಡಿಮೆ ಅದು ಹಾಗಿದೆ. ...

ಪರಿಮೂರ್ಣತೆ ನಿಶ್ಚಲ ಸ್ಥಿತಿಯಲ್ಲ, ಅದೊಂದು ಸಮರ್ಪಾಲನ, ಆದರೆ ಅದು ಪ್ರಗತಿಪರವಾದದ್ದು, ಕ್ರಿಯಾಶಕ್ತಿಯ ಸಮರ್ಪಾಲನ.

(CWM, 4/14-15)

\*

ಒಳ್ಳೆಯದು ಮತ್ತು ಕೆಟ್ಟದಾದುದು ಎಂದು ಕರೆಯುವುದರಲ್ಲಿರುವ ಅಂಶ ಬಹಳ ಕಡಿಮೆ ಇದೆ. ಅದಕ್ಕಿಂತಲೂ ಹೆಚ್ಚಾಗಿ ಅಲ್ಲಿ ರಚನಾತ್ಮಕವಾದದ್ದಿದೆ ಮತ್ತು

ನಾಶಕಾರಕವಾದದ್ದಿದೆ. ಪ್ರಗತಿಪರವಾದದ್ದಿದೆ, ಪ್ರಗತಿಯ ವಿರುದ್ಧ ಸಾಗುವಂತಹದಿದೆ ಎಂದು ಹೇಳಬಹುದು, ಜನರಲ್ಲಿ ಕೆಲವರು ಪ್ರಕಾಶಮಾಯರು, ಹಷಣಚಿತ್ತದಿಂದ ಮತ್ತು ಸಂತೋಷದಿಂದ ಇರುವವರು, ಮುಸುಳ್ಳಿಗಳು ತೀರುವವರಿರುತ್ತಾರೆ, ಹಾಗೆಯೇ ಕೆಲವರು ವಿಷಣ್ಣುರಾದವರು, ಮಬ್ಬಾದವರು, ಮಾನವ ದ್ವೇಷಿಗಳು, ಅತ್ಯಪ್ರರಾದವರು, ಉಲ್ಲಾಸವಿಲ್ಲದ ಭಾಯಿಗಳಲ್ಲಿ ಜೀವಿಸುವವರು ಆಗಿರುತ್ತಾರೆ. ಇಲ್ಲಿ ಕೊನೆಗೆ ಹೇಳಿದಂತಹ ಜನರು ಎಲ್ಲ ಬಗೆಯ ಅಸಂತೋಷಕರ ವಿಷಯಗಳನ್ನು ಒಂದುಕೊಳ್ಳುತ್ತಾರೆ. ಕಾಂತಿಯನ್ನು ಬೀರುವ ಜನರು (ಅವರದು ಆಧ್ಯಾತ್ಮಿಕ ಕಾಂತಿಯಾಗಿರದೆ ಕೇವಲ ಒಳ್ಳೆಯ ಭಾವನೆ, ಸಮತೋಲನ, ಅಂತರಿಕ್ಷದ್ವಾರ್ಥ ವಿಶ್ವಾಸ, ಜೀವಿಸುತ್ತಿರುವುದರ ಸಂತೋಷ ಇವುಗಳಿಂದ ಅವರು ಕಾಂತಿಯುಕ್ತರಾಗಿರಬಹುದು) ತಮ್ಮಲ್ಲಿ ಜೀವಿಸುತ್ತಿರುವುದರ ಸಂತೋಷ ಕೊಂಡೊಯ್ದುತ್ತಾರೆ. ಇವರು ಪ್ರಕೃತಿಯೊಂದಿಗೆ ಸಾಮರಣ್ಯದಿಂದಿರುತ್ತಾರೆ, ಸರ್ವಸಾಧಾರಣಾಗಿ ಅವರು ಅಪಘಾತಗಳಿಂದ ತಪ್ಪಿಸಿಕೊಳ್ಳುತ್ತಾರೆ, ರೋಗಗಳಿಂದ ಪ್ರತಿರಕ್ಷಿತ(immune)ರಾಗಿರುತ್ತಾರೆ ಮತ್ತು ಅವರ ಜೀವನ ಅದಿರುವ ಹಾಗೆ ಇದ್ದ ಜಗತ್ತಿನಲ್ಲಿ, ಸಾಧ್ಯವಿದ್ದಪ್ರಮ್ಮ ಸಂತೋಷಕರ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತದೆ.

**(CWM, 6/3)**

ನಾನು ಮನಃ ಹೇಳುತ್ತೇನೆ: ಸಂಪತ್ತಫೇ ಮನುಷ್ಯನನ್ನು ಸುಖಿಯನಾಗಿ ಮಾಡುವುದಿಲ್ಲ, ಅದರೆ ಅದಕ್ಕೂ ಹೆಚ್ಚಾಗಿ ಚೈತನ್ಯದ ಅಂತರಿಕ್ಷ ಸಮತೋಲನ, ಒಳ್ಳೆಯ ಆರೋಗ್ಯ ಮತ್ತು ಒಳ್ಳೆಯ ಭಾವನೆಗಳು ಅವನನ್ನು ಸುಖಿದಿಂದ ಇರುವಂತೆ ಮಾಡುತ್ತವೆ.

**(CWM, 13/174)**

– ಶ್ರೀಮಾತೆ

\*

### ತನ್ನ ವಿಷಯದ ಬಗ್ಗೆ ತನಗೇ ಇರುವ ಅರಿವಿನ (ಸ್ವ-ಪ್ರಜ್ಞೆಯ) ಸಾಮಧ್ಯ

ನಮ್ಮ ಸತ್ಯಯ ಕೇವಲ ಮುಖ್ಯವಲ್ಲದ ಭಾಗದ ಬಗ್ಗೆ ನಾವು ಅರಿವುಳ್ಳವರಾಗಿರುತ್ತೇವೆ. ಹೆಚ್ಚಿನ ಭಾಗದ ಬಗ್ಗೆ ನಮಗೆ ಅರಿವಿರುವುದಿಲ್ಲ. ಆ ಅಪ್ರಜ್ಞೆಯೇ ನಮ್ಮನ್ನು ಆತ್ಮೋನ್ನಾತಿ ಸಾಧಿಸದ ಸ್ವಭಾವದ ಕೆಳಮಣಿದಲ್ಲಿರಿಸುತ್ತದೆ ಮತ್ತು ಅದರಲ್ಲಿ ಬದಲಾವಣೆಯನ್ನು ಪರಿವರ್ತನೆಯನ್ನು ತಡೆಗಟ್ಟುತ್ತದೆ.

ಅಪ್ರಜ್ಞೆಯ ಮೂಲಕ ಅದ್ವೈತ ಶಕ್ತಿಗಳು ನಮ್ಮಲ್ಲಿ ಪ್ರವೇಶಿಸುತ್ತವೆ ಮತ್ತು ನಮ್ಮನ್ನು ಅವುಗಳ ದಾಸರನಾಗಿ ಮಾಡಿಕೊಳ್ಳುತ್ತವೆ.

ನಿಮ್ಮ ಬಗ್ಗೆ ನೀವು ಪ್ರಜ್ಞಾಪಂತರಾಗಿರಬೇಕು, ನಿಮ್ಮ ಸ್ವಭಾವಕ್ಕೆ ಹಾಗೂ ಚಲನೆಗಳಿಗೆ ನೀವು ಎಚ್ಚತುಕೊಳ್ಳಬೇಕು, ನೀವು ಏಕ ಮತ್ತು ಹೇಗೆ ಕಾರ್ಯಗಳನ್ನು ಕೈಕೊಳ್ಳುತ್ತೀರಿ. ಭಾವನೆಗಳನ್ನು ತಂದುಕೊಳ್ಳುತ್ತೀರಿ ಮತ್ತು ಅವುಗಳನ್ನು ಕುರಿತು ಯೋಜಿಸುತ್ತೀರಿ ಎಂಬುದನ್ನು ತಿಳಿದುಕೊಳ್ಳಬೇಕು. ನಿಮ್ಮನ್ನು ಚಲಿಸುವಂತೆ ಮಾಡುವ ಉದ್ದೇಶಗಳು, ಪ್ರಚೋದನೆಗಳು, ಅಡಗಿದ ಇಲ್ಲವ ತೋರಿಕೆಯಲ್ಲಿರುವ ಶಕ್ತಿಗಳು ಇವೆಲ್ಲವುಗಳನ್ನು ಅರ್ಥಮಾಡಿಕೊಳ್ಳಬೇಕು. ನೀವು ಒಂದು ರೀತಿಯಲ್ಲಿ ನಿಮ್ಮ ಸತ್ಯೆಯ ಇಡಿಯಾದ ಯಾಂತ್ರಿಕತೆಯನ್ನು ಜೊರು ಜೊರಾಗಿ ಮಾಡಿ ನೋಡಬೇಕು.

ಒಮ್ಮೆ ನೀವು ಪ್ರಜ್ಞಾಪಂತರಾದಿರೆಂದರೆ ಅದರಧ್ರು ನೀವು ವಸ್ತು-ವಿಷಯಗಳಲ್ಲಿ ಭಿನ್ನತೆಯನ್ನು ಗಮನಿಸಬಲ್ಲಿರಿ, ಅವುಗಳ ಸ್ಥಳಾಂತರ ಮಾಡಬಲ್ಲಿರಿ, ನಿಮ್ಮನ್ನು ಕೆಳಗೆಳಿಯುವ ಶಕ್ತಿಗಳು ಯಾವವು, ನಿಮಗೆ ಸಹಾಯ ಮಾಡುತ್ತೇಹೋಗುವ ಶಕ್ತಿಗಳಾವವು ಎಂಬುದನ್ನು ನೋಡಬಲ್ಲಿರಿ. ತಪ್ಪಾದುದರಿಂದ ಸರಿಯಾದುದನ್ನು, ಮಿಧ್ಯೆಯಿಂದ ಸತ್ಯವನ್ನು, ಅದ್ವೈತವಾದುದರಿಂದ ದೃವಿಕವಾದದನ್ನು ನೀವು ತಿಳಿದುಕೊಂಡಾಗ ಕಟ್ಟಿನಿಟಾಗಿ ನಿಮ್ಮ ಜ್ಞಾನದ ಪ್ರಕಾರ ಕಾರ್ಯಕೈಕೊಳ್ಳಬೇಕು, ಎಂದರೆ ದೃಢ ನಿಶ್ಚಯದಿಂದ ಒಂದನ್ನು ತಿರಸ್ಕರಿಸಿ ಇನ್ನೊಂದನ್ನು ಸ್ವೀಕರಿಸಬೇಕು. ಪ್ರತಿಯೊಂದು ಹೆಚ್ಚಿಯಲ್ಲಿ ಈ ದ್ವಂದ್ವ ಎದುರಾಗುತ್ತದೆ ಮತ್ತು ಪ್ರತಿಯೊಂದು ಹೆಚ್ಚಿಯಲ್ಲಿ ನೀವು ನಿಮ್ಮ ಆಯ್ದೆಯನ್ನು ಮಾಡಿಕೊಳ್ಳಬೇಕು. ನೀವು ತಾಳ್ಳೆಯುಳ್ಳವರು, ಪಟ್ಟಿಹಿಡಿಯುವವರು ಹಾಗೂ ಜಾಗರೂಕರಾದವರು ಆಗಬೇಕು – ಸಮರ್ಥ ಜನರು ಹೇಳುವ ಹಾಗೆ ನಿದ್ರಾರೂಪಿತರಾಗಿರಬೇಕು. ದೃವಿಕವಾದದರ ವಿರುದ್ಧ ಅದ್ವೈತವಾದವುಗಳಿಗೆ ಯಾವುದೇ ಬಗೆಯ ಅವಕಾಶ ಕೊಡುವುದನ್ನು ತಿರಸ್ಕರಿಸಬೇಕು.

ಪರಿಮೂರ್ಣತೆಗಾಗಿ ಕಾರ್ಯಮಾಡುವುದಕ್ಕಾಗಿ ಮೊದಲ ಹೆಚ್ಚಿ ನಿಮ್ಮ ಬಗ್ಗೆ ನೀವೇ ಅರಿವುಳ್ಳವರಾಗುವುದಾಗಿದೆ, ನಿಮ್ಮ ಸತ್ಯೆಯ ಭಿನ್ನ ಭಾಗಗಳನ್ನು ಹಾಗೂ ಅವುಗಳ ಚಟುವಟಿಕೆಗಳನ್ನು ತಿಳಿದುಕೊಳ್ಳುವುದಾಗಿದೆ. ಈ ಭಿನ್ನ ಭಾಗಗಳಲ್ಲಿ, ಒಂದರಿಂದ ಇನ್ನೊಂದರಲ್ಲಿರುವ ವ್ಯಾತ್ಯಾಸವನ್ನು ಗುರುತಿಸುವುದನ್ನು ನೀವು ಕಲಿತುಕೊಳ್ಳಬೇಕು, ಅದರಿಂದಾಗಿ ನಿಮ್ಮಲ್ಲಾಗುವ ಚಲನೆಗಳು, ಅನೇಕ ಪ್ರಚೋದನೆಗಳು, ಪ್ರತಿಯೆಗಳು ಮತ್ತು ಸಂಭರ್ಷ ನಡೆಸುವ ಮತ್ತು ಶ್ರೀಯೆಯಲ್ಲಿ

ತೊಡಗಿಕೊಳ್ಳುವಂತೆ ನಿಮ್ಮನ್ನು ಮಂದೂಡುವ ಸಂಕಲ್ಪಗಳು ಇವುಗಳ ಮೂಲದ ಬಗ್ಗೆ ಸ್ವಷ್ಟ ಅರಿವು ತಂದುಕೊಳ್ಳಲು ಸಾಧ್ಯವಾಗುವುದು.

ಅದು ತತ್ವರತೆಯಿಂದ ಕೈಕೊಳ್ಳಬೇಕಾದ ಅಭ್ಯಾಸ, ಅದಕ್ಕಾಗಿ ಬಹಳಷ್ಟು ಪಟ್ಟಿಹಿಡಿಯುವಿಕೆ ಹಾಗೂ ನಿಷ್ಕಾಪಟ್ಟಿ ಬೇಕಾಗುತ್ತದೆ, ಏಕೆಂದರೆ ಮಾನವನ ಸ್ಥಿಫಾವ, ಅದರಲ್ಲಿ ವಿಶೇಷವಾಗಿ ಮಾನಸಿಕ ಸ್ಥಿಫಾವ, ಅವನ ಯೋಜನೆ, ಭಾವನೆ, ಮಾತ್ರ, ಅವನು ಕೈಕೊಳ್ಳುವ ಕಾರ್ಯ ಇವೆಲ್ಲವುಗಳಿಗೆ ಅನುಕೂಲಕರ ವಿವರಣೆಯನ್ನು ಕೊಟ್ಟಿಕೊಳ್ಳುವ, ಸ್ವಯಂಪ್ರೇರಿತ, ಪ್ರವೃತ್ತಿ ಹೊಂದಿರುತ್ತದೆ. ಈ ಚಲನೆಗಳನ್ನು ಕಾಳಜಿಪೊರ್ವಕ ಅವಲೋಕನ ಮಾಡುವುದರ ಮೂಲಕ ಮತ್ತು ಅವುಗಳನ್ನು ಅತ್ಯುಚ್ಚ ಆದರ್ಶದ ನ್ಯಾಯಸ್ಥಾನದ ಮುಂದೆ ತಂದು ನಿಷ್ಕಾಪಟ ಸಂಕಲ್ಪದಿಂದ ಅದರ ಶೀಮಾನಕ್ಕೆ ಅಧಿನರಾಗುವುದರ ಮೂಲಕ ನಾವು ನಮ್ಮಲ್ಲಿ ಎಂದೂ ತಮ್ಮ ಮಾಡದ ವಿವೇಚನಾಶಕ್ತಿಯನ್ನು ರೂಪಿಸುವ ಭರವಸೆ ತಾಳಬಹುದು.

ಕಾರಣ, ನಾವು ನಿಜವಾಗಿ ಪ್ರಗತಿ ಸಾಧಿಸಬೇಕೆಂದಿದ್ದರೆ, ಮತ್ತು ನಮ್ಮ ಸತ್ಯೆಯ ಸತ್ಯವನ್ನು ತಿಳಿದುಕೊಳ್ಳುವ ಕ್ಷಮತೆಯನ್ನು ದೊರಕಿಸಬೇಕೆಂದಿದ್ದರೆ, ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ನಮ್ಮನ್ನು ನಿಜವಾಗಿ ಯಾವ ಕಾರಣಕ್ಕಾಗಿ ಸೃಷ್ಟಿಸಲಾಗಿದೆ, ಪ್ರಾಣಿಯ ಮೇಲೆ ನಮ್ಮ ಮಣಿಹವೇನು ಎಂಬುದನ್ನು ತಿಳಿದುಕೊಳ್ಳಬೇಕೆಂದಿದ್ದರೆ, ಆಗ ನಾವು ಕ್ಷಮಬಧ್ಯ ಹಾಗೂ ಸತತವಿರುವ ರೀತಿಯಲ್ಲಿ ನಮ್ಮ ಅಸ್ತಿತ್ವವನ್ನು ವಿರೋಧಿಸುವ ಎಲ್ಲವನ್ನೂ ನಮ್ಮೀಂದ ಹೊರಟು ಹೋಗುವ ಹಾಗೆ ಶಿರಸ್ಕುರಿಸಬೇಕು ಇಲ್ಲವೇ ತೆಗೆದುಹಾಕಬೇಕು. ಈ ರೀತಿಯಲ್ಲಿ, ಸ್ವಲ್ಪ ಸ್ವಲ್ಪವಾಗಿ ನಮ್ಮ ಸತ್ಯೆಯ ಎಲ್ಲ ಭಾಗಗಳನ್ನು ಹಾಗೂ ಅಂಶಗಳನ್ನು ಜ್ಯೋತ್ಸತ್ಯಿಯ ಸುತ್ತ ಸಾಮರಸ್ಯದಲ್ಲಿರುವಂತೆ ಸಂಘಟಿಸಬಹುದು.

ಏಕತ್ರಗೊಳಿಸುವ ಈ ಕಾರ್ಯಕ್ಕೆ ಮತ್ತು ಅದನ್ನು ಒಂದು ಮಟ್ಟದ ಪರಿಮಾಣತೆಯತ್ತ ತರುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಆದ್ದರಿಂದ ಅದನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ತಾಳ್ಳೆ, ಸಹಿಷ್ನೂತೆ, ನಮ್ಮ ಪ್ರಯತ್ನದ ಯಶಸ್ವಿಗಾಗಿ ಅವಶ್ಯವಿರುವಷ್ಟು ಕಾಲ ನಮ್ಮ ಜೀವನವನ್ನು ಮುಂದುವರಿಸಿಕೊಂಡು ಹೋಗುವ ನಿರ್ದಾರ ಇವುಗಳೊಂದಿಗೆ ನಮ್ಮನ್ನು ಶಸ್ತರಸಜ್ಜಿತರನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ.

(CWM, 12/3-4)

\*

ಈ ಬಗೆಯ ಸ್ವ-ಪ್ರಜ್ಞೆ ತಾನು ಕೈಕೊಳ್ಳುತ್ತಿರುವುದನ್ನು ಜಾಗರೂಕತೆಯಿಂದ ನೋಡುವ ಸಾಧ್ಯತೆ, ಮನುಷ್ಯ ಕಾರ್ಯಗಳನ್ನು ಏಕ ಮತ್ತು ಹೇಗೆ ಕೈಕೊಳ್ಳುತ್ತಾನೆ ಎಂಬುದರ ತಿಳಿವಳಿಕೆ ಮತ್ತು ಆ ಕಾರಣದಿಂದಾಗಿ ಅದರ ಮೇಲೆ ನಿಯಂತ್ರಣ, ಕಾರ್ಯದಲ್ಲಿ ಬದಲಾವಣೆ ಇವೆಲ್ಲ ಮನುಷ್ಯನ ಮನಸ್ಸಿಗೆ, ಹಕ್ಕಿಗೆ ಸೇರಿದ ವಿಷಯಗಳಾಗಿರುತ್ತವೆ.

ಇದೇ ಮನುಷ್ಯ ಹಾಗೂ ಪಶು ಇವರ ನಡುವಿರುವ ಸಾರಭಂತ ವ್ಯಾಪ್ತಾಸ. – ಮನುಷ್ಯ ತನ್ನ ಬಗ್ಗೆ ಪ್ರಜ್ಞೆಯಿಂಬಳಿವನಾಗಿದ್ದಾನೆ, ಅವನನ್ನು ಶ್ರೀಯ ಕೈಕೊಳ್ಳುವಂತೆ ಮಾಡುವ ಶಕ್ತಿಯ ಬಗ್ಗೆ ಅರಿವು ಪಡೆಯುತ್ತಾನ್ನೇ ಅಲ್ಲದೆ ಅದನ್ನು ನಿಯಂತ್ರಿಸಬಲ್ಲನು.

(CWM, 8/396)

ನೀವು ಮೊದಲು ನಿಮ್ಮ ಬಗ್ಗೆ ಅರಿವುಳ್ಳವರಾಗಬೇಕು, ನಂತರ ಯೋಜಿಸಬೇಕು, ನಂತರ ಕಾರ್ಯ ಕೈಕೊಳ್ಳಬೇಕು, ಎಂದು ಶ್ರೀ ಅರವಿಂದರು ಹೇಳುತ್ತಾರೆ. ಸತ್ಯೆಯ ಆಂತರಿಕ ಸತ್ಯದ ದರ್ಶನ ಎಲ್ಲ ಶ್ರೀಯಿಗೆ ಮೂರಭಾವಿಯಾಗಿ ಬರಬೇಕು, ಮೊದಲು ಸತ್ಯದ ದರ್ಶನ ಮಾಡಿಕೊಳ್ಳಬೇಕು, ನಂತರ ಈ ಸತ್ಯ ಯೋಜನೆಯ ರೂಪ ತಾಳಬೇಕು, ನಂತರ ಯೋಜನೆ ಶ್ರೀಯನ್ನು ಸೃಷ್ಟಿಸಬೇಕು.

ಅದು ಸರ್ವ ಸಾಮಾನ್ಯ ವಿಧಾನ.

(CWM, 8/396)

ಅವಲೋಕನ ಮಾಡುವ ನಿಮ್ಮ ಕ್ಷಮತೆಗೆ ಅನಂತಪಟ್ಟ ಆದ್ಯತೆ ನೀಡಬೇಕು. ನಿಮ್ಮ ಕಾರ್ಯ ಕ್ಷೇತ್ರವನ್ನು, ನಿಮ್ಮ ಶ್ರೀಯಿಗೆ ನೀವು ಉಪಯೋಗಿಸುವ ವಿಧಾನಗಳನ್ನು, ನೀವು ದೊರಕಿಸುವ ಪರಿಣಾಮಗಳನ್ನು, ಅನುಭವದಿಂದ ತಲುಪುವ ತಪ್ಪಿವನ್ನು, ನೀವು ದೊರಕಿಸಬಹುದಾದ ಜಾಳನವನ್ನು, ನಿಜವಾಗಿ ಇವೆಲ್ಲವನ್ನು ಅವಲೋಕಿಸಲು ನಿಮ್ಮ ಕ್ಷಮತೆಯನ್ನು ಉಪಯೋಗಿಸುವುದು ಅಶ್ವಗಶ್ಯದ್ದಂದು ನಾನು ಹೇಳುತ್ತೇನೆ, ಆದರೆ ನಿಮ್ಮ ಮೇಲೆಯೇ ನೀವು ಹೊರಳಿಕೊಂಡು ನೀವು ಕಾರ್ಯ ಕೈಕೊಳ್ಳುವುದರತ್ತ ನೋಡಬಾರದು. ಮನುಷ್ಯ ತನ್ನನ್ನೇ ಅವಲೋಕನದ ವಸ್ತು-ವಿಷಯವನ್ನಾಗಿ ಮಾಡಿಕೊಳ್ಳುವುದು ಅಪಾಯಕಾರಿಯಾದದ್ದು. ಅದು ಅಸಂತೋಷಕ್ಕೆ ಕಾರಣವಾಗುತ್ತದೆ ಮತ್ತು ಕೆಲವೊಮ್ಮೆ ಈ ಅಸಂತೋಷ ಗಂಭೀರವಾಗಿರುತ್ತದೆ. ಸರಿ, ಬಹಳಷ್ಟು ಜನರು

ತಮ್ಮನ್ನೇ ನೋಡಿಕೊಳ್ಳುವುದರಲ್ಲಿ, ತಾವೇನನ್ನು ಕೈಕೊಳ್ಳುತ್ತಿದ್ದೇವೆ ಹೇಗೆ ಜೀವಿಸುತ್ತಿದ್ದೇವೆ ಎಂಬುದನ್ನು ನೋಡುವುದರಲ್ಲಿ ಕಾಲ ಕಳೆಯುತ್ತಾರೆ ಮತ್ತು ಇದು ಅವರನ್ನು ತಮ್ಮ ಗುಣದೋಷಗಳು, ಶಕ್ತಿಬೌಂಧ್ರಲ್ಯಾಗಳ ಬಗ್ಗೆ ತಿಳಿವಳಿಕೆಯುಳ್ಳವರು (self-conscious) ಆಗುವಂತೆ ಮಾಡುತ್ತದೆ, ಎಂದರೆ ನಿಷ್ಪತ್ತರಾಗಿ ತಾವು ಕೈಕೊಳ್ಳುತ್ತಿರುವುದರಲ್ಲಿಯೇ ಪ್ರತ್ಯೇಕವಾಗಿ ಇದ್ದಬಿಡುವುದರ ಬದಲಾಗಿ ತಮ್ಮತ್ತ ನೋಡುತ್ತ, ಅವರವರ ಸ್ಥಾವಕ್ತನುಗುಣವಾಗಿ ತಮ್ಮ ಬಗ್ಗೆ ಮೆಚ್ಚಿಗೆ ತಂದುಕೊಳ್ಳುತ್ತಾರೆ ಇಲ್ಲವೆ ತಮ್ಮನ್ನು ಕೇಳಾಗಿಸಿಕೊಳ್ಳುತ್ತಾರೆ.

ಕೆಲವರು ತಾವು ಕೈಕೊಳ್ಳುತ್ತಿರುವುದರಲ್ಲಿ ಬಹಳ ಸ್ವ-ಸಂಶ್ಯಾಪ್ತಿಯನ್ನು ಅಶ್ಯಂತ ಸಮಾಧಾನವನ್ನು ಕಂಡುಕೊಳ್ಳುತ್ತಾರೆ ಮತ್ತು ತಾವು ಅಸಾಧಾರಣಾದವರೆಂದು ಪರಿಗಳಿಸುತ್ತಾರೆ. ತದ್ದಿನಧ್ವಾಗಿ ಇನ್ನು ಕೆಲವರು ತಮ್ಮ ತಮ್ಮ ಕಂಡು ಹಿಡಿಯುವ ಪ್ರವೃತ್ತಿಯಳ್ಳಿವರಾಗಿರುತ್ತಾರೆ, ಅವರೂ ಯಾವಾಗಲೂ ತಮ್ಮ ಬಗ್ಗೆ ಟೀಕೆ ಮಾಡಿಕೊಳ್ಳುತ್ತ ಕಾಲ ಕಳೆಯುತ್ತಾರೆ. ಸರಿ, ಇವೆರಡು ಮನೋಭಾವಗಳಲ್ಲಿ ಯಾವುದೂ ಒಂದಕ್ಕಿಂತ ಇನ್ನೊಂದು ಹೆಚ್ಚು ಒಳ್ಳೆಯದಲ್ಲ.

ಅವರೆಡೂ ಸಮನಾಗಿ ಕೆಟ್ಟದ್ದಾಗಿವೆ. ಮನುಷ್ಯ ತನ್ನಲ್ಲಿಯೇ ಮಗ್ನಾಗಿರದೆ ಇರುವುದು ಅಶ್ಯಂತ ಒಳ್ಳೆಯದು.

ಮನುಷ್ಯ ಕಾರ್ಯವೇಂದರನ್ನು ಕೈಕೊಳ್ಳುವುದಿದ್ದರೆ ಆ ಕಾರ್ಯದತ್ತ ಹಾಗೂ ಅದನ್ನು ಅಶ್ಯಂತ ಒಳ್ಳೆಯ ರೀತಿಯಲ್ಲಿ ಕೈಕೊಳ್ಳುವುದರತ್ತ ಗಮನ ಹರಿಸುವುದು ಅಶ್ಯಂತ ಒಳ್ಳೆಯದು. ಸಹಜವಾಗಿ ಇದು ಯಾವಾಗಲೂ ಒಳ್ಳೆಯದು. ಮನುಷ್ಯ ಜೆನಾಗಿ ಕೈಕೊಳ್ಳುತ್ತಿರಲಿ ಇಲ್ಲವೆ ಕೈಕೊಳ್ಳಬೇಕೇ ಇರಲಿ, ತಾನು ಕೈಕೊಳ್ಳುತ್ತಿರುವುದರತ್ತ ಗಮನ ಹರಿಸುವುದು ಮತ್ತು ತನ್ನ ಬಗ್ಗೆ ಮೆಚ್ಚಿಕೆ ಹೊಂದಿರುವುದು ನಿರಘರ್ಷಕವಾದದ್ದು.

ಕಾರ್ಯವನ್ನು ಹೇಗೆ ಕೈಕೊಳ್ಳಬೇಕೆಂಬುದನ್ನು ಮತ್ತು ಅದನ್ನು ಒಳ್ಳೆಯ ರೀತಿಯಲ್ಲಿ ಹೇಗೆ ಮಾಡಬೇಕೆಂಬುದನ್ನು ತೋಧಿಸುವುದು ಬಹಳ ಉಪಯುಕ್ತವಾದದ್ದು. ಆದರೆ ಮನುಷ್ಯ ತಾನು ಕೈಕೊಳ್ಳುತ್ತಿರುವುದರತ್ತ ಗಮನ ಹರಿಸುವುದು ಮತ್ತು ಅದನ್ನು ಕುರಿತು ತನ್ನನ್ನು ಪ್ರಶಂಸಿಕೊಳ್ಳುವುದಾಗಲಿ, ಹೀಸ್ನೇಸಿಕೊಳ್ಳುವುದಾಗಲಿ ನಿರಘರ್ಷಕವ್ವೇ ಅಲ್ಲ, ಆದರೆ ಹಾನಿಕಾರಕವೂ ಆಗಿರುತ್ತದೆ.

(CWM, 7/19)

– ಶ್ರೀಮಾತೆ

\*

ಪ್ರಾರಂಭದ ಹಂತದಲ್ಲಿ ಜನರು: “ನೀವು ನನಗೆ ಹೇಳುತ್ತಿರುವ ಈ ಆಂತರಿಕ ಪ್ರಜ್ಞೆಯಿಂದರೇನು? ನನಗೆ ಅದು ತಿಳಿದಿಲ್ಲ” ಎಂದು ಹೇಳುತ್ತಾರೆ. ಹಾಗಾಗಿ, ಸಪ್ಪವಾಗಿ ಅವರು ತಮ್ಮೊಳಗಿರುವ ಸಾಮಾನ್ಯ ಪ್ರಜ್ಞಿಗಿಂತ ಉಚ್ಚತರವಾದ ಏನೋ ಒಂದಿದೆ ಎಂಬುದರ ಬಗ್ಗೆ ಅರಿವು ತಂದುಕೊಂಡಿರುವುದಿಲ್ಲ. ಇದರಘರ್ಷ ಅರಿವು ತಂದುಕೊಳ್ಳುವುದಕ್ಕಾಗಿ ಹಲವಾರು ತಯಾರಿ ರೂಪದ ಹಂತಗಳ ಆವಶ್ಯಕತೆ ಇದೆ ಎಂದಾಗುತ್ತದೆ.

(CWM, 7/19)

– ಶ್ರೀಮಾತೆ

\*

### ಆಂತರಿಕ ಮಾರ್ಗದರ್ಶನದ ಸಾಮಧ್ಯ

ಜನರು ತಮ್ಮ ಬುದ್ಧಿಮತ್ತೆ ತಮಗೆ ಸರಿಯಾದ ಯೋಜನೆಗಳು, ಸರಿಯಾದ ತೀವ್ರಾನಗಳು, ವಸ್ತು-ವಿಷಯಗಳು ಹಾಗೂ ಜನರನ್ನು ಕುರಿತು ಸರಿಯಾದ ದೃಷ್ಟಿಕೋನಗಳು, ತಮ್ಮ ನಡತೆ ಇಲ್ಲವೆ ಕಾರ್ಯಗತಿ ಇವುಗಳ ಬಗ್ಗೆ ಸರಿಯಾದ ಸೂಚನೆಗಳು ಇವೆಲ್ಲವನ್ನು ಕೊಡುತ್ತಿದೆಯೋ ಎಂಬುದನ್ನು ನೋಡುವ ತೊಂದರೆ ತೆಗೆದುಕೊಳ್ಳುವುದಿಲ್ಲ. ಅವರಿಗೆ ಅವರದೇ ವಿಚಾರವಿರುತ್ತದೆ, ಅದನ್ನು ಅವರು ಸತ್ಯವೆಂದು ಒಟ್ಟಿಕೊಳ್ಳುತ್ತಾರೆ ಮತ್ತು ಅದನ್ನು ಸರಳ ರೀತಿಯಲ್ಲಿ ಅನುಸರಿಸುತ್ತಾರೆ, ಏಕೆಂದರೆ ಅದು ಅವರ ವಿಚಾರವಾಗಿರುತ್ತದೆ. ಮನಸ್ಸಿನಿಂದುಂಟಾಗುವ ತಪ್ಪುಗಳನ್ನು ತಾವು ಮಾಡಿದ್ದೇವೆ ಎಂಬುದನ್ನು ಗುರುತಿಸಿದಾಗಲೂ ಕೂಡ ಅದು ಮಹತ್ವದಿಂದು ಅವರು ಪರಿಗಳಿಸುವುದಿಲ್ಲ ಮತ್ತು ಮಾನಸಿಕವಾಗಿ ಮೊದಲಿಗಿಂತ ಹೆಚ್ಚು ಕಾಳಜಿ ವಹಿಸಬೇಕೆಂದೂ ಕೂಡ ಪ್ರಯತ್ನ ಮಾಡುವುದಿಲ್ಲ.

ಮರುಷರು ತಮ್ಮ ಬುದ್ಧಿಮತ್ತೆಯನ್ನು ಅನುಸರಿಸಬೇಕೆಂದು ಮತ್ತು ಸರಿಯಾಗಿರಲಿ ಇಲ್ಲವೆ ತಪ್ಪಾಗಿರಲಿ, ಅವರು ತಮ್ಮದೇ ವಿಚಾರಗಳನ್ನು ಹೊಂದಿರಬೇಕು ಮತ್ತು ಯಾವುದೇ ನಿಯಂತ್ರಣವಿಲ್ಲದೆ ದೃಢೀಕರಿಸಬೇಕೆಂದು ಭಾವಿಸಲಾಗಿರುತ್ತದೆ, ಬುದ್ಧಿಮತ್ತೆ ಮನುಷ್ಯನ ಅತ್ಯಾಚಾರ ಉಪಕರಣ ಮತ್ತು ಅವನು ಅದರ ವಿಚಾರಗಳ ಪ್ರಕಾರ ಯೋಚಿಸಬೇಕು ಮತ್ತು ಕಾರ್ಯ ಕೈಕೊಳ್ಳಬೇಕು ಎಂದು ಹೇಳಲಾಗಿದೆ. ಆದರೆ ಇದು ಸತ್ಯವಾದದ್ದಲ್ಲ. ಮಾರ್ಗದರ್ಶನ ಮಾಡುವುದಕ್ಕೆ ತಪ್ಪ ಇಲ್ಲವೆ ಸರಿ ಎಂಬುದನ್ನು ನೋಡುವುದಕ್ಕೆ, ನಿಯಂತ್ರಿಸುವುದಕ್ಕೆ ಬುದ್ಧಿಮತ್ತೆಗೆ ಆಂತರಿಕ ಪ್ರಕಾಶದ ಆವಶ್ಯಕತೆ ಇರುತ್ತದೆ. ಇದು ಪ್ರಾಣಿಕಕ್ಕೆ ಇಂದಿರಣ್ಣ ಅವಶ್ಯವಾಗಿರುತ್ತದೆ. ಬುದ್ಧಿಮತ್ತೆಯ ಮೇಲ್ಗಡೆ ಮನುಷ್ಯ ಹೋಧಿಸಬೇಕಾದ ಏನೋ

ಒಂದಿದೆ ಮತ್ತು ಬುದ್ಧಿಮತ್ತೆ ನಿಜವಾದ ದೇವಿ ಜ್ಞಾನವಿರುವ ಆ ಮೂಲದ ಕ್ರಿಯೆಗೆ ಕೇವಲ ಮಧ್ಯವರ್ತಿಯಾಗಿರಬೇಕಾಗುತ್ತದೆ.

(CWM, 32/617-18)

\*

ಮಾನವ ರೀತಿಯಲ್ಲಿ ಯೋಚಿಸುವ ಮನಸ್ಸಿಗೆ ಪ್ರತಿಯೊಂದಕ್ಕೆ ಯಾವಾಗಲೂ ಹಲವಾರು ಬದಿಗಳಿರುತ್ತವೆ ಮತ್ತು ಅದು ತನ್ನ ಒಲವಿನ ಪ್ರಕಾರ, ಇಲ್ಲವೆ ತನ್ನದೇ ಒಲವಿನ ಇಲ್ಲವೆ ಆದ್ಯತೆಯ ಪ್ರಕಾರ ಇಲ್ಲವೆ ಅದರ ರೂಢಿಗತ ವಿಚಾರಗಳ ಪ್ರಕಾರ ಇಲ್ಲವೆ ಬುದ್ಧಿಮತ್ತೆಗೆ ಅತ್ಯಂತ ಒಳ್ಳಿಯದೆಂದು ತೋರಿಸಿಕೊಟ್ಟ ತರ್ಕದ ಪ್ರಕಾರ ನಿರ್ಧರಿಸುತ್ತದೆ. ಅದರಲ್ಲಿ ಬೇರೆ ಏನೋ ಒಂದು ನಿಜವಾದ ಸತ್ಯವನ್ನು ಅದರಲ್ಲಿಸಿದಾಗ – ಚೈತ್ಯ ಸತ್ಯ ಇಲ್ಲವೆ ಅಂತಹೋಽಧೇ ಅದನ್ನು ಸ್ವರ್ಥಸಿದಾಗ ಅದು ನಿಜವಾದ ಸತ್ಯವನ್ನು ದೊರಕಿಸುತ್ತದೆ.

(SABCL, 24/1247)

\*

ಒಳ್ಳಿಯದು ಮತ್ತು ಕಟ್ಟಡ್ಡು ಹೀಗೆ ಎಲ್ಲವನ್ನೂ ಪ್ರಕೃತಿಯ ಮೇಲ್ಮೈಯಲ್ಲಾಗುವ ಚಲನೆಯೆಂದು ಅಚಲ ಸ್ಥಿರತೆಯಿಂದ ನೋಡುವುದು ಯೋಗ್ಯವಾದ ವಿಷಯ. ಆದರೆ ಇದನ್ನು ನಿಜವಾಗಿ ದೋಷವಿಲ್ಲದೆ. ಅಹಂಕಾರವಿಲ್ಲದೆ ಇಲ್ಲವೆ ತಪ್ಪು ಪ್ರತಿಕ್ರಿಯೆಗಳಿಲ್ಲದೆ ಕೈಕೊಳ್ಳುವುದಕ್ಕೆ ವ್ಯೇಯಕೆವಲ್ಲದ, ಸಿಮಿತವಾಗಿರದ ಪ್ರಜ್ಞ ಮತ್ತು ಜ್ಞಾನ ಬೇಕಾಗುತ್ತದೆ.

(SABCL, 24/1247)

\*

ಬೌದ್ಧಿಕವಾಗಿ ತಿಳಿದುಕೊಂಡದ್ದು ಕೆಳಮಟ್ಟದ ಬುದ್ಧಿಯಿಂದಾಗಿರುತ್ತದೆ, ಉಚ್ಚತರವಾದ ಇನ್ನೊಂದು ಬುದ್ಧಿ ಇದೆ, ಅದು ಬೌದ್ಧಿಕವಾದುದಲ್ಲ, ಆದರೆ ದರ್ಶನವಾಗಿರುತ್ತದೆ, ಅದು ತಿಳಿವಳಿಕೆಯಲ್ಲ, ಆದರೆ ಜ್ಞಾನದಲ್ಲಿ ಎತ್ತರದ ಸ್ಥಾನದಲ್ಲಿರುವಂತಹದಾಗಿದೆ ಮತ್ತು ಅದು ಜ್ಞಾನವನ್ನು ಅರಸುವುದಿಲ್ಲ ಮತ್ತು ಅವಲೋಕಿಸಿದ ಆಧಾರಾಂಶ(data)ಕ್ಕೆ ಅಧಿನಿರ್ವಹಿಸಿದ ಜ್ಞಾನವನ್ನು ಸಿದ್ಧಿಸಿ-ಕೊಳ್ಳುವುದಿಲ್ಲ, ಆದರೆ ಸತ್ಯವನ್ನು ಅದಾಗಲೆ ವಶಪಡಿಸಿಕೊಂಡಿರುತ್ತದೆ ಮತ್ತು ಅದನ್ನು ದಿವ್ಯಜ್ಞಾನದ ಮತ್ತು ಅಪರೋಕ್ಷವಾಗಿ ಪಡೆದ ಯೋಜನೆಯ ರೂಪದಲ್ಲಿ ಹೊರತೆರುತ್ತದೆ.

(SABCL, 20/297) (Synthesis of Yoga)

- ಶ್ರೀ ಅರವಿಂದರು

\*

ನಿಮ್ಮ ತೀರ್ಥಾನಕ್ಕೆ ಆಧಾರವೇನು? ಯಾವ ಜ್ಞಾನ ನಿಮಗೆ ನಿರ್ಧಾರಕ್ಕೆಕೊಳ್ಳಲು ಅನುವು ಮಾಡಿಕೊಡುತ್ತದೆ: “ನಾನಿದನ್ನು ಮಾಡಬೇಕು, ನಾನದನ್ನು ಮಾಡಬೇಕು, ನಾನದನ್ನು ಹೇಳಬೇಕು, ಇಲ್ಲವೆ ನಾನೇನನ್ನೂ ಹೇಳಬಾರದು.” ಈ ಎಲ್ಲ ಅಂಶಂಖಾತ ಸಾಧ್ಯತೆಗಳು ನಿಮ್ಮದುರಿಗೆ ಇರುತ್ತವೆ. ನೀವು ಅದರತ್ತ ನಿಷ್ಪಟಣಾಗಿ ನೋಡಿದಾಗ ಪ್ರತಿಯೊಂದು ಹೆಚ್ಚೆಯಲ್ಲಿ ಅದು ನಿಮಗೆ ತಿಳಿದಿರುವುದಿಲ್ಲ ಎಂಬುದನ್ನು ಕಂಡುಕೊಳ್ಳುತ್ತೀರಿ.

ನಿಮ್ಮ ಅಂತರಂಗದಲ್ಲಿ ಸಾಗಿ ಹೋಗುವ ರೂಢಿಯನ್ನಿಟ್ಟುಕೊಂಡಿದ್ದರೆ, ನೀವು ಕೈಕೊಳ್ಳಲು ಬಯಸುವುದನ್ನು ಕುರಿತು ಆಂತರಿಕ ಚೈತ್ಯಪ್ರಜ್ಞೆಯ ಸಲಹೆ ಪಡೆಯುತ್ತಿದ್ದರೆ, ನೀವದನ್ನು ನಿಶ್ಚಿತತೆಯಿಂದ, ಹಿಂದು ಮುಂದು ನೋಡಿದೆ, ಪ್ರತ್ಯೀಸದೆ ಇಲ್ಲವೆ ಇಂತಹ ಯಾವುದಕ್ಕೂ ಆಸ್ತದ ಕೊಡದೆ ಕೈಕೊಳ್ಳುತ್ತೀರಿ. ಕೈಕೊಳ್ಳಬೇಕಾದುದು ಇದು ಎಂಬುದನ್ನು ತಿಳಿದುಕೊಂಡಿರುತ್ತೀರಿ ಮತ್ತು ಅದನ್ನು ಪ್ರತ್ಯೀಸುವ ಹಾಗಿರುವುದಿಲ್ಲ, ಆದರೆ ಇರಬೇಕಾದುದು ಅದೊಂದೇ ಆಗಿರುತ್ತದೆ. ಹಾಗಾಗಿ ನಿಮಗೆ ಮಾರ್ಗದರ್ಶನ ಮಾಡಲು ಚೈತ್ಯಕ್ಕೆ ಪ್ರಜ್ಞಾಪೂರ್ವಕವಾಗಿ, ಸತತ ಅನುವು ಮಾಡಿಕೊಟ್ಟರೆ, ನೀವು ಪ್ರಜ್ಞಾಪೂರ್ವಕವಾಗಿ ಮತ್ತು ಸತತ ಸರಿಯಾದುದನ್ನು ಕೈಕೊಳ್ಳಲು ಶಕ್ತಾಗುತ್ತೀರಿ, ಆದರೆ ವಾಸ್ತವವಾಗಿರುವುದು ಅದೊಂದೇ.

ನಿಮ್ಮಲ್ಲಿ ಅರಿತುಕೊಂಡಿರುವುದು ಒಂದೇ ಇದೆ, ಅದು ನಿಮ್ಮ ಚೈತ್ಯ, ಅದು ಯಾವ ತಪ್ಪನ್ನು ಮಾಡುವುದಿಲ್ಲ. ನೀವು ಶಬ್ದವೊಂದನ್ನು ಉಚ್ಚರಿಸದೆ ನಿಮ್ಮ ವಿಚಾರಗಳನ್ನು ಮತ್ತು ವಾದಗಳನ್ನು ಮುಂದೆ ತರದೆ ಅದಕ್ಕೆ ವಿಧೇಯರಾಗಿದ್ದರೆ ಅದು ಸರಿಯಾದ ಕಾರ್ಯವನ್ನು ನೀವು ಕೈಕೊಳ್ಳುವಂತೆ ಮಾಡುತ್ತದೆ, ಆದರೆ ಉಳಿದದ್ದಲ್ಲಿರಲ್ಲಿ ನಿಮ್ಮನ್ನು ಕಳೆದುಕೊಳ್ಳುತ್ತೀರಿ.

ಪ್ರತಿಯೊಂದಕ್ಕೂ ಪ್ರಶ್ನೆಗಳಿರುತ್ತವೆ: ನೀವು ಯಾವುದನ್ನು ಅಭ್ಯಾಸ ಮಾಡಲು ಹೊರಟಿದ್ದೀರಿ, ಯಾವುದನ್ನು ಮಾಡುವುದಿಲ್ಲ, ನೀವು ಯಾವ ಕಾರ್ಯವನ್ನು ಮಾಡಲಿದ್ದೀರಿ, ನೀವು ಯಾವ ಮಾರ್ಗವನ್ನು ಹಿಡಿಯಲಿದ್ದೀರಿ ಇತ್ಯಾದಿ. ಆದರೆ ಆಗ ಎಲ್ಲ ಸಾಧ್ಯತೆಗಳು ಒಳಬರುತ್ತವೆ: ನೀವು ಅಭ್ಯಾಸ ಮಾಡಿದ ಎಲ್ಲವೂ, ನಿಮ್ಮ ಜೀವನದಲ್ಲಿ ಭೇಟಿ ಮಾಡಿದ ಎಲ್ಲವೂ, ಎಲ್ಲ ಬದಿಗಳಿಂದ ನೀವು ಸ್ವೀಕರಿಸಿದ ಎಲ್ಲ ಸೂಚನೆಗಳು ಅಲ್ಲಿ ನಿಮ್ಮ ಸುತ್ತ ನರ್ತನ ಮಾಡುತ್ತ ಇರುತ್ತವೆ. ಮತ್ತು ನೀವು ಯಾವುದೊಂದಿಗೆ ನಿರ್ಧಾರ ಕೈಕೊಳ್ಳುವಿರಿ?

ಸಂಮಾಣವಾಗಿ ನಿಷ್ಪತ್ತಪಡಿರುವ, ಹೊದಲೇ ಕಲ್ಪಿಸಿಕೊಂಡ ವಿಚಾರಗಳನ್ನು, ಪೂರ್ವ ಗ್ರಹಗಳನ್ನು ಹೊಂದಿರದೇ ಇರುವ, ದಿನನಿತ್ಯ ಯಾಂತ್ರಿಕವಾಗಿ ಸ್ಥಾಪಿತಗೊಂಡ ನಿಯಮಗಳನ್ನು ಅನುಸರಿಸುವ, ಸತ್ಯವನ್ನು ಅರಿತುಕೊಳ್ಳಲು ಯಾವುದೇ ಬಗೆಯ ಪ್ರಯತ್ನವನ್ನು ಮಾಡದೆ ಇರುವ, ಮಾನಸಿಕ ರಚನೆಯನ್ನೇ ಸತ್ಯವೆಂದು ತಿಳಿದುಕೊಂಡಿರುವ ಜನರನ್ನು ಕುರಿತು ನಾನು ಮಾತನಾಡುತ್ತಿದ್ದೇನೆ. ಆಗ ಎಲ್ಲವೂ ಎಷ್ಟೋಂದು ಸರಳವಾಗಿರುತ್ತದೆ, ಮನುಷ್ಯನೇರವಾಗಿ ತನ್ನ ಮಾರ್ಗದ ಮೇಲೆ ಸಾಗುತ್ತಾನೆ, ಗೋಡೆಗೆ ಅವನ ಮೂಗು ಡಿಕ್ಕಿ ಹೊಡೆಯುತ್ತದೆ, ಆದರೆ ಅದು ಹಾಗಿರದಿದ್ದರೆ ಭಯಾನಕವಾಗಿ ಕರಿಣವಾಗಿರುತ್ತದೆ.

ಮನುಷ್ಯ ಸತತ ಅಜ್ಞಾನದಲ್ಲಿ ಜೀವಿಸುತ್ತಾನೆ, ಅಜ್ಞಾನದ ಮನಸ್ಸಿನ ಸ್ಥಾನದಲ್ಲಿ ಪ್ರಕಾಶವಿರುವ ಮನಸ್ಸು ಬರದೇ ಹೊದರೆ ಮನುಷ್ಯ ನಿಜವಾದ ಮಾರ್ಗವನ್ನು ಅನುಸರಿಸಲಾರ, ಯಾವುದೇ ಬಗೆಯ ಸಮಗ್ರ ಪರಿವರ್ತನೆ ಸಂಭವಿಸುವ ಹೊದಲು ಇದು ಅತ್ಯಗ್ರತ್ಯಾದ ತಯಾರಿ ಎಂದು ಶ್ರೀ ಅರವಿಂದರು ಹೇಳಿದಾಗ ಇದನ್ನೇ ಅವರು ಉದ್ದೇಶಿಸಿ ಹೇಳಿದ್ದರು.

(CWM, 7/221-22)

\*

ಶೀಮಾನಗಳಿಗೆ ಸುಪರಿಷ್ಟ ತಾಂತ್ರಿಕ ಜ್ಞಾನ ಮತ್ತು ಸಾಕಷ್ಟು ಪ್ರಮಾಣದಲ್ಲಿ ನಿಷ್ಕರ್ಷಪಾತ್ರ ಆಧಾರವಾಗಿ ಇದ್ದಾಗ ಪ್ರತಿಯೊಂದೂ ಸರಿಯಾಗಿರುತ್ತದೆ ಎಂದು ಯೋಚಿಸಲಾಗುತ್ತದೆ. ಈ ಶೀಮಾನಗಳು ಸಾಮಾನ್ಯವಾಗಿ ನಿರ್ವಿವಾದ ವಾದವುಗಳಿಂದ ಪರಿಗಣಿಸಲಾದ ಇಂದಿಯ - ಗ್ರಹಿಕೆಯನ್ನು ನೆಚ್ಚಿಕೊಂಡಿರುತ್ತದೆ. ಹಾಗಿದ್ದಾಗೂ, ವಾಸ್ತವದಲ್ಲಿ, ಈ ವಿಧಾನದ ಗ್ರಹಿಕೆಯೇ ಸ್ಪಷ್ಟಃ ಅನಿಶ್ಚಿತ-ವಾದದ್ವಾಗಿರುತ್ತದೆ. ಮನುಷ್ಯ ಉಪಯೋಗಿಸುವ ಜ್ಞಾನೇಂದ್ರಿಯಗಳು ನೇರವಾಗಿ ಅವನ ಮನೋವ್ಯೋಜನ್ಯಾಸಿಕ ಸ್ಥಿತಿಯ ಪ್ರಭಾವದಿಯಲ್ಲಿರುತ್ತವೆ ಮತ್ತು ಹೀಗ ಗ್ರಹಿಸುವವನು ಗ್ರಹಿಸಲಿರುವ ವಿಷಯಗಳತ್ತ ಹೊಂದಿರುವ ಭಾವನೆಗಳಿಂದಾಗಿ ಇಂದಿಯ-ಗ್ರಹಿಕೆಗಳು ಒಂದಿಲ್ಲಂದು ರೀತಿಯಲ್ಲಿ ಬದಲಾಗುತ್ತವೆ, ಮಿಥ್ಯೆಗೊಳಿಗಾಗುತ್ತವೆ. ವಿರೂಪಗೊಳಿಸುತ್ತವೆ.

ಉದಾಹರಣೆಗೆ ಒಂದು ಗುಂಪಿನವರು ಇಲ್ಲವೇ ಸಂಘದವರು ತಮ್ಮ ಸದಸ್ಯರಿಗೆ ಬಹಳ ದಯಾಪರರಾಗಿರುತ್ತಾರೆ ಇಲ್ಲವೇ ಅನಾವಶ್ಯಕವಾಗಿ ನಿಷ್ಪರಿರಾಗಿರುತ್ತಾರೆ. ಸತ್ಯದ ದೃಷ್ಟಿಕೋನದಿಂದ ದಯಾಪರತೆ ಇಲ್ಲವೇ ನಿಷ್ಪರತೆ ಇವುಗಳಲ್ಲಿ ಯಾವುದೂ ಒಂದಕ್ಕಿಂತ ಇನ್ನೊಂದು ಹೆಚ್ಚು ಯೋಗ್ಯವಾಗಿರುವದಿಲ್ಲ,

ಏಕೆಂದರೆ ಅವರಷ್ಟು ಸಂದರ್ಭಗಳಲ್ಲಿ ಶೀಮಾನಕ್ಕೆ ಆಧಾರ ಒಂದು ಭಾವನೆಯಾಗಿರುತ್ತದೆ, ಆದರೆ ವಾಸ್ತವಾಂಶಗಳ ಬಗ್ಗೆ ಅನಾಸಕ್ತ ಗ್ರಹಿಕೆ ಮತ್ತು ಅವುಗಳ ಉದ್ದೇಶ ಆಧಾರವಾಗಿರುವದಿಲ್ಲ. ಇದು ಬಹಳ ಸ್ವಷ್ಟವಾದ ಸಂದರ್ಭ, ಈ ಅತಿರೇಕಕ್ಕೆ ಹೋಗದೆ ಹೇಳಬಹುದಾದುದಂದರೆ ಯಾವ ಮನುಷ್ಯನೂ ಈ ಆರ್ಥಿಕಣ ಮತ್ತು ವಿಕಾಸಗಳಿಂದ ಮುಕ್ತನಾಗಿರುವದಿಲ್ಲ. ಅವುಗಳನ್ನು ಶ್ರೀಯಾಶೀಲ ಪ್ರಜ್ಞ ಅಪರೂಪಕ್ಕೆ ಗ್ರಹಿಸಿರುತ್ತದೆ; ಆದಾಗ್ಯೂ ಅವು ಇಂದ್ರಿಯಗಳ ಕಾರ್ಯ ವಿಧಾನದ ಮೇಲೆ ಶ್ರೇಷ್ಠ ಪ್ರಭಾವವನ್ನು ಬೀರುತ್ತವೆ.

(CWM, 12/263-64)

\*

ಇವೆಲ್ಲವೂ ಸ್ವ-ಹಿತ ಮತ್ತು ಅಹಂಕಾರದ ಪ್ರತಿಕ್ರಿಯೆಗಳು, ಇವುಗಳ ಆಧಾರದಿಂದ ಕ್ಯೊಂಡ ಮಾನವರ ಶೀಮಾನಗಳನ್ನು ಕುರಿತಾಗಿರುವ ಮೂಲಿಕತನದ ಬಗ್ಗೆ ನಾವು ಆಳವಾದ ಭಾವನೆ ತಂದುಕೊಳ್ಳವಂತಾಗುತ್ತದೆ.

ಜನರು ತಮ್ಮ ಸದ್ಯದ ಅಜ್ಞಾನದ ಸ್ಥಿತಿಯಲ್ಲಿರುವವರೆಗೆ, ಅವರ ಶೀಮಾನಗಳು ಹಾಗೂ ಅಭಿಪ್ರಾಯಗಳು ದೃವೀ ಸತ್ಯದ ಸಮುದ್ರದಲ್ಲಿ ನಿರ್ದಿಷ್ಟವಾಗಿರುತ್ತವೆ ಮತ್ತು ಅವು ಹಾಗಿರುತ್ತವೆಯೆಂದು ಪರಿಗಣಿಸಬೇಕು.

(CWM, 10/296)

\*

**ಪ್ರಾಣಿಕ ಪ್ರಾಮಾಣಿಕತೆ:** ನಮ್ಮ ಶೀಮಾನಗಳನ್ನು ಮಿಥ್ಯೆಯಾದವುಗಳನ್ನಾಗಿ ಮಾಡಲು ಮತ್ತು ನಮ್ಮ ಶ್ರೀಯೆಯನ್ನು ನಿರ್ಧರಿಸಲು ನಮ್ಮ ಸಂವೇದನೆಗಳಿಗೆ ಮತ್ತು ಆಸೆಗಳಿಗೆ ಅನುವು ಮಾಡಿಕೊಡದೆ ಇರುವುದಾಗಿದೆ.

(CWM, 14/201)

\*

ಪ್ರತಿಯೊಂದನ್ನು ಸಾಧ್ಯವಿದ್ದಪ್ಪು ಹಲವಾರು ದೃಷ್ಟಿಕೋನಗಳಿಂದ ಪರಿಗಣಿಸುವುದು ಅತ್ಯಂತ ಅವಶ್ಯವಾಗಿರುತ್ತದೆ. ಈ ಉದ್ದೇಶವನ್ನು ಕುರಿತಾಗಿ ಕ್ಯೊಂಡ ಬಹುದಾದ ಒಂದು ಪ್ರಯೋಗವಿದೆ, ಅದು ಯೋಚನೆಗೆ ಶ್ರೇಷ್ಠ ನಯೋಪಾಯವನ್ನು ಮತ್ತು ಜೈನಶೈವಿಗಳನ್ನು ಕೊಡುತ್ತದೆ. ಅದು ಹೀಗಿದೆ: ಪ್ರತಿಪಾದಿಸಬೇಕಾದ ವಿಷಯ(thesis)ವನ್ನು ಸ್ವಷ್ಟವಾಗಿ ರೂಪಿಸಿ ಮುಂದಿಡಲಾಗಿರುತ್ತದೆ, ಮತ್ತು ಅದರೆಡು ಅಷ್ಟೇ ನಿರ್ವಿರತೆಯಿಂದ ರೂಪಿಸಲಾದ

ತದ್ವಿರುದ್ಧವಾದ ವಿಷಯವನ್ನು ಇರಿಸಲಾಗುತ್ತದೆ ನಂತರ ಒಂದಕ್ಕೊಂದು ವಿರುದ್ಧವಾಗಿರುವ ಅವರಡನ್ನು ಉಚ್ಚತರವಾದ ಎಲ್ಲವನ್ನೂ ಒಳಗೊಳ್ಳುವ ವಿಚಾರದಲ್ಲಿ ಒಂದುಗೂಡಿಸುವ ಸಮನ್ವಯವನ್ನು ಕಂಡುಕೊಳ್ಳುವವರೆಗೆ ಸಮಸ್ಯೆಯನ್ನು ಕಾಳಜಿಮೊರ್‌ಕ ಚೆಂತನದೊಂದಿಗೆ ವಿಸ್ತರಿಸಬೇಕು ಇಲ್ಲವೇ ಮೀರಿ ಹೋಗಬೇಕು.

**(CWM, 12/5)**

\*

ಒಂದು ವಿಷಯವನ್ನು ಕುರಿತು ನಿವಿರವಾದ, ಮೂರ್ತಿ ಸ್ವರೂಪದ ಸ್ವಷ್ಟಿ ನಿಶ್ಚಿತ ಯೋಜನೆಯೊಂದನ್ನು ಹೊಂದುವುದರಲ್ಲಿ ಯಶಸ್ವಿಯಾಗಬೇಕೆಂದು ನೀವು ಬಯಸಿದರೆ, ಪ್ರಯತ್ನ ಮಾಡಬೇಕು, ನಿಮ್ಮನ್ನು ಒಂದುಗೂಡಿಸಿಕೊಳ್ಳಬೇಕು, ಸ್ಥಿರವಾಗಿ ಉಳಿದುಕೊಳ್ಳಬೇಕು, ಏಕಾಗ್ರತೆಯಲ್ಲಿರಬೇಕು. ಅದನ್ನು ಕೈಕೊಂಡ ಮೊದಲ ಸಲ ಅದು ಅಕ್ಷರಶಃ ನೋವನ್ನುಂಟು ಮಾಡುತ್ತದೆ ಮತ್ತು ದಂಡವನ್ನುಂಟು ಮಾಡುತ್ತದೆ! ನೀವದನ್ನು ರೂಡಿಗತವಾದದ್ವಾಗಿ ಮಾಡಿಕೊಳ್ಳಬೇಕಾಗಿದ್ದರೆ ನಿಮ್ಮ ಇಡೀ ಜೀವನವನ್ನು ಅನಿಶ್ಚಿತ ಸ್ಫೂರ್ತಿಯಾಗಿ ಉಂಟಾಗಿ ಜೀವಿಸುತ್ತಿರಬೇಕಾಗುತ್ತದೆ. ಅದು ವಾಯವಹಾರಿಕ ವಿಷಯಗಳನ್ನು ಕುರಿತಾದದ್ದು ಆದಾಗ ನಿಮ್ಮೆಂದುರು – ಏಕೆಂದರೆ, ಏನೆಲ್ಲ ಇದ್ದಾಗಲೂ ಮನುಷ್ಯನ ಎದುರು – ಪರಿಹರಿಸಬೇಕಾದ ಅನೇಕ ಸಮಸ್ಯೆಗಳಿರುತ್ತವೆ, ಅವು ಬಹಳ ವಾಯವಹಾರಿಕ ಸ್ವರೂಪದ್ವಾಗಿರುತ್ತವೆ, ಸರಿ, ಆಗ ಸಮಸ್ಯೆಯ ಅಂಶಗಳನ್ನು ಕೈಗೆತ್ತಿಕೊಳ್ಳಲು ಶಕ್ತಿರಾಗುವುದು, ಅವಗಳನ್ನು ಮುಖಾಮುಖಿಯಾಗಿ ಇರಿಸುವುದು, ಪ್ರಶ್ನೆಯನ್ನು ಪ್ರತಿಯೊಂದು ಬದಿಯಿಂದ ನೋಡುವುದು. ಮತ್ತು ಮೇಲ್ಗಡೆಗೆ ಸಾಗಿ ಪರಿಹಾರವನ್ನು ಕಂಡುಕೊಳ್ಳುವುದು ಇದೆಲ್ಲದರ ಬದಲಾಗಿ ಮಂಕಾದ, ಅನಿಶ್ಚಿತವಾದ ಏನೋ ಒಂದರ ಸುಳಿಗಳಲ್ಲಿ ನಿಮ್ಮನ್ನು ಉರುಳಾಡಿಸಿದಂತಿರುತ್ತದೆ ಮತ್ತು ಅದು ನಿಮ್ಮ ತಲೆಯಲ್ಲಿ ಅನೇಕ ಜೀಡ ಮಳಗಳು ಓಡುತ್ತೆ ಮತ್ತು ಹೊಡಿಯುತ್ತಿರುವಂತೆ ಇರುತ್ತದೆ – ಆದರೆ ಅವಶ್ಯವಾದದ್ವಾಗಿ ಹಿಡಿದುಕೊಳ್ಳುವುದರಲ್ಲಿ ನೀವು ಯಶಸ್ವಿಯಾಗುವುದಿಲ್ಲ.

**(CWM, 8/182)**

\*

ಅಚಂಚಲರಾಗಿರುವುದನ್ನು ಮತ್ತು ನಿಶ್ಚಲನೀರವತೆಯಲ್ಲಿರುವುದನ್ನು ಕಲಿಯಬೇಕು. ಪರಿಹರಿಸಬೇಕಾದ ಸಮಸ್ಯೆಯೊಂದು ನಿಮ್ಮ ಬಳಿ ಇದ್ದಾಗ ನಿಮ್ಮ

ತಲೆಯಲ್ಲಿ ಎಲ್ಲ ಸಾಧ್ಯತೆಗಳನ್ನು, ಎಲ್ಲ ಪರಿಣಾಮಗಳನ್ನು, ಮನುಷ್ಯ ಕೈಕೊಳ್ಳಬೇಕಾದಂತಹ ಇಲ್ಲವೇ ಕೈಕೊಳ್ಳಬಾರದಂತಹ ಎಲ್ಲ ವಿಷಯಗಳು ಇವೆಲ್ಲವನ್ನು ಸುತ್ತು ಮೊಡಿಸುವುದರ ಬದಲಾಗಿ ನೀವು ಅಜಂಚಲರಾಗಿ ಸದ್ಭಾವನೆಗಾಗಿ, ಸಾಧ್ಯವಾಗುವುದಾದರೆ ಸದ್ಭಾವನೆಯ ಆವಶ್ಯಕತೆಗಾಗಿ ಅಭಿಪ್ರೇತಿಯಂದ ಅಜಂಚಲರಾಗಿ ಉಳಿದುಕೊಂಡರೆ ಪರಿಹಾರ ಬೇಗ ದೊರಕುತ್ತದೆ.

ನೀವು ತೊಂದರೆಯೊಂದರಲ್ಲಿ ಸಿಕ್ಕಿ ಹಾಕಿಕೊಂಡಾಗ ಇಲ್ಲಿ ಹೇಳಿದ ವಿಧಾನವನ್ನು ಅನುಸರಿಸಿರಿ: ತಳಮುಳಕೊಳ್ಳಬಾಗುವುದನ್ನು, ಪರಿಹಾರಗಳನ್ನು ಅರಸುವುದಕ್ಕಾಗಿ ಎಲ್ಲ ವಿಚಾರಗಳನ್ನು ತಿರುವಿಹಾಕುವುದನ್ನು, ಜಿಂತೆ ಮಾಡುವುದನ್ನು, ತಳಮುಳಗೊಳ್ಳುವುದನ್ನು, ನಿಮ್ಮ ತಲೆಯಲ್ಲಿ ಅತ್ಯಿಂದಿತ್ತ ಓಡುವುದನ್ನು - ಬಾಹ್ಯದಲ್ಲಿ ಇದನ್ನು ಮಾಡುತ್ತೀರಿ ಎಂದಲ್ಲ, ಹಾಗೆ ಮಾಡಬಾರದೆಂಬ ಸಾಮಾನ್ಯ ಜ್ಞಾನ ನಿಮ್ಮಲ್ಲಿರುತ್ತದೆ - ಬಿಟ್ಟಕೊಟ್ಟು ಅಜಂಚಲರಾಗಿ ಉಳಿದುಕೊಳ್ಳಿರಿ. ಮತ್ತು ನಿಮ್ಮ ಸ್ಫೂರ್ತಿನುಗಳಾಗಿ ಉತ್ಸಾಹ ಇಲ್ಲವೇ ಶಾಂತಿ, ಗಾಢತೆ ಇಲ್ಲವೇ ವಿಸ್ತರಿಸಿಕೊಳ್ಳುವಿಕೆ ಇಲ್ಲವೇ ಇವೆಲ್ಲವುಗಳಿಂದ ಕೂಡಿಕೊಂಡು ಪರಿಹಾರಕ್ಕಾಗಿ ದೃವೀ ಪ್ರಕಾಶಕ್ಕೆ ಮೊರೆಯಿಡಿರಿ ಮತ್ತು ಅದು ಬರುವುದಕ್ಕಾಗಿ ಕಾದುಕೊಂಡಿರಿ.

ಈ ರೀತಿಯಲ್ಲಿ ಸಾಗಿ ಹೋಗಬೇಕಾದ ಮಾರ್ಗ ಗಣನೀಯವಾಗಿ ಚಿಕ್ಕದಾಗುವುದು.

**(CWM, 9/422-23)**

\*

ನೀನೊಬ್ಬನೇ ಏಕಾಕಿಯಾಗಿ ಕುಳಿತುಕೊಂಡಿರಿ. ನಿಶ್ಚಲನೀರವತೆಯಲ್ಲಿರಲು ಪ್ರಯತ್ನಿಸು, ಮೌನವಾಗಿ, ಅಜಂಚಲನಾಗಿ ಉಳಿದುಕೊಂಡಿರಿ, ಮತ್ತು ಪರಿಣಾಮಕ್ಕಾಗಿ ಕಾದುಕೊಂಡಿರಿ.

ಪರಿಣಾಮ ಕಂಡುಬರುತ್ತದೆಂದು ನನಗನಿಸುತ್ತದೆ. ಏಕೆಂದರೆ ಅದು ತೊಂದರೆಯ ಸ್ವರೂಪದ ಮೇಲೆ ಅವಲಂಬಿಸಿರುತ್ತದೆ. ಅದು ಪರಿಹರಿಸಬೇಕಾದ ಸಮಸ್ಯೆಯಾಗಿದ್ದರೆ, ಪರಿಹಾರ ದೊರಕುತ್ತದೆ. ಆಂತರಿಕ ಜಳಗಳನ್ನು ಏನೋ ಒಂದು ತಪ್ಪಾಗಿದ್ದರೆ, ಆಗ ಇದನ್ನು ಮನುಷ್ಯ ನಿಷ್ಪತ್ತಿಸಿದಾಗಿ ಕೈಕೊಂಡರೆ ಸರಿ, ಅದನ್ನು ಸರಿಯಾಗಿ ಅದರ ಸ್ಥಾನದಲ್ಲಿ ಮರಳಿ ಇರಿಸಲಾಗಿರುತ್ತದೆ. ನಿಧಾರವೇಂದನ್ನು ಕೈಕೊಳ್ಳುವುದಿದ್ದರೆ, ಕೈಕೊಳ್ಳಬೇಕೋ ಬೇಡವೋ ಎಂಬುದು

ತಿಳಿಯದೆ ಹೋದ ಯಾವುದೋ ಒಂದು ಕಾರ್ಯವಾಗಿದ್ದರೆ ಆಗಲೂ ಕೊಡ ಮನುಷ್ಯ ಅಚಂಚಲನಾಗಿ ಉಳಿದರೆ ‘ಆಗಲಿ’ ಇಲ್ಲವೆ ‘ಬೇಡ’ ಎಂಬುದು ಬರುತ್ತದೆ: ಆಗ ಇದರ ಬಗ್ಗೆ ಇನ್ನು ಮುಂದೆ ಚಕ್ಕೆ ಮಾಡುವುದು ಬೇಡ. ಮನಸ್ಸು “ಆದರೆ, ನಂತರ ಏನು? ಇತ್ತಾದಿ ಪ್ರಶ್ನೆಗಳನ್ನು ಕೇಳಬಾರದು, ಏಕೆಂದರೆ ಆಗ ಪ್ರತಿಯೊಂದು ಮಂಜು ಮುಸುಕಿದಂತಾಗುತ್ತದೆ. “ಒಳ್ಳೆಯದು!” ಎಂದು ನೀವು ಹೇಳಿ ಇದನ್ನು ಆ ರೀತಿ ಅನುಸರಿಸಬೇಕು. ಆದರೆ ಇದಕ್ಕಾಗಿ ನೀವು ನಿಷ್ಪತ್ತಪರಾಗಿರಬೇಕು ಎಂದರೆ ನೀವು ಯಾವುದಕ್ಕೆ ಆದ್ಯತೆ ನೀಡಬೇಕೆಂದು ಯೋಚಿಸಬಾರದು.

**(CWM, 7/105)**

ಹಾಗಾಗಿ ವಿಷಯಗಳಿರುವ ಪ್ರಸ್ತುತ ಸ್ಥಿತಿಯಲ್ಲಿ ಇದು ಸತ್ಯ ಮತ್ತು ಇದು ಮಿಥ್ಯೆ, ಇದು ನಮ್ಮನ್ನು ಗುರಿಯಿಂದ ದೂರ ಕರೆದೋಯ್ದುತ್ತದೆ ಮತ್ತು ಇದು ನಮ್ಮನ್ನು ಗುರಿಯ ಹತ್ತಿರ ಕೊಂಡೊಯ್ದುತ್ತದೆ ಎಂಬುದನ್ನು ಹೇಳುವುದು ಅಸಾಧ್ಯವಾಗಿದೆ.

ಪ್ರಗತಿಗಾಗಿ ಪ್ರತಿಯೊಂದನ್ನೂ ಉಪಯೋಗಿಸಬಹುದು. ಮನುಷ್ಯ ಹೇಗೆ ಉಪಯೋಗಿಸಬೇಕೆಂಬುದನ್ನು ತಿಳಿದುಕೊಂಡಿದ್ದರೆ ಪ್ರತಿಯೊಂದೂ ಉಪಯುಕ್ತವಾಗಬಲ್ಲದು.

ನೀವು ಸಿದ್ಧಿಸಿಕೊಳ್ಳಲು ಬಯಸುವ ಆದರ್ಶದತ್ತ ಇರುವ ದೃಷ್ಟಿಯನ್ನು ಕಳೆದುಕೊಳ್ಳದೆ ಇರುವುದು ಮತ್ತು ಈ ಉದ್ದೇಶಕ್ಕಾಗಿ ಪ್ರತಿಯೊಂದು ಪರಿಸ್ಥಿತಿಯನ್ನು ಉಪಯೋಗಿಸುವುದು ಮಹತ್ವದ ವಿಷಯವಾಗಿದೆ.

ಒಟ್ಟಿನಲ್ಲಿ ವಿಷಯಗಳನ್ನು ಕುರಿತು ಅವುಗಳ ಪರವಾಗಿ ಇಲ್ಲವೆ ವಿರುದ್ಧವಾಗಿ ಯಾವುದೇ ನಿರ್ಧಾರವನ್ನು ಕೈಕೊಳ್ಳಬೇಕೆಂದು ಇರುವುದು, ಆದರೆ ಫಟನೆಗಳು ಬೆಳೆಯುತ್ತಿರುವುದನ್ನು ನಿಷ್ಪತ್ತಪಾತದಿಂದಿರುವ ಸಾಕ್ಷಿಯ ರೂಪದಲ್ಲಿ ಜಾಗರೂಕರಾಗಿ ನೋಡುವುದು, ದೈವಿ ವಿವೇಕವನ್ನು ನೆಚ್ಚಿಕೊಂಡಿರುವುದು ಹೆಚ್ಚು ಯೋಗ್ಯವಾದದ್ದು; ಅವಶ್ಯಾವಾದದ್ದನ್ನು ಕುರಿತು ದೈವಿ ವಿವೇಕ ಅತ್ಯಂತ ಒಳ್ಳೆಯದಾಗುವುದಕ್ಕಾಗಿ ನಿರ್ಣಯ ತೆಗೆದುಕೊಳ್ಳುತ್ತದೆ.

**(CWM, 12/321)**

\*

**ಪ್ರಶ್ನೆ :** ಮಧುರ ಮಾತೆಯವರೆ, ಅಹಂಕಾರದ ಸಂಕಲ್ಪವನ್ನು ತೊಡೆದು ಹಾಕುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಅದನ್ನು ಕೈಕೊಳ್ಳುವುದಕ್ಕಿಂತ ಮೊದಲು ಅಹಂಕಾರದ ಸಂಕಲ್ಪ ಭಗವಂತನ ಸಂಕಲ್ಪಕ್ಕೆ ಶರಣಾಗತವಾಗುವಂತೆ ಮಾಡುವುದರಿಂದ ಪ್ರಾರಂಭಿಸಬೇಕು, ಪ್ರಾರಂಭದಲ್ಲಿ, ಪ್ರತಿಯೊಂದು ಸಂದರ್ಭದಲ್ಲಿ, ಮತ್ತು ಹೊನೆಯವರೆಗೆ ಸತತ ಕೈಕೊಳ್ಳುತ್ತಿರಬೇಕು. ಕೇವಲ ನಮ್ಮ ಆಧ್ಯಾತ್ಮಿಕ ಪ್ರಗತಿಗಾಗಿ ಅಷ್ಟೇ ಅಲ್ಲ, ಆದರೆ ಪ್ರಾಪಂಚಿಕವಾಗಿ ನಾವು ಒಳ್ಳೆಯ ರೀತಿಯಲ್ಲಿರುವುದಕ್ಕಾಗಿ, ನಮ್ಮ ದೇಹದ ಆರೋಗ್ಯಕ್ಕಾಗಿ ಮತ್ತು ನಮ್ಮ ಸತ್ಯ ಎಲ್ಲ ಚಟುವಟಿಕೆಗಳು ಸರಿಯಾದ ರೀತಿಯಲ್ಲಿ ಕಾರ್ಯ ಕೈಕೊಳ್ಳುವುದಕ್ಕಾಗಿ ತಿಳಿದುಕೊಳ್ಳಬೇಕಾದುದನ್ನು ಭಗವಂತ ನಮಗಿಂತ ಹೆಚ್ಚು ಒಳ್ಳೆಯ ರೀತಿಯಲ್ಲಿ ತಿಳಿದಿರುತ್ತಾನೆ ಎಂಬುದನ್ನು ಅರಿತುಕೊಳ್ಳುವುದು ಮೊದಲ ಹೆಚ್ಚೆಯಾಗಿರುತ್ತದೆ.

**ಶ್ರೀಮಾತೆ :** ಅಹಂಕಾರದ ಸಂಕಲ್ಪವನ್ನು ತೊಡೆದು ಹಾಕುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಅದನ್ನು ಕೈಕೊಳ್ಳುವುದಕ್ಕಿಂತ ಮೊದಲು ಅಹಂಕಾರದ ಸಂಕಲ್ಪ ಭಗವಂತನ ಸಂಕಲ್ಪಕ್ಕೆ ಶರಣಾಗತವಾಗುವಂತೆ ಮಾಡುವುದರಿಂದ ಪ್ರಾರಂಭಿಸಬೇಕು, ಪ್ರಾರಂಭದಲ್ಲಿ, ಪ್ರತಿಯೊಂದು ಸಂದರ್ಭದಲ್ಲಿ, ಮತ್ತು ಹೊನೆಯವರೆಗೆ ಸತತ ಕೈಕೊಳ್ಳುತ್ತಿರಬೇಕು. ಕೇವಲ ನಮ್ಮ ಆಧ್ಯಾತ್ಮಿಕ ಪ್ರಗತಿಗಾಗಿ ಅಷ್ಟೇ ಅಲ್ಲ, ಆದರೆ ಪ್ರಾಪಂಚಿಕವಾಗಿ ನಾವು ಒಳ್ಳೆಯ ರೀತಿಯಲ್ಲಿರುವುದಕ್ಕಾಗಿ, ನಮ್ಮ ದೇಹದ ಆರೋಗ್ಯಕ್ಕಾಗಿ ಮತ್ತು ನಮ್ಮ ಸತ್ಯ ಎಲ್ಲ ಚಟುವಟಿಕೆಗಳು ಸರಿಯಾದ ರೀತಿಯಲ್ಲಿ ಕಾರ್ಯ ಕೈಕೊಳ್ಳುವುದಕ್ಕಾಗಿ ತಿಳಿದುಕೊಳ್ಳಬೇಕಾದುದನ್ನು ಭಗವಂತ ನಮಗಿಂತ ಹೆಚ್ಚು ಒಳ್ಳೆಯ ರೀತಿಯಲ್ಲಿ ತಿಳಿದಿರುತ್ತಾನೆ ಎಂಬುದನ್ನು ಅರಿತುಕೊಳ್ಳುವುದು ಮೊದಲ ಹೆಚ್ಚೆಯಾಗಿರುತ್ತದೆ.

ಇದು ಸ್ವಾಭಾವಿಕವಾಗಿ, ತಾನು ಬೇರೆ ಯಾರಿಗಿಂತಲೂ ಹೆಚ್ಚು ಒಳ್ಳೆಯ ರೀತಿಯಲ್ಲಿ ತಿಳಿದುಕೊಂಡಿರುತ್ತೇನೆ, ಮತ್ತು ತನಗೆ ಶ್ರೀಮಾತೆ ಮಾಡುವ ಮತ್ತು ನಿರ್ಧಾರ ಕೈಕೊಳ್ಳುವ ಹಕ್ಕಿದೆ ಎಂದು ಯೋಚಿಸುವ ಅಹಂಕಾರದ ಅಭಿಪ್ರಾಯವಲ್ಲ. ಆದರೆ ಅಹಂಕಾರ ಈ ರೀತಿಯಲ್ಲಿ ಯೋಚಿಸುತ್ತದೆ ಮತ್ತು ಭಾವನೆಗೆ ತಂದುಕೊಳ್ಳುತ್ತದೆ, ಏಕೆಂದರೆ ಅದು ಅಜಾಣಿಯಾಗಿರುತ್ತದೆ ಮತ್ತು ಮನುಷ್ಯ ಅದರ ತಿಳಿವಳಿಕೆ ಮತ್ತು ಗ್ರಹಿಕೆಗಳು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೆ ಬಹಳ ಸೀಮಿತವಾಗಿರುತ್ತವೆ ಎಂದು ಅದಕ್ಕೆ ಕ್ರಮೇಣ ಮನವರಿಕೆ ಮಾಡಿಕೊಡಬೇಕು. ಕುರುಡಾದ ಅದರ ಆಸೆಗಳಿಗೆ ಅನುಗುಣವಾಗಿ ಅದು ಶ್ರೀಮಾತಿನಿಸುತ್ತದೆ, ಸತ್ಯಕ್ಕನುಗುಣವಾಗಿ ಅಲ್ಲ.

ಏಕೆಂದರೆ ಆಸೆಗಳು ಆವಶ್ಯಕತೆಗಳ ಅಭಿವೃದ್ಧಿಯಾಗಿರುವುದಿಲ್ಲ, ಆದರೆ ಆದ್ಯತೆಗಳವಾಗಿರುತ್ತವೆ.

**(CWM, 16/224–25)**

– ಶ್ರೀಮಾತೆ

\*

ಅಸ್ಟ್ರಾ ಪಿಸುಧ್ವನಿಯೊಂದು ಅವಳ ಹೆಚ್ಚೆಗಳನು ಮುಂದೂಡುತ್ತಿರುವುದು ಅದರ ಶಕ್ತಿಯ ಬಗೆಗೆ ಅವಳಿಗೆ ಭಾವನೆ ಬರುತ್ತಿರುವುದು, ಆದರೆ ಅರ್ಥಬರದಿರುವುದು ಮಾರ್ಗದರ್ಶಕರಾಗಿ ಕೆಲವು ಅಪರಾಪದ ಸೂಚನೆಗಳು ಬರುತ್ತಿರುವು.

**(Savitri, p.51)**

– ಶ್ರೀ ಅರವಿಂದರು

\*

## ವಾತಾವರಣ

### ಹಲಸಂಗ KC-16

ದಿನಾಂಕ 15/7/14 ರಂದು ಶ್ರೀ ಅರವಿಂದರ ಮಣ್ಣಾವಶೇಷಗಳ ಪ್ರತಿಪ್ರಾಪನೆಯ 42ನೇಯ ವಾರ್ಷಿಕ ಕಾರ್ಯಕ್ರಮವನ್ನು ಅಚರಿಸಲಾಯಿತು. ಪಾಂಡಿತೇರಿಯ ಶ್ರೀ ಅರವಿಂದ ಆಶಮದಿಂದ ಹಿರಿಯ ಸಾಧಕಾದ ಶ್ರೀ ಹೀರಾಲಾಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರ ಜೊತೆಗೆ ಗುರುಬಂಧು ಶ್ರೀ ಕಾರ್ತಿಕೇಯನ್ ಅವರೂ ಇದ್ದರು. ಕಾರ್ಯಕ್ರಮವು ಮಾತ್ರ ದ್ವಾಜಾರೋಹಣದೊಂದಿಗೆ ಆರಂಭವಾಯಿತು. ಡಾ॥ ಸುಜಾತಾ ಪಾಟೀಲ, ಗುಲಬಗಾರ ಅವರು ‘ಕನ್ನಡ ಕವಿಗಳ ಮೇಲೆ ಶ್ರೀ ಅರವಿಂದರ ಪ್ರಭಾವ’, ಮೊಂದಿಗೆ ಶ್ರೀಮತಿ ವಿಜಯಲಕ್ಷ್ಮಿ ಹುಲಕರ್ನಿ, ಗುಲಬಗಾರ ಅವರು ‘ಶ್ರೀ ಅರವಿಂದರೆಡೆ ನನ್ನ ಪರಿಣಾಮ’ ಮತ್ತು ಮಾನ್ಯಾಯ ಶ್ರೀ ಪ್ರವೀಣ ಪಾಟೀಲ ಅವರು ‘ಸಾವಿತ್ರಿ ಪರಣ’ ಕುರಿತು ಮಾತನಾಡಿದರು. ಮಾನ್ಯಾಯ ಕೇಂದ್ರದ ಬಂಧು-ಭಗಿನಿಯರು ಮಧುರಜಿನ್ನರ ಸಮಾಧಿಯ ಬಳಿ ‘ಸಾವಿತ್ರಿ’ ಇಪ್ಪತ್ತು ತಾಸುಗಳ ವರೆಗೆ ಅಲಂಡವಾಗಿ ಸರದಿಯ ಮೇಲೆ ಪರಣ ಮಾಡಿದರು. ವಿಜಾಪುರ ವಲಯದ ಕೇಂದ್ರಗಳಲ್ಲಿ ಹಾಗೂ ಮಾನ್ಯಾಯ ಗುಲಬಗಾರ, ಮುಖ್ಯಾಲ್ಯು, ಬಿಲಹಳ್ಳಿ, ಜತ್ತಾ, ಉಮರಾಣಿಗಳಿಂದ ನೂರಕ್ಕೂ ಹೆಚ್ಚು ಗುರುಬಂಧು-ಭಗಿನಿಯರು ಕಾರ್ಯಕ್ರಮದಲ್ಲಿ ಪಾಲ್ಯಾಂಡರು. ಪ್ರಸಾದ ವಿಶರಿಸಲಾಯಿತು.

ದಿನಾಂಕ 16/7/14 ರಂದು ಶ್ರೀ ಹೀರಾಲಾಲ ಅವರು ಲೋಣಿ, ಚಡೆಚಣ ಕೇಂದ್ರಗಳಿಗೆ ಭೇಟಿ ಕೊಟ್ಟರು. ಮತ್ತು ಹತ್ತಿಳಿಯಲ್ಲಿ ನೂತನ ಕೇಂದ್ರದ ಉದ್ಘಾಟನೆ ಮಾಡಿದರು. ಶ್ರೀ ಅಂಭಾಶಂಕರ, ಶ್ರೀ ಮರುಜೋತ್ತಮ ಗಲಗಲಿ, ರಾಜ್ಯಶಾಖೆಯ ಸಂಯೋಜಕರಾದ ಡಾ॥ ಜಗದೀಶ ಉಪಸ್ಥಿತದ್ದರು.

### ಶ್ರೀ ಅರವಿಂದ ಸಂಕೀರ್ಣ

ಜೆ.ಪಿ. ನಗರ 1ನೇ ಹಂತ, ಬೆಂಗಳೂರು.


ದಿನಾಂಕ 15/8/14 ರಂದು ಮೀರಾಂಬಿಕಾ ಶಾಲೆಯಲ್ಲಿ 68ನೇ ಸ್ನಾತಂತ್ರೋತ್ಸವ ದಿನವನ್ನಾಗಿ ಅಚರಿಸಲಾಯಿತು. ದ್ವಾಜಾರೋಹಣ ಮಾಡಿದ ಶಾಲೆಯ ಅಧ್ಯಕ್ಷರಾದ ಶ್ರೀ ಅಜಿತ್ ಸಬ್ರೀಸ್ ಭವಿಷ್ಯದ ಪ್ರಜೆಗಳಾದ ಇಂದಿನ ಮಕ್ಕಳು ಅಭಿವೃದ್ಧಿಯು

ಕನಸನ್ನು ಕಾಣಬೇಕೆಂದು ಈ ನಿಟ್ಟನಲ್ಲಿ ಶ್ರೀ ಅರವಿಂದರ 5 ಕನಸುಗಳ ಬಗ್ಗೆ ಬೆಳಕು ಚೆಲ್ಲಿದರು. ವಿದ್ಯಾರ್ಥಿಗಳಿಂದ ಭಾರತದ ಸ್ವರಾಜ್ಯದ ಪರಿಕಲ್ಪನೆಯ ಬಗ್ಗೆ ಭಾಷಣ ಮತ್ತು ದೇಶಭಕ್ತಿಗೇಗಳನ್ನು ಹಾಡಿಸಲಾಯಿತು. ಶ್ರೀಕೃಷ್ಣಮತ್ತಿ ದೇವಿಯವರು ಕಾರ್ಯಕ್ರಮದ ನಿರೂಪಕೆಯಾಗಿದ್ದರು. ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ದಿನಾಂಕ 15ನೇ ಆಗಸ್ಟ್ 2014ರ ಶುಕ್ರವಾರದಂದು ಶ್ರೀ ಅರವಿಂದ ಸಂಕೀರ್ಣ ಪ್ರಸ್ವಾತಿಯಿಂದ ಶ್ರೀ ಅರವಿಂದರ ಜನ್ಮ ದಿನಾಚರಣೆಯನ್ನು ಅಚರಿಸಲಾಯಿತು. ಶ್ರೀ ಅರವಿಂದ ಸಂಕೀರ್ಣದ ಧ್ಯಾನ ಮಂದಿರದಲ್ಲಿ ಬೆಳ್ಗೆ 10.00 ರಿಂದ 10.30 ರ ವರೆಗೆ ಸಾಮೂಹಿಕ ಧ್ಯಾನ, ನಂತರ ಸಂದೇಶ ಪತ್ರ ಹಾಗೂ ಪ್ರಸಾದವನ್ನು ವಿಶರಿಸಲಾಯಿತು. ತತ್ಸಂಬಂಧ ಶ್ರೀಯುತ ಭಾಸ್ಕರ ರೆಡ್ಡಿಯವರು “On Matter, Mind and Beyond” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮಕ್ಕೆ ಅನೇಕ ಗುರು-ಬಂಧುಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಆಗಸ್ಟ್ 15ಂಗೆ ಪ್ರತಿ ಶನಿವಾರದಂದು ಶನಿವಾರದಂದು ಶ್ರೀಯುತರಾದ ಅಕ್ಷರಭೂತ್ಯ ಶೇಷಾದಿ ಎನ್. ಕೈಪ್ ಇವರ “Divine View on Sanatana Dharma in Absolute (Science)” ಎಂಬ ವಿಷಯದ ಬಗ್ಗೆ ಸರಣಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನೇಕ ಗುರು-ಬಂಧುಗಳು ಆಗಮಿಸಿದ್ದರು.

ದಿನಾಂಕ 22, 23ನೇ ಆಗಸ್ಟ್ ಸಾಯಂಕಾಲ 6.00 ರಿಂದ 7.30 ಗಂಟೆಯವರೆಗೆ 24ನೇ ಆಗಸ್ಟ್ 2014 ಬೆಳ್ಗೆ 10.30 ರಿಂದ 12.00 ಗಂಟೆಯವರೆಗೆ ಈ ಮೂರು ದಿನವೂ “Gita Chapter 10: The Glory of Divine Manifestation” ಎಂಬ ವಿಷಯದ ಬಗ್ಗೆ ಡಾ॥ ಬಿ. ಮಹದೇವನ್, (Indian Institute of Management, Bangalore) ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನೇಕ ಗುರು-ಬಂಧುಗಳು ಹಾಗೂ ಇತರರು ಹಾಜರಿದ್ದರು.



*Pain is the hand of Nature sculpturing men  
To greatness...*

- Sri Aurobindo

RNI No. 22511/1971

No. of Pages 52 + 4 (Cov. Page)

KAR Reg No : CPMG/KA/BGS/368/2012-2014

Permitted to Post 10th of Every Month. Reg. Valid till : 31-12-2014

Licensed to Post at MBC, Bangalore GPO, Bangalore - 560 001

ಶ್ರೀ ಅರವಿಂದ ಸಂಕೀರ್ಣದಲ್ಲಿ ನಿರ್ಮಿಸಲಾಗಿರುವ ಅತಿಥಿ ಗೃಹವು  
ಈಗಾಗಲೇ ತಿಳಿಸಿರುವಂತೆ ಗುರುಬಂಧುಗಳ ಉಪಯೋಗಕ್ಕಾಗಿ  
ತೆರೆಯಲಾಗಿದೆ. ಈ ಅತಿಥಿ ಗೃಹದಲ್ಲಿ ತಂಗಲು ಬರುವ ಗುರು-  
ಬಂಧುಗಳ ಅನುಕೂಲಕ್ಕಾಗಿ ಉಂಟ ಮತ್ತು ವಸತಿ ವ್ಯವಸ್ಥೆಯನ್ನು  
ಕೂಡ ಸೂಕ್ತ ದರಗಳಲ್ಲಿ ಅನುವುಗೊಳಿಸಲಾಗಿದೆ. ಶ್ರೀ ಅರವಿಂದ  
ಸೋಸೈಟಿ ಸದಸ್ಯರುಗಳಿಗೆ ರಿಯಾಲಿಟಿಯಲ್ಲಿ ವಸತಿ ಉಂಟಗಳ  
ವ್ಯವಸ್ಥೆ ಇದೆ. ಇದಕ್ಕಾಗಿ ಸದಸ್ಯರು ತಮ್ಮ ಚಾಲ್ತಿಯಲ್ಲಿರುವ  
ಸದಸ್ಯತ್ವದ ಚೀಟಿಯನ್ನು ತೋರಿಸಬೇಕಾಗುತ್ತದೆ.

ತತ್ತ್ವಂಬಂಧ ಸಂಪರ್ಕಸಚೇಕಾದ ವಿಳಾಸ :

ಆಡ್‌ಮಿನಿಸ್ಟ್ರೇಟಿವ್ ಮ್ಯಾನೇಜರ್

ಶ್ರೀ ಅರವಿಂದ ಸಂಕೀರ್ಣ, ಶ್ರೀ ಅರವಿಂದ ಮಾರ್ಗ  
ಜೆ.ಎ.ನಗರ ಮೊದಲನೇ ಹಂತ, ಬೆಂಗಳೂರು - 560 078

ದೂರವಾಣಿ : 080-22449882, 22459628

Ed. : Dr. K.S. Amur, M.Sc., PhD, Pub : Ajit S. Sabnis.  
Ptd. by M/s Seshaasai e-forms Pvt. Ltd.,  
on behalf of Sri Aurobindo Complex Trust, 'Sri Aurobindo Marg',  
J.P. Nagar I Phase, Bangalore - 560 078. Phone : 080 - 2244 9882.